

ಕರ್ನಾಟಕ ವಿಧಾನ ಪರಿಷತ್ತು

ನೂರನಲವತ್ತನಾಲ್ಕನೆಯ ಅಧಿವೇಶನ

17ನೇ ಸೆಪ್ಟೆಂಬರ್ 2021
ಶುಕ್ರವಾರ

ವಿಷಯಾನುಕ್ರಮಣಿಕೆ (Index)

1. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

648 - ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ

- ಶ್ರೀ ಸುನೀಲ್ ವಲ್ಯಾಪುರ್
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

687- ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ

- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

712- ರೈತರ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆ ಬಗ್ಗೆ

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

734- ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹಗಳ ನಿರ್ಮಾಣದ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಬಿ.ಶ್ರೀರಾಮುಲು(ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

774 - ಹುದ್ದೆಗಳ ನೇಮಕಾತಿ ಕುರಿತು

- ಶ್ರೀ ಬಸವರಾಜ ಪಾಟೀಲ್ ಇಟಗಿ
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

638- ಮುಖ್ಯಮಂತ್ರಿ ಸುವರ್ಣಗ್ರಾಮ ಮತ್ತು ಗ್ರಾಮ ವಿಕಾಸ ಯೋಜನೆಗಳ ಕುರಿತು

- ಶ್ರೀ ಎಂ.ಎ.ಗೋಪಾಲಸ್ವಾಮಿ
- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು)

792- 2020-2021ನೇ ಸಾಲಿನಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮೀಸಲಿಟ್ಟಿರುವ ಅನುದಾನದ ಬಗ್ಗೆ

- ಶ್ರೀ ಆರ್.ಪ್ರಸನ್ನಕುಮಾರ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

782- BRC/CRCಗಳ ಸೇವೆಯನ್ನು ಮುಂದುವರೆಸುವ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ(ಶ್ರೀ ಕಾಂತರಾಜ್ (ಬಿ.ಎಂ.ಎಲ್)ರವರ ಪರವಾಗಿ)
- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು)

702- ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳ ಬಗ್ಗೆ

- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

721- ಅಂಬೇಡ್ಕರ್, ಜಗಜೀವನರಾಂ ಮತ್ತು ವಾಲ್ಮೀಕಿ ಭವನಗಳ ನಿರ್ಮಾಣದ ಕುರಿತು

- ಶ್ರೀ ಆರ್.ಧರ್ಮಸೇನ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

798- ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯಿಂದ MA-RDPR ಪದವಿ ಕುರಿತು

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು)

791- ಕ್ರೈಸ್ ಅಧೀನದ ವಸತಿ ಶಾಲೆಗಳ ಕುರಿತು

- ಶ್ರೀ ಅರುಣ ಶಹಾಪುರ (ಶ್ರೀ ನಿರಾಣಿ ಹಣಮಂತ್ ರುದ್ರಪ್ಪರವರ ಪರವಾಗಿ)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

763- ರಾಜ್ಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು (FPO) ತೆರೆಯುವ ಬಗ್ಗೆ

- ಶ್ರೀ ಎಂ.ನಾರಾಯಣಸ್ವಾಮಿ (ವಿರೋಧಪಕ್ಷದ ಮುಖ್ಯ ಸಚೇತಕರು)
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು.

2. ಸದಸ್ಯರುಗಳಿಗೆ ಚೈನಾ ಮೇಡ್ ಹಾಗೂ ಅವಧಿ ಮೀರಿದ ಮಾಸ್ಕಗಳನ್ನು ಒದಗಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

3. ಪ್ರಕಟಣೆ

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ಅಭಿವೃದ್ಧಿ ನೀಲನಕ್ಷೆ ತಯಾರಿಸುವಾಗ ಮಹಾರಾಣಿ ಕೆರೆ ನಾಪತ್ತೆಯಾಗಿರುವ ಬಗ್ಗೆ

- ಶ್ರೀ ಆರ್.ಬಿ.ತಿಮ್ಮಾಪುರ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಆ) ಬಿಬಿಎಂಪಿ ಅಧಿಕಾರಿಗಳು ಸಾಫ್ಟ್‌ವೇರ್ ಅಭಿವೃದ್ಧಿ ಮಾಡದೇ ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಬೆಂಗಳೂರು ನಗರದಲ್ಲಿ ಪೊಲೀಸರು ಕೊರೋನಾ ವಿಚಾರವಾಗಿ ಮಾಸ್ಕ ಹಾಕದವರಿಗೆ ಕೇಸ್ ದಾಖಲು ಮಾಡುತ್ತಿರುವ ಬಗ್ಗೆ

- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಈ) ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಕುರಿತು

- ಶ್ರೀ ಎಸ್.ವೀಣಾ ಅಚ್ಚಯ್ಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

05. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ 2021ನೇ ಸಾಲಿನಲ್ಲಿ ಜರುಗಿದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶದಲ್ಲಿ ಶೇಕಡಾ 19 ಶಿಕ್ಷಕರು ಮಾತ್ರ ಅರ್ಹತೆ ಹೊಂದಿರುವ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ)

ಆ) ಕೋವಿಡ್-19 ಚಿಕಿತ್ಸೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ.) ವತಿಯಿಂದ ಉಪಕರಣ ಖರೀದಿಸಲು ನಿಯಮ ಉಲ್ಲಂಘಿಸಿ ರೂ. 150 ಕೋಟಿ ಟೆಂಡರ್ ಕರೆದಿರುವುದು ವಿವಾದಕ್ಕೆ ಕಾರಣವಾಗಿರುವ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರ ಪರವಾಗಿ)

ಇ) ನೌಕರರ ಭವಿಷ್ಯ ನಿಧಿಯಲ್ಲಿ ರೂ. 21 ಕೋಟಿ ದುರ್ಬಳಕೆಯಾಗಿರುವ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

06. ವರದಿಯನ್ನೊಪ್ಪಿಸುವುದು

07. ಕಾರ್ಯದರ್ಶಿಯವರ ವರದಿ

08. ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ರಾಜ್ಯದಲ್ಲಿ ಬಿದ್ದಿರುವ ಭಾರಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಅಪಾರ ಪ್ರಮಾಣದ ಬೆಳೆ, ಪ್ರಾಣಹಾನಿ ಹಾಗೂ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ

- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)

(ನಿಯಮ 68ಕ್ಕೆ ಪರಿವರ್ತಿಸಲಾಯಿತು)

09. ಶಾಸನ ರಚನೆ**ವಿಧೇಯಕದ ಪರ್ಯಾಲೋಚನೆ ಹಾಗೂ ಅಂಗೀಕಾರ****ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ)****ವಿಧೇಯಕ, 2021**

- ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು)
- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಬಿ.ಕೆ.ಹರಿಪ್ರಸಾದ್

10. ನೂತನ ಸಚಿವರುಗಳ ಪರಿಚಯ**11. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2021ರ ಮೇಲಿನ ಮುಂದುವರೆದ ಚರ್ಚೆ**

- ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ
- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಆರ್.ಬಿ.ತಿಮ್ಮಪುರಾ
- ಡಾ. ತೇಜಸ್ವಿನಿಗೌಡ
- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಎಸ್.ರವಿ
- ಶ್ರೀ ಪಿ.ಆರ್.ರಮೇಶ್

(ವಿಧೇಯಕ ಅಂಗೀಕರಿಸಲ್ಪಟ್ಟಿತು)**12. ಸದಸ್ಯರ ಖಾಸಗಿ ವಿಧೇಯಕ****ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ (ಮೊದಲನೆ ತಿದ್ದುಪಡಿ)****ವಿಧೇಯಕ, 2021ರ ಬಗ್ಗೆ**

- ಶ್ರೀ ಪಿ.ಆರ್.ರಮೇಶ್
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು)

(ವಿಧೇಯಕ ಮಂಡಿಸಲಾಯಿತು)

<><><>

(769) 17-09-2021 (10.10) ಎಂವಿ-ವಿಕೆ

ಕರ್ನಾಟಕ ವಿಧಾನ ಪರಿಷತ್ತು

ಶುಕ್ರವಾರ, 17ನೇ ಸೆಪ್ಟೆಂಬರ್, 2021

**ಸದನವು ವಿಧಾನ ಸೌಧದಲ್ಲಿರುವ
ವಿಧಾನ ಪರಿಷತ್ತಿನ ಸಭಾಂಗಣದಲ್ಲಿ
ಪೂರ್ವಾಹ್ನ 10 ಗಂಟೆ 16 ನಿಮಿಷಕ್ಕೆ ಸಮಾವೇಶಗೊಂಡಿತು.**

**ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ಯವರು
ಪೀಠವನ್ನು ಅಲಂಕರಿಸಿದರು.**

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

01. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

ಪ್ರಶ್ನೆ ಸಂಖ್ಯೆ: 648
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಮ್ಮ ಉತ್ತರದಲ್ಲಿ ರಾಜ್ಯದ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರೆ. ಅದಕ್ಕೆ ಮಾನ್ಯ ಸಚಿವರಿಗೆ ತಮ್ಮ ಮುಖಾಂತರ ಧನ್ಯವಾದವನ್ನು ಹೇಳಬಯಸುತ್ತೇನೆ. ಪ್ರಚಾರದ ಅಂಗವಾಗಿ, ಅಂದರೆ ಕೃಷಿ ಇಲಾಖೆಯ ರೈತರ ಪ್ರಚಾರಕ್ಕೋಸ್ಕರ ಎಲ್ಲಾ ಜನಪ್ರತಿನಿಧಿಗಳ WhatsApp group ಗಳನ್ನು ಮಾಡಿದ್ದೇವೆಂದು ಹೇಳಿದ್ದಾರೆ. ಆದರೆ, ನನಗೆ ತಿಳಿದಿರುವ ಮಟ್ಟಿಗೆ ನಮ್ಮ ಜಿಲ್ಲೆಯಲ್ಲಿ ಯಾವ ಜನಪ್ರತಿನಿಧಿಗಳು ಸಹ WhatsApp group ನಲ್ಲಿ ಇಲ್ಲ. ಈಗ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶಾಸಕರನ್ನು ಮಾತ್ರವಲ್ಲ, ವಿಧಾನ ಪರಿಷತ್ತಿನ ಸದಸ್ಯರನ್ನು ಸಹ ಪರಿಗಣಿಸಬೇಕು.

ಸಭಾಪತಿಯವರು:- ಮಾನ್ಯ ಸುನೀಲ್ ವಲ್ಯಾಪುರ್‌ರವರೇ, ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಎಂದು ಹೇಳಬೇಡಿ. ಇಲ್ಲಿ ಎಲ್ಲರೂ ಸಹ ಶಾಸಕರು. ಇದಕ್ಕೆ ಸಂಬಂಧಪಟ್ಟಂತೆ ಮೊದಲು ನೀವೇ ಹೇಳುತ್ತೀರಿ.

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಆಯಿತು. ಅದಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು. ಈಗ ಫಲಾನುಭವಿಗಳ ಆಯ್ಕೆ ಸಮಯದಲ್ಲಿ ವಿಧಾನ ಪರಿಷತ್ತಿನ ಶಾಸಕರನ್ನು ಪರಿಗಣಿಸುವುದಕ್ಕೆ ಮಾನ್ಯ ಸಚಿವರು ಅಸ್ಪದ ಕೊಡಬೇಕೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ಮಾನ್ಯ ಸಚಿವರು ನೀಡಿರುವಂತಹ ಉತ್ತರ ಬಹಳ ಸಮರ್ಪಕವಾಗಿದೆ. ಇಲಾಖೆಯವರು ರಾಜ್ಯದ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದಾರೆ. ಅದಕ್ಕೆ ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರು ಒಳ್ಳೆಯ ಉತ್ತರವನ್ನು ಒದಗಿಸಿದ್ದಾರೆಂದು ತಿಳಿಸಿದ್ದಾರೆ.

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಸದಸ್ಯರಾದ ಸುನೀಲ್ ವಲ್ಯಾಪುರವರು ಕೇಳಿದ ಹಾಗೆ, ಎಲ್ಲಾ ಜನಪ್ರತಿನಿಧಿಗಳ ಒಂದು WhatsApp group ಅನ್ನು ಮಾಡುತ್ತೇವೆ. ಆದರೆ, ಗ್ರೂಪ್ ಮಾಡಿದಾಗ ಬಹಳ ಜನ quit ಮಾಡಿಬಿಡುತ್ತಾರೆ. ನಾವು ಗ್ರೂಪ್ ಮಾಡಿದಾಗ ಅವರು ಆ ಗ್ರೂಪ್‌ನಲ್ಲಿ ಇದ್ದರೆ ಒಳ್ಳೆಯದು. ಅದೇ ರೀತಿ ಗ್ರಾಮಪಂಚಾಯಿತಿ ಸದಸ್ಯರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಗ್ರೂಪ್ ಅನ್ನು ಸಹ ಮಾಡಿರುತ್ತೇವೆ.

(ಮುಂದು...)

(770) 17.09.2021 10.20 LL-BNS

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಸಿ.ಪಾಟೀಲ್(ಮುಂದು...):-

ನಾವು ರಾಜ್ಯದಲ್ಲಿ 60 ಕೃಷಿ ಸಂಜೀವಿನಿ ವಾಹನಗಳನ್ನು ಮಾಡಿದ್ದೇವೆ. ಅದರಲ್ಲಿ display ಇದೆ. ಅದರಲ್ಲಿ ನಮ್ಮ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಬಿತ್ತರ ಮಾಡುವುದಕ್ಕೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ನಾವು ಮಾಡಿದ್ದೇವೆ. ಆದರೆ ಜೊತೆಗೆ, ಇನ್ನೂ ಒಂದು 100 ಕೃಷಿ ಸಂಜೀವಿನಿ ವಾಹನಗಳನ್ನು ಖರೀದಿಸಿ ರಾಜ್ಯಾದ್ಯಂತ ರೈತ ಸಂಪರ್ಕ ಕೇಂದ್ರಗಳಿಗೆ ಒಂದೊಂದು ವಾಹನವನ್ನು ನೀಡಿ, ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಬಿತ್ತರಿಸುವ ಯೋಜನೆ ಮಾಡಬೇಕೆಂದು ಯೋಚನೆ ಮಾಡಿದ್ದೇವೆ. ಅದರಂತೆ, ಸದರಿ ಕೃಷಿ ಸಂಜೀವಿನಿ ವಾಹನಗಳನ್ನು ಖರೀದಿಸಲು ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮತಿ ಸಹ ದೊರೆತ್ತಿದ್ದು, ಸದ್ಯದಲ್ಲಿ ಅದನ್ನು ಮಾಡುತ್ತೇವೆ. ಇದರ ಜೊತೆಗೆ, WhatsApp group ನಲ್ಲಿ ಎಲ್ಲರನ್ನೂ ಸೇರಿಸಿ ಮಾಹಿತಿ ಕೊಡುವಂತಹ ಕೆಲಸ ಮಾಡುತ್ತೇವೆ.

ಪುಶ್ಚೆ ಸಂಖ್ಯೆ: 687**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದು ದಿನಪತ್ರಿಕೆಯಲ್ಲಿ, “ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರ” ಎಂದು ಬಹಳ ವಿಸ್ತಾರವಾಗಿ ಎಲ್ಲೆಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ವರದಿ ಮಾಡಿರುತ್ತಾರೆ. ಮಾನ್ಯ ಸಚಿವರು ನಾನು ಕೇಳಿರುವ ಪುಶ್ಚೆಗೆ ವಿವರವಾದ ಉತ್ತರವನ್ನು ಕೊಟ್ಟಿರುತ್ತಾರೆ. ಭ್ರಷ್ಟಾಚಾರ ವಿಚಾರದಲ್ಲಿ ಎಫ್.ಐ.ಆರ್. ಆಗಿದೆಯೆಂದು ಮತ್ತು ಕೆಲವು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆಂದು ಸಹ ಉತ್ತರ ನೀಡಿರುತ್ತಾರೆ. ಏಕೆಂದರೆ, ನಾವೆಲ್ಲರೂ ಸಹ 2016ರಲ್ಲಿ ನೋಟು ಅಮಾನೀಕರಣ ಆದ ತಕ್ಷಣ ಭ್ರಷ್ಟಾಚಾರ ನಿಂತು ಹೋಗುತ್ತದೆ ಎಂದು ತಿಳಿದುಕೊಂಡಿದ್ದೆವು. ಏಕೆಂದರೆ, ನೋಟು ಅಮಾನೀಕರಣ ಆದ ನಂತರ, ಇಡೀ ದೇಶದಲ್ಲಿ ಭ್ರಷ್ಟಾಚಾರ ನಿಂತುಹೋಗುತ್ತದೆ ಎಂಬ ಬಗ್ಗೆ ದೊಡ್ಡ ಸ್ಲೋಗನ್ ಇತ್ತು. ಶ್ರೀ ರೂಸ್ ವೆಲ್ಚ್, ‘corruption is part of democracy’ ಎಂದು ಹೇಳಿರುತ್ತಾರೆ. ಅದರಂತೆ, ಭ್ರಷ್ಟಾಚಾರ ಎಲ್ಲಿಗೆ ಬೇಕೆಂದರೆ, ಚುನಾವಣೆಗೆ ಮಾತ್ರ ಬೇಕೆಂದು ಹೇಳಿರುತ್ತಾರೆ. ಹಿಂದುಳಿದ ವರ್ಗಗಳು, ದುರ್ಬಲ ವರ್ಗದವರು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳನ್ನು ನೋಡಿದಾಗ ಯಾವ ಸಮಯದಲ್ಲಿಯೂ ಸಹ ಅಲ್ಲಿ ಸರಿಯಾದ ಕೆಲಸಗಳು ಆಗಿರುವುದನ್ನು ನಾವು ನೋಡುವುದಕ್ಕಾಗುವುದಿಲ್ಲ. ಆ ನಿಗಮಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳು ಬಂದರೂ ಸಹ ಅದು ನಿರಂತರವಾಗಿ ನಡೆಯುತ್ತಿದ್ದು, ನಿಂತಿರುವುದಿಲ್ಲ. ಇದಕೋಸ್ಕರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂದು ನಾನು ಮಾನ್ಯ ಸಚಿವರನ್ನು ಕೇಳಿರುವುದಕ್ಕೆ ಬಯಸುತ್ತೇನೆ. ಏಕೆಂದರೆ, ಡಾ: ಬಿ.ಆರ್. ಅಂಬೇಡ್ಕರ್ ನಿಗಮ, ತುಮಕೂರು ಜಿಲ್ಲೆಯಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಮೈಕ್ರೋ ಕ್ರೆಡಿಟ್ ಯೋಜನೆ 1 ಕೋಟಿ 93 ಲಕ್ಷ ರೂಪಾಯಿ; ನೇರಸಾಲ(ಹೈನುಗಾರಿಕೆ) ಸಾಲ 1 ಕೋಟಿ 37 ಲಕ್ಷದ 23 ಸಾವಿರದ 872 ರೂಪಾಯಿ; ಟ್ಯಾಕ್ಸಿ ಯೋಜನೆ 50 ಲಕ್ಷ ರೂಪಾಯಿ ಮತ್ತು ಐರಾವತ ಯೋಜನೆ 35 ಲಕ್ಷ ರೂಪಾಯಿ. ಇಷ್ಟೆಲ್ಲಾ ಆದರೂ ಸಹ ನಾವು ಮೀಸಲಾತಿ ಬೇಡ. ಹಿರಿದುಳಿದ ವರ್ಗ ಮತ್ತು ದಲಿತರಿಗೆ ಉಚಿತ ಯೋಜನೆಗಳನ್ನು ನಿಲ್ಲಿಸಬೇಕೆಂದು ಹೇಳುತ್ತಲೇ ಇರುತ್ತೇವೆ. ಆದರೆ, ಇವೆಲ್ಲ ಆದಾಗ ಯಾರಿಗೆ ಅನುಕೂಲವಾಗುತ್ತದೆ ಎಂಬ ಬಗ್ಗೆ ಮಾನ್ಯ ಸಚಿವರು ಉತ್ತರ ಹೇಳಬೇಕು. ಏಕೆಂದರೆ, ಮಾನ್ಯ ಸಚಿವರಿಗೆ ಇಂತಹ ಒಂದು ಖಾತೆಯನ್ನು ಕೊಡಲಾಗಿದೆ. ಮೂಲತಃ ಅವರು ವ್ಯಕ್ತಿಗತವಾಗಿ ಬಹಳ ಸ್ವಚ್ಛ ಮನಸ್ಸಿನ ವ್ಯಕ್ತಿ ಎಂದು

ಇಮೇಜ್ ಇಟ್ಟುಕೊಂಡಿರುವ ವ್ಯಕ್ತಿಯಾಗಿರುತ್ತಾರೆ. ಆದರೆ, ಅವರು ಇಂತಹ ನಿಗಮಕ್ಕೆ ಬಂದಾಗ ಅವರ ಇಮೇಜ್‌ಗೂ ಸಹ ಒಂದು ಕಪ್ಪು ಚುಕ್ಕೆ ಬರುತ್ತದೆ ಎಂಬ ಸಂಶಯ ನನಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಹರಿಪ್ರಸಾದ್‌ವರರು ಬಹಳ ಮುಖ್ಯವಾದ ಪ್ರಶ್ನೆ ಕೇಳಿದ್ದಾರೆ. ಆದರೆ, ಇಲ್ಲಿ ಚರ್ಚೆ ಇರುವುದು, ತುಮಕೂರು ಜಿಲ್ಲೆಯ ಡಾ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ಅದೇ ಕಛೇರಿಯಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಭ್ರಷ್ಟಾಚಾರ ಆರೋಪದಲ್ಲಿದ್ದಾರೆ ಎನ್ನುವುದಾಗಿದೆ. ಸದರಿ ಅಧಿಕಾರಿಗಳು ಈ ಹಿಂದೆ ಕೆಲಸ ಮಾಡಿದಂತಹ ಸ್ಥಳಗಳಲ್ಲಿ ಕೆಲವು ಸಣ್ಣ-ಪುಟ್ಟ ದೂರುಗಳು ಇರುತ್ತವೆ. ಆ ನಂತರ ಅವರು ಮಾಡಿರುವ ಗುರುತರವಾದ ಆರೋಪದ ಮೇಲೆ ಅವರ ವಿರುದ್ಧ ತನಿಖೆ ನಡೆಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿರುತ್ತದೆ. ಆ ತನಿಖಾ ವರದಿಗಳು ಬಂದ ನಂತರ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ.

ಇನ್ನೊಂದು ಬಹಳ ಮುಖ್ಯವಾದ ವಿಚಾರವನ್ನು ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವುದೇನೆಂದರೆ, ಸಾಮಾನ್ಯವಾಗಿ ಸಮಾಜ ಕಲ್ಯಾಣ ಇಲಾಖೆಯು ಸಮಾಜದ ಕಟ್ಟು ಕಡೆಯ ಕಡುಬಡವ ವ್ಯಕ್ತಿಗೆ ನ್ಯಾಯ ಕೊಡುವಂತಹ ಇಲಾಖೆಯಾಗಿದ್ದು, ಅಲ್ಲಿ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿರಬೇಕು ಮತ್ತು ಅಲ್ಲಿ ಇಂತಹ ಘಟನೆಗಳು ನಡೆದರೆ ಆ ವರ್ಗದ ಜನರಿಗೆ ಅನ್ಯಾಯವಾಗುತ್ತದೆ. ಅದನ್ನು ಹತ್ತಿಕ್ಕಬೇಕೆಂದು ಸಲಹೆ ನೀಡಿರುತ್ತಾರೆ. ಅದರಂತೆ, ನಾನು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಮತ್ತು ಈ ಸದನಕ್ಕೆ ಒಂದು ವಿಶ್ವಾಸದ ಮಾತನ್ನು ಹೇಳುವುದೇನೆಂದರೆ, ಈ ಇಲಾಖೆಯಲ್ಲಿ ಯಾವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುತ್ತಾರೆ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ, ನಮ್ಮ ಇಲಾಖೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಬಹಳಷ್ಟು ವರ್ಷಗಳಿಂದ ಇದ್ದು, ಒಂದಿಷ್ಟು ದೂರುಗಳು ಇರುವಂತಹ ಅಧಿಕಾರಿಗಳನ್ನು ಗುರುತಿಸಿ, ಅವರನ್ನು ಸ್ಥಾನಪಲ್ಲಟ ಮಾಡುತ್ತೇವೆ. ಒಂದು ವೇಳೆ ಅಗತ್ಯ ಬಿದ್ದರೆ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ನಾನು ಒಂದು ವಿಶ್ವಾಸ ನೀಡುವುದೇನೆಂದರೆ, ಒಂದಿಷ್ಟು ದಿವಸ ಕಳೆದ ನಂತರ, ಇಲಾಖೆಯಲ್ಲಿ ಒಂದಿಷ್ಟು ಬದಲಾವಣೆಯಾಗಿರುವುದನ್ನು ತಾವೆಲ್ಲರೂ ಗಮನಿಸುತ್ತೀರಿ. ನಿಶ್ಚಯವಾಗಿ ಈ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆ ಸಮಾಜದ ಕಲ್ಯಾಣ ಮಾಡುವುದಕ್ಕೆ ಏನೇನು ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಿದೆ, ಆ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಇದರ ಜೊತೆಗೆ, ಮಾನ್ಯ ಸದಸ್ಯರು ಗುರುತರವಾಗಿ ಹೇಳಿರುವಂತಹ ಎಲ್ಲಾ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ

ತೆಗೆದುಕೊಳ್ಳುತ್ತೇವೆ ಮತ್ತು ಅಂತಹ ಘಟನೆಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ನೀಡಿರುತ್ತಾರೆ. ಆದರೆ, ಈ ನಿಗಮದ ಮೂಲ ಉದ್ದೇಶ ಏನೆಂದರೆ, ಸಮಾಜದಲ್ಲಿರುವ ಕಟ್ಟಕಡೆಯ ಸಾಲಿನಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದಿಂದ ಆ ವ್ಯಕ್ತಿಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ಸಿಗಬೇಕು ಅನ್ನುವ ಮೂಲ ಉದ್ದೇಶದಿಂದ ಈ ನಿಗಮಗಳನ್ನು ಮಾಡಿರುತ್ತಾರೆ. ಆದರೆ, ಮಾನ್ಯ ಸಚಿವರು ಭ್ರಷ್ಟಾಚಾರ ಮಾಡಿದಂತಹ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆಂದು ಹೇಳಿರುತ್ತಾರೆ. ಏಕೆಂದರೆ, ಈಗಾಗಲೇ 22 ಅಧಿಕಾರಿಗಳ ವಿರುದ್ಧ ಗಂಭೀರವಾದ ಆಪಾದನೆ ಇದೆ. ಈ ಬಗ್ಗೆ ಇದೇ ಸದನದಲ್ಲಿ ಮಾನ್ಯ ಸದಸ್ಯರಾದ ಶ್ರೀ ಎಂ. ನಾರಾಯಣಸ್ವಾಮಿಯವರು ಡಾ: ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಸಂಪೂರ್ಣವಾಗಿ ಚರ್ಚೆ ಮಾಡಿ, ಅದರ ಬಗ್ಗೆ ಸದನ ಸಮಿತಿ ಕೂಡ ರಚನೆ ಆಗಿರುತ್ತದೆ. ಇದೆಲ್ಲಾ ಆಗಿದ್ದರೂ ಸಹ ಇಂತಹ ಘಟನೆಗಳು ನಡೆಯುತ್ತಿವೆ ಎಂದರೆ, ಸದರಿ ನಿಗಮದ ಅಧಿಕಾರಿಗಳಿಗೆ ಯಾವುದೇ ರೀತಿಯ ಭಯ ಇಲ್ಲವೆಂಬುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ನಾವು ಭ್ರಷ್ಟಾಚಾರ ಹೋಗಲಾಡಿಸುತ್ತೇವೆಂದು ಹೇಳಿದರೆ, ಅದು ಯಾರಿಂದಲೂ ಸಾಧ್ಯವಿಲ್ಲ. ಶ್ರೀ ಸತ್ಯಹರಿಶ್ಚಂದ್ರವರಿಗೆ ಜಾಗ ಇರುವುದು ರಾಜಕಾರಣದಲ್ಲಿ ಅಲ್ಲ. ಬದಲಾಗಿ, ಅವರ ಜಾಗ ಇರುವುದು ಸ್ಮಶಾನದಲ್ಲಿ. ಹಾಗಾಗಿ, ಭ್ರಷ್ಟಾಚಾರ ನಡೆಯುತ್ತಲೇ ಇರುತ್ತದೆ. ಆದರೆ, ಇಂತಹ ನಿಗಮಗಳಲ್ಲಿ ಭ್ರಷ್ಟಾಚಾರ ಆಗುವುದನ್ನು ಯಾರೂ ಕೂಡ ಸಹಿಸಬಾರದು. ಆದುದರಿಂದ, ಈ ವಿಷಯದಲ್ಲಿ ಮಾನ್ಯ ಮಂತ್ರಿಗಳಿಗೆ ಬಹಳ ಕಳಕಳಿಯಿದೆ. ಅದು ನನಗೆ ಚೆನ್ನಾಗಿ ತಿಳಿದಿದೆ. ಇಂತಹ ನಿಗಮಗಳಲ್ಲಿ ಮುಂದೆ ಈ ರೀತಿಯ ಘಟನೆಗಳು ನಡೆಯದೇ ಇರುವುದಕ್ಕಾಗಿ, ಈಗಾಗಲೇ ಭ್ರಷ್ಟಾಚಾರ ಮಾಡಿರುವಂತಹ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆಂದು ತಿಳಿಸಬೇಕು. ಅದು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇರಬಹುದು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇರಬಹುದು ಮತ್ತು ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇರಬಹುದು ಈ ಎಲ್ಲಾ ನಿಗಮಗಳಲ್ಲಿಯೂ ಸಹ ಭ್ರಷ್ಟಾಚಾರ ನಡೆಯುತ್ತಿರುತ್ತದೆ. ಏಕೆಂದರೆ, ಕೆಲವು ವಿಚಾರ ಹೇಳಬೇಕೆಂದರೆ, ಡಾ: ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿರುವಂತಹ ಭ್ರಷ್ಟಾಚಾರ ಎಲ್ಲಿಯೂ ಸಹ ನಡೆಯುವುದಿಲ್ಲ. ಅಲ್ಲಿ ಒಂದು ಕೆ.ಜಿ. ಕೋಳಿ ಮಾಂಸಕ್ಕೆ 35 ರೂಪಾಯಿ ಲೆಕ್ಕ ತೋರಿಸುತ್ತಾರೆ. ಎಲ್ಲಿಯಾದರೂ 35 ರೂಪಾಯಿಗೆ ಒಂದು ಕೆ.ಜಿ. ಕೋಳಿ ಮಾಂಸ

ಸಿಗುತ್ತದೆಯೇ? ಈ ರೀತಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುತ್ತಾರೆ. ದುರ್ಬಲ ವರ್ಗದವರಿಗೆ ಈ ಸ್ಥಿತಿ ಆದರೆ, ಆ ಸಮಾಜದಲ್ಲಿರುವವರು ಏನಾಗಬೇಕೆಂದು ಮಾನ್ಯ ಸಚಿವರು ಉತ್ತರ ನೀಡಬೇಕೆಂದು ತಮ್ಮ ಮೂಲಕ ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕೆಲವು ಆಡಳಿತಾತ್ಮಕವಾದಂತಹ ಪಾರದರ್ಶಕತೆಯನ್ನು ತರುವುದಕ್ಕೆ ಅನಿವಾರ್ಯವಾಗಿ ಕೆಲವು ಕ್ರಮಗಳನ್ನು ಮತ್ತು ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಂತೆ, ನಮ್ಮ ಇಲಾಖೆಯಿಂದ ಪರಿಶಿಷ್ಟ ವರ್ಗದ ಕೇರಿಗಳಲ್ಲಿ ಸಿ.ಸಿ. ರಸ್ತೆಗಳನ್ನು ನಿರ್ಮಾಣ ಮಾಡುವಂತಹ ಒಂದು ಕಾರ್ಯಕ್ರಮ ಇರುತ್ತದೆ. ಆ ಕಾರ್ಯಕ್ರಮದ ಬಗ್ಗೆ ಈ ಬಾರಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಸದರಿ ರಸ್ತೆ ನಿರ್ಮಾಣಕ್ಕಾಗಿ ಅನುದಾನವನ್ನು ಜಿಲ್ಲಾಧಿಕಾರಿಗಳ ಮುಖಾಂತರ ನೇರವಾಗಿ ಶಾಸಕರ ಹೆಸರಿಗೆ ಕಳುಹಿಸಿಕೊಡುವಂತಹ ವ್ಯವಸ್ಥೆ ಮಾಡುತ್ತಿದ್ದೇವೆ. ಆಯಾ ಕ್ಷೇತ್ರದಲ್ಲಿರುವ ಪರಿಶಿಷ್ಟ ಜಾತಿಯ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ಅವರ ಪ್ರಮಾಣಕ್ಕೆ ಅನುಗುಣವಾಗಿ ಸಿ.ಸಿ. ರಸ್ತೆಯನ್ನು ಮಂಜೂರು ಮಾಡಿ, ಅದಕ್ಕೆ ಬೇಕಾದಂತಹ ಅನುದಾನವನ್ನು ಜಿಲ್ಲಾಧಿಕಾರಿಗೆ ನೀಡಿ, ಆ ರಸ್ತೆಗಳ ಬಗ್ಗೆ ಸಂಬಂಧಪಟ್ಟ ಶಾಸಕರ ಮೂಲಕ ಪಟ್ಟಿಯನ್ನು ಪಡೆದು ನಿರ್ಮಾಣ ಮಾಡುವ ಕ್ರಮ ತೆಗೆದುಕೊಂಡಿರುತ್ತೇವೆ. ಈ ಬದಲಾವಣೆಯನ್ನು ಏತಕ್ಕೆ ಮಾಡಿದ್ದೇವೆಂದರೆ, ಸದರಿ ಪಟ್ಟಿಯನ್ನು ಹಿಡಿದುಕೊಂಡು ಊರು ತುಂಬ ಓಡಾಡುವವರು ಬಹಳಷ್ಟು ಜನ ಇದ್ದಾರೆ. ಅವರಿಗೆ ಒಂದು ಕಡಿವಾಣ ಹಾಕಬೇಕೆಂಬ ಕಾರಣಕ್ಕಾಗಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವವರಿಗೆ ಪೂರ್ಣ ಅವಕಾಶ ಸಿಗಲಿ ಎಂದು ಆ ಬದಲಾವಣೆ ಮಾಡಿರುತ್ತೇವೆ. ಇದರಿಂದ, ಒಂದಿಷ್ಟು ಬದಲಾವಣೆ ಆಗುತ್ತದೆ ಎನ್ನುವುದು ನಮ್ಮ ನಂಬಿಕೆ. ಅನುದಾನವನ್ನು, ನಮ್ಮ ಇಲಾಖೆಯಲ್ಲಿ ಕೆಲವು ಸಾಮಗ್ರಿಗಳನ್ನು ಖರೀದಿ ಮಾಡುವ ಪರಂಪರೆ ಇರುತ್ತದೆ. ನಮಗೆ ಏನು ಬೇಕು ಎನ್ನುವುದನ್ನು ಖರೀದಿ ಮಾಡುವುದನ್ನು ಬಿಟ್ಟು, ಮಾರುಕಟ್ಟೆಯಲ್ಲಿ ಏನು ಸಿಗುತ್ತದೆ ಅದನ್ನು ಖರೀದಿ ಮಾಡುವಂತಹ ಪರಂಪರೆ ಇದ್ದದ್ದು ಹೌದು. ಅದು ಇಲ್ಲವೆಂದು ನಾನು ಹೇಳುವುದಿಲ್ಲ. ಆದರೆ, ಈಗ ನಾನು ನಮ್ಮ ಇಲಾಖೆಗೆ ಒಂದು ನಿರ್ದೇಶನ ಕೊಟ್ಟಿರುತ್ತೇನೆ. ಅದರಂತೆ, ಈ ವರ್ಷ ನಮ್ಮ ಇಲಾಖೆಗೆ ಎಷ್ಟು ಬೆಂಚು, ಡೆಸ್ಕ್ ಮತ್ತು ಎಷ್ಟು ಕಂಪ್ಯೂಟರ್‌ಗಳ ಅವಶ್ಯಕತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಮತ್ತು ತುರ್ತು ಅವಶ್ಯಕತೆಗಳ ಒಂದು ಪಟ್ಟಿಯನ್ನು ಕೊಡಬೇಕೆಂದು ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟು, ಆ ಪಟ್ಟಿಯಲ್ಲಿರುವ ಸಾಮಗ್ರಿಗಳನ್ನು ಹೊರತುಪಡಿಸಿ, ಹೊರಗಡೆಯಿಂದ ಯಾವುದೇ ಸಾಮಗ್ರಿಗಳನ್ನು ಖರೀದಿ

ಮಾಡಬಾರದೆಂದು ನಿರ್ದೇಶನ ನೀಡಿರುತ್ತೇನೆ. ಆ ಪಟ್ಟಿಗಳಷ್ಟೇ ಪ್ರಾಧಾನ್ಯತೆ ಇರುತ್ತದೆ. ಅದರಂತೆ, ವ್ಯಾಪಾರಸ್ಥರು ಅಥವಾ ವ್ಯವಹಾರ ಮಾಡುವವರು ನಮಗೆ ಟೆಂಡರ್ ನೀಡಬೇಕೆಂದು ಹೇಳಿದರೆ, ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಬೇಕಾಗುವಂತಹ ಸಾಮಗ್ರಿಗಳಿಗೆ ಟೆಂಡರ್ ಹಾಕುವುದಕ್ಕೆ ಅವರಿಗೆ ಮುಕ್ತ ಅವಕಾಶ ಇರುತ್ತದೆ. ಇಂತಹ ಕೆಲಸಗಳನ್ನು ನಾವು ಮಾಡಿರುತ್ತೇವೆ. 4 ಜಿ ರಿಯಾಯಿತಿಯನ್ನು ನಿಯಂತ್ರಣ ಮಾಡುತ್ತಿದ್ದೇವೆ. ಹಾಗಾಗಿ, ಮಾನ್ಯ ಸದಸ್ಯರಲ್ಲಿ ವಿನಂತಿ ಮಾಡುವುದೇನೆಂದರೆ, ನಮ್ಮ ಇಲಾಖೆಯಲ್ಲಿ ಒಂದಷ್ಟು ಪಾರದರ್ಶಕ ಬದಲಾವಣೆ ಮಾಡುವುದಕ್ಕೆ ಪ್ರಾಮಾಣಿಕ ಹೆಜ್ಜೆಯನ್ನು ನಾವು ಈಗಾಗಲೇ ಇಟ್ಟಿರುತ್ತೇವೆ. ಇದರ ಜೊತೆಗೆ, ಈ ಬಗ್ಗೆ ಸಮಾನ್ ಮನಸ್ಕರ ಜೊತೆ ಚರ್ಚೆ ಮಾಡಿ, ಇನ್ನು ಏನಾದರೂ ಬದಲಾವಣೆ ಮಾಡಬಹುದೇ ಎನ್ನುವ ಯೋಚನೆಯನ್ನು ಸಹ ನಾವು ಮಾಡುತ್ತೇವೆ. ಭ್ರಷ್ಟತೆಯಲ್ಲಿ ತೊಡಗಿರುವಂತಹ ಅಧಿಕಾರಿಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವಂತಹ ಭ್ರಮೆಯಲ್ಲಿ ನಾವಿರುವುದಿಲ್ಲ. ಆದರೆ, ಅವರಿಗೆ ಕಡಿವಾಣ ಹಾಕುವಂತಹ ಕೆಲಸ ಮಾಡುತ್ತೇವೆ. ಅದಕ್ಕೆ ತಮ್ಮೆಲ್ಲರ ಸಹಕಾರ ಬೇಕೆಂದು ಕೋರುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 712**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಸುದೀರ್ಘವಾದ ಉತ್ತರವನ್ನು ಕೊಟ್ಟಿರುತ್ತಾರೆ. ಆದರೆ, ರೈತರ ಕೃಷಿ ಆದಾಯವನ್ನು ದ್ವಿಗುಣ ಮಾಡಬೇಕಾದರೆ ಏನು ಮಾನ್ಯ ಪ್ರಧಾನ ಮಂತ್ರಿಗಳು 15 ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ, ಅವೆಲ್ಲವೂ ಕೂಡ ರಾಜ್ಯದ ಎಲ್ಲಾ ವರ್ಗದ ರೈತರಿಗೆ ಅನ್ವಯವಾಗುವುದಿಲ್ಲ. Institute of Agricultural Economics Growth ಎಂದು ಹೇಳಿ ಕೇಂದ್ರದ ಕೃಷಿ ಮಂತ್ರಾಲಯದವರು ಅಧ್ಯಯನ ಮಾಡಿದ್ದಾರೆ. ಅದರಲ್ಲಿ ದೇಶದ ಕೃಷಿ ಆಧಾರಿತ ಕುಟುಂಬದ ವಾರ್ಷಿಕ ಆದಾಯ 77 ಸಾವಿರದ 794 ರೂಪಾಯಿ ಎಂದು ಹೇಳಿರುತ್ತಾರೆ.

(ಮುಂದು...)

(771) 17-09-2021 YL-BNS 10.30**(ಸಭಾಪತಿಯವರ ಉಪಸ್ಥಿತಿ)****ಶ್ರೀ ಕೆ.ಎ.ತಿಪ್ಪೇಸ್ವಾಮಿ (ಮುಂದು):-**

ಅದರಲ್ಲಿ ಕೃಷಿ ಆದಾಯ ಮೂಲದಿಂದ ಬರುತ್ತಿರುವ ಹಣ 36,947 ರೂಪಾಯಿ. ಕೂಲಿಯಿಂದ ಬರುತ್ತಿರುವ ಆದಾಯ 24,860 ರೂಪಾಯಿ. ಜಾನುವಾರು ಸಾಕಾಣಿಕೆ ಮೂಲದಿಂದ ಬರುತ್ತಿರುವಂಥ ಆದಾಯ 10,017 ರೂಪಾಯಿ ಹಾಗೂ ಕೃಷಿಯೇತರ ಮೂಲದಿಂದ ಬರುತ್ತಿರುವಂಥ ಆದಾಯ 6,209 ರೂಪಾಯಿ. ಅಲ್ಲಿಗೆ ಒಟ್ಟಾರೆಯಾಗಿ ಆ ರೈತನಿಗೆ ಮಾಹೆಯಾನ 6,500 ರೂಪಾಯಿ ಆದಾಯ. ನಮ್ಮ ರಾಜ್ಯದ ಕೃಷಿ ಜನಗಣತಿ ಪ್ರಕಾರ ಒಬ್ಬ ಕೃಷಿ ಕುಟುಂಬದ ಆದಾಯ 1,54,399 ರೂಪಾಯಿ ಆಗಿದ್ದು, ಮಾಹೆಯಾನ 12,000 ರೂಪಾಯಿ ಆಗುತ್ತದೆ. ಮಾನ್ಯ ಕೃಷಿ ಸಚಿವರ ಗಮನಕ್ಕೆ ತರುವಂಥ ಒಂದು ಅಂಶವೇನೆಂದರೆ, 2015-16ನೇ ಸಾಲಿನ ಕೃಷಿ ಗಣತಿ ಪ್ರಕಾರವಾಗಿ ರಾಜ್ಯದಲ್ಲಿ ಒಟ್ಟು 47.6 ಲಕ್ಷ ಅತೀ ಸಣ್ಣ ರೈತರಿದ್ದು, ಅವರ ಕೃಷಿ ಭೂಮಿ ಒಡತನ 20.80 ಲಕ್ಷ ಹೆಕ್ಟೇರ್ ಆಗಿದೆ. ಅದೇ ರೀತಿಯಲ್ಲಿ ಸಣ್ಣ ರೈತರು 22.14 ಲಕ್ಷಗಳಿದ್ದು, ಅವರ ಭೂಮಿ ಒಡತನ 31.07 ಲಕ್ಷವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಘೋಷಣೆ ಮಾಡಿರುವಂಥ ಪಿ.ಎಂ. ಕಿಸಾನ್ ಯೋಜನೆ ಇರಬಹುದು ಅಥವಾ ಅತೀ ಸಣ್ಣ ರೈತರಿಗೆ ನೀಡುವಂತಹ ಯೋಜನೆಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳು ಜಾರಿಗೊಳಿಸುವಂಥ ಯೋಜನೆ ಸಹ ತಕ್ಷಣವೇ ಅನ್ವಯವಾಗುತ್ತದೆ. ಆದರೆ, Minimum Support Price ಆಗಿರಬಹುದು, ಪರಂಪರಾಗತ್ ಕೃಷಿ ವಿಕಾಸ ಯೋಜನೆ, organic ಏನು ಮಾಡುತ್ತಾರೆ ಮತ್ತು

National Agriculture Market ಎಂದು ಏನು ಕರೆಯಲಾಗುತ್ತದೆ ಮತ್ತು 'per drop more crop' ಅಂದರೆ sprinkler irrigation ಇಂತಹ ಯೋಜನೆಗಳನ್ನು ಅತೀ ಸಣ್ಣ ರೈತರು ಮಾಡುವಂಥದಾಗಿದ್ದು, ಅವರಿಗೆ ಮಾಡುವಂಥ ಶಕ್ತಿ ಇಲ್ಲ ಹಾಗೂ ಅವರಿಗೆ ಆಗುವುದಿಲ್ಲ. ಈ ದೃಷ್ಟಿಯಿಂದಾಗಿ ಮಾನ್ಯ ಬಸವರಾಜ ಪಾಟೀಲ್ ಇಟಗಿ, ಮಾನ್ಯ ಆಯನೂರು ಮಂಜುನಾಥ್ ಅವರೆಲ್ಲರನ್ನೂ ಸೇರಿಸಿ, ಕೃಷಿ ಸಂಬಂಧವಾಗಿ ಏನಾದರೂ ಅಧ್ಯಯನ ನಡೆಸಲಾಗುತ್ತಿದೆಯೇ, ಸದನ ಸಮಿತಿ ಮಾಡಲಾಗಿದೆಯೇ, ಎಷ್ಟರಮಟ್ಟಿಗೆ ಕಾರ್ಯಗತಗೊಂಡಿದೆ ಎನ್ನುವುದನ್ನು ಮಾನ್ಯ ಸಚಿವರಲ್ಲಿ ಕೇಳಬಯಸುತ್ತೇನೆ. ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಹಾಗಾಗಿ ಈ ವರ್ಗದ ಕೃಷಿಕರಿಗೆ ಅನ್ವಯವಾಗುವಂಥ ವ್ಯವಸ್ಥೆಯನ್ನು ಮಾಡಲಾಗುತ್ತಿದೆಯೇ ಎಂದು ಕೇಳಬಯಸುತ್ತೇನೆ. ಈಗಾಗಲೇ ಅಪರ ಮುಖ್ಯ ಕಾರ್ಯದರ್ಶಿಯವರು, ಡೆವಲಪ್‌ಮೆಂಟ್ ಕಮಿಷನರ್‌ರವರು ಅಭಿವೃದ್ಧಿದಾಯಕವಾಗಿ ಮಾಡಲಾಗಿದೆ ಎನ್ನುವಂಥ ಮಾತನ್ನು ಹೇಳಿದ್ದು, ಪಾಸ್ತವಿಕವಾಗಿ ಎಷ್ಟರಮಟ್ಟಿಗೆ ಅನುಷ್ಠಾನವಾಗಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ, ಸದನದಲ್ಲಿರುವಂಥ ಹಿರಿಯ ಹಾಗೂ ಅನುಭವಿ ಶಾಸಕರು ನೋಡುವುದು ಅವಶ್ಯಕ ಎನ್ನುವಂಥ ಮಾತನ್ನು ಹೇಳಬಯಸುತ್ತೇನೆ.

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಉತ್ತಮವಾದಂಥ ಪ್ರಶ್ನೆಯನ್ನು ಕೇಳಿದ್ದಾರೆ. 'Per drop more crop' ಎನ್ನುವಂಥ ಒಳ್ಳೆಯ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರವು sprinkler irrigation ಗಾಗಿ ಶೇ.50 ರಷ್ಟು ಸಬ್ಸಿಡಿ ನೀಡುತ್ತದೆ. ಅದೇ ರೀತಿ 2004ನೇ ಸಾಲಿನಿಂದ ಕೇಂದ್ರ ಸರ್ಕಾರದಿಂದ ಬರುವಂಥ ಸಬ್ಸಿಡಿಯನ್ನು ಒಟ್ಟುಗೂಡಿಸಿ, ರಾಜ್ಯ ಸರ್ಕಾರದಿಂದ ಶೇ.90 ರಷ್ಟು ಅಂದರೆ, 40% ಟಾಪ್ ಅಪ್ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಆದರೆ, ರೈತ ಕೇವಲ ಶೇ.10 ರಷ್ಟು ಹಣ ಮಾತ್ರ ಹೂಡುತ್ತಾನೆ. ಸುಮಾರು 2 ರಿಂದ 5 ಹೆಕ್ಟೇರ್‌ವರೆಗೂ ಜಮೀನಿರುವಂಥ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಇರುವಂಥ ಯೋಜನೆಯಾಗಿದೆ. ಕಳೆದ ಸಾಲಿನಲ್ಲಿ ಎಲ್ಲಾ ರೈತರಿಗೂ ನೀಡಲಾಗುತ್ತಿತ್ತು. ಆದರೆ, ಈ ಸಾಲಿನಲ್ಲಿ ಆರ್ಥಿಕ ಇಲಾಖೆಯವರು ನೀಡುವುದಕ್ಕಾಗುವುದಿಲ್ಲವೆಂದು ಆಕ್ಷೇಪಣೆ ಮಾಡಿದರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಕಾಲದಲ್ಲಿ ನಾವು ವಿನಂತಿ ಮಾಡಿದಾಗ, ಈಗಾಗಲೇ ರೈತರು ತುಂಬಾ ತೊಂದರೆಯಲ್ಲಿದ್ದಾರೆ, ಯಾವುದೇ ಕಾರ್ಯಕ್ರಮ ನಿಂತರು ಪರವಾಗಿಲ್ಲ, ರೈತರ ಕಾರ್ಯಕ್ರಮವನ್ನು ನಿಲ್ಲಿಸುವುದು ಬೇಡ, ಅವರಿಗೆ ಸಬ್ಸಿಡಿಯನ್ನು ನೀಡಲೇಬೇಕು'

ಎನ್ನುವಂಥ ಮಾತನ್ನು ಆರ್ಥಿಕ ಇಲಾಖೆಗೆ ಹೇಳಿದಾಗ ಟಾಪ್ ಅಪ್ ಸಬ್ಸಿಡಿಯಾದ ಅಂದರೆ, ಶೇ.40 ರಷ್ಟು ಸಬ್ಸಿಡಿ ಏನಿದೆ, ಅದನ್ನು ನೀಡುತ್ತಿದ್ದೇವೆ. ಅದರ ಮೂಲಕ ರೈತರು ಸುಮಾರು 2.5 ಲಕ್ಷ ಹೆಕ್ಟೇರ್ ಹನಿ ನೀರಾವರಿ ಕ್ಷೇತ್ರ ವಿಸ್ತರಿಸಲು ಪ್ರತಿ ವರ್ಷ ಸರಾಸರಿ 800 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟು, ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ಅದರ ಜೊತೆಗೆ ಮಾನ್ಯ ತಿಪ್ಪೇಸ್ವಾಮಿಯವರು ಹೇಳಿದ ಹಾಗೆ ಈ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಒಂದು ಸಮಿತಿ ರಚಿಸಬೇಕೆಂದು ಅಪರ ಮುಖ್ಯ ಕಾರ್ಯದರ್ಶಿ ಮತ್ತು ಡೆವಲಪ್‌ಮೆಂಟ್ ಕಮಿಷನರ್‌ರವರ ನೇತೃತ್ವದಲ್ಲಿ ಅನುಷ್ಠಾನಗೊಳಿಸುವುದು ಹಾಗೂ ಇಲಾಖೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ಸರಿಯಾಗಿ ನಡೆದುಕೊಂಡು ಹೋಗುತ್ತಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬೇಕಾದರೆ, ಅವರ ಹಂತದಲ್ಲಿಯೇ ನಡೆಯಲಿ ಎಂಬುವ ಉದ್ದೇಶದಿಂದ ಮಾಡಲಾಗಿದೆ. ಮಾನ್ಯ ಸದಸ್ಯರು ಹೇಳಿದ ಹಾಗೆ ಮಾನ್ಯ ಸದಸ್ಯರುಗಳು ಆ ಸಮಿತಿಗೆ ಬಂದು ಯಾವ ರೀತಿ ಅನುಷ್ಠಾನ ಮಾಡಬೇಕೆನ್ನುವುದರ ಬಗ್ಗೆ ಅಭಿಪ್ರಾಯವನ್ನು ಸೂಚಿಸುವುದರ ಮೂಲಕ ಉತ್ತಮವಾದ ಸಲಹೆಯನ್ನು ನೀಡಬಹುದು. ಹಾಗಾಗಿ ಒಂದು ಪ್ರತ್ಯೇಕವಾದ ಸಭೆಯನ್ನು ನಡೆಸೋಣ, ಅದಕ್ಕೆ ಯಾವುದೇ ತೊಂದರೆ ಇಲ್ಲ. ಏಕೆಂದರೆ ಎಲ್ಲರ ಹಿತದೃಷ್ಟಿಯು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಮತ್ತು ರೈತರಿಗೆ ಒಳ್ಳೆಯದಾಗಬೇಕೆನ್ನುವುದಾಗಿರುತ್ತದೆ. ಆ ನಿಟ್ಟಿನಲ್ಲಿ ಮಾನ್ಯ ಸದಸ್ಯರ ಸಲಹೆಯನ್ನು ಸಹ ಪಡೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ನಾನು ಒಬ್ಬನೇ ಸರ್ವಜ್ಞ, ನನಗೆ ಎಲ್ಲಾ ತಿಳಿದಿದೆ ಎಂದರೆ, ನನಗಿಂತ ಮೂರ್ಖರು ಬೇರೆ ಯಾರು ಇಲ್ಲ. ಹಾಗಾಗಿ ಮಾನ್ಯ ಬಸವರಾಟ ಪಾಟೀಲ್ ಇಟಗಿ ಮಾನ್ಯ ಬಿ.ಕೆ.ಹರಿಪ್ರಸಾದ್, ಮಾನ್ಯ ಕೆ.ಗೋವಿಂದರಾಜ್, ಮಾನ್ಯ ಎಸ್.ಆರ್.ಪಾಟೀಲ್, ಶ್ರೀ ತಿಪ್ಪೇಸ್ವಾಮಿ ತಮ್ಮೆಲ್ಲರ ಸಮ್ಮುಖದಲ್ಲಿ ಪ್ರತ್ಯೇಕವಾದಂಥ ಸಭೆ ಮಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎನ್ನುವ ಮಾತನ್ನು ತಮ್ಮ ಮೂಲಕ ವ್ಯಕ್ತಪಡಿಸಲು ಬಯಸುತ್ತೇನೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ Secondary Agriculture Directorate ಮಾಡುತ್ತೇನೆ ಎನ್ನುವಂಥ ಮಾತನ್ನು ಹೇಳಿದರು. ಏಕೆಂದರೆ, Secondary Agriculture Directorate ನಿಂದಾಗಿ ಹೈನುಗಾರಿಕೆ, ತೋಟಗಾರಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ರೂಪುರೇಷೆಗಳು ಏನಾಗಿದೆ? ಹಾಗಾಗಿ ಇದು ತುಂಬಾ ಸವಿಸ್ತಾರವಾದಂಥ ವಿಚಾರವಾಗಿದ್ದು, ಅರ್ಧ ಗಂಟೆ ಚರ್ಚೆ ಮೂಲಕ ತೆಗೆದುಕೊಂಡು, ಚರ್ಚೆ ಮಾಡಲು ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ.

ಸಭಾಪತಿಯವರು:- ಅರ್ಧ ಗಂಟೆ ಚರ್ಚೆಗೆ ಬರೆದು ಕಳುಹಿಸಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಆಯಿತು.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಸಾರಿಗೆ ಸಚಿವರು ಉತ್ತರ ನೀಡಬೇಕಾಗಿದ್ದು, ಎಲ್ಲಿ ಹೋಗಿದ್ದಾರೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸಮಯ ಕೋರಿ ತಮಗೆ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.

ಸಭಾಪತಿಯವರು:- ಯಾರಿಗೆ ಪತ್ರ ಕೊಟ್ಟಿದ್ದಾರೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ತಮ್ಮ ಪೀಠಕ್ಕೆ ಪತ್ರವನ್ನು ನೀಡಿದ್ದಾರೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಸಚಿವರಿಗೆ ಸಭಾಪತಿಗಳು ಕೊರಡಿಯಲ್ಲಿದ್ದಾರೆ, ಅವರ ಗಮನಕ್ಕೆ ತಂದು ಹೇಳಿ ಹೋಗಬೇಕೆನ್ನುವ ಜವಾಬ್ದಾರಿ ಇಲ್ಲವೇ? ಈಗ ನನ್ನ ಹತ್ತಿರ ಪತ್ರ ಬಂದಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆಗೆ ಉತ್ತರ ನೀಡಲು ನಾನು ತಯಾರಿದ್ದೇನೆ.

ಸಭಾಪತಿಯವರು:- ಅದುವೇ ವಿಚಾರ. ನಾನು ಪದ್ಧತಿಯ ಬಗ್ಗೆ ಹೇಳುತ್ತಿದ್ದೇನೆ. ಸಭಾಪತಿಯವರ ಅನುಮತಿ ಪಡೆಯಬೇಕೆನ್ನುವ ಜವಾಬ್ದಾರಿ ಇಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ತಮಗೆ ಪತ್ರ ನೀಡಿ ಹೋಗಿದ್ದಾರೆ ಎಂದು ನನಗೆ ಮಾಹಿತಿ ಬಂದಿರುವುದು. ಈಗ ತಮಗೆ ಪತ್ರ ಬಂದಿದೆ ಎಂದು ಹೇಳುವುದಾದರೆ, ಅದು ನನ್ನ ಗಮನಕ್ಕೆ ಬಂದಿಲ್ಲ.

ಸಭಾಪತಿಯವರು:- ಸಭಾಪತಿಯವರ ಅನುಮತಿ ಪಡೆದುಕೊಂಡು ಹೋಗಬೇಕೆಂದು ಮಾನ್ಯ ಸಚಿವರಿಗೆ ನೀವು ಹೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಯಿತು.

ಪ್ರಶ್ನೆ ಸಂಖ್ಯೆ 734

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ನೀಡಿದ್ದು, ಆ ಉತ್ತರವು ನನಗೆ ಸಮಾಧಾನಕಾರವಾಗಿಲ್ಲ. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಏನು ಕೆಲಸವಾಗುತ್ತಿದೆ. ಮಹಿಳೆಯರ ವಿಶ್ರಾಂತಿ ಗೃಹ ಮತ್ತು ಶೌಚಾಲಯ ನಿರ್ಮಾಣ ಮಾಡಬೇಕು. ಮಹಿಳೆಯರ ವಿಶ್ರಾಂತಿ ಗೃಹವನ್ನು ಏತಕ್ಕಾಗಿ ನಿರ್ಮಿಸಬೇಕೆಂದು ನಾನು ಇಲ್ಲಿ ವಿವರಣೆ ಕೊಡಬೇಕಾಗಿಲ್ಲ. ಏಕೆಂದರೆ, ಮಹಿಳೆಯರಿಗೂ ಮತ್ತು ಪುರುಷರಿಗೂ ವ್ಯತ್ಯಾಸ ಇದ್ದು, ನಮಗೆ ವಿಶ್ರಾಂತಿ ಗೃಹ ಇಲ್ಲದಿದ್ದರೂ ಮಹಿಳೆಯರಿಗೆ ನಿರ್ಮಾಣ ಮಾಡಬೇಕಾಗಿರುವುದು ಅನಿವಾರ್ಯ ಮತ್ತು ಅತ್ಯಂತ ಅಗತ್ಯ. ಒಟ್ಟು 547 ಬಸ್ ನಿಲ್ದಾಣಗಳಲ್ಲಿ 262 ಕಡೆಗಳಲ್ಲಿ ವಿಶ್ರಾಂತಿ ಗೃಹಗಳಿಲ್ಲ. ಈ ಹಿಂದೆ ಮಾನ್ಯ ಸಚಿವರು ಏನಾದರೂ ಮಾಡಿ ವಿಶ್ರಾಂತಿ ಗೃಹವನ್ನು ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡಿದರು. ಹಾಗೆಯೇ ಶೌಚಾಲಯಕ್ಕೆ ಸಂಬಂಧಿಸಿದಂತೆ ಅಪೂರ್ಣವಾಗಿ ಉತ್ತರವನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಒಟ್ಟು 17 ವಿಭಾಗಗಳಿದ್ದು, ಬೆಂಗಳೂರಿನಲ್ಲಿ 08 ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 56 ಕಡೆಗಳಲ್ಲಿ ಶೌಚಾಲಯ ಇಲ್ಲವೆಂದು ಎರಡಕ್ಕೆ ಸಂಬಂಧಿಸಿದಂತೆ ಮಾತ್ರ ಉತ್ತರ ನೀಡಲಾಗಿದೆ. ಮನುಷ್ಯ 2½ ಅಥವಾ 3 ಗಂಟೆಗೆ ಒಮ್ಮೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎನ್ನುವಂಥ ಸಾಮಾನ್ಯ ಜ್ಞಾನ ನಮ್ಮ ಸಾರಿಗೆ ಸಂಸ್ಥೆಗೆ ಇರಬೇಕು. ಎರಡು ವಿಭಾಗಗಳಲ್ಲಿಯೇ 74 ನಿಲ್ದಾಣಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲವೆಂದರೆ, ಆತ ರಸ್ತೆಯಲ್ಲಿ ಹೋಗಬೇಕೇ? ಇನ್ನುಳಿದ 15 ವಿಭಾಗಗಳ ಮಾಹಿತಿಗೆ ಸಂಬಂಧಿಸಿದಂತೆ ನನಗೆ ಉತ್ತರವನ್ನು ನೀಡದೇ ಅಪೂರ್ಣವಾಗಿ ಉತ್ತರ ನೀಡಲಾಗಿದೆ. ಶೌಚಾಲಯ ನಿರ್ಮಾಣ ಮತ್ತು ಮಹಿಳೆಯರ ವಿಶ್ರಾಂತಿ ಗೃಹ ನಿರ್ಮಾಣ ಮಾಡಿಸಿ ಎಂದು ನಾವು ಕೇಳಬೇಕೇ? ಹಾಗಾಗಿ ಎಷ್ಟು ದಿವಸಗಳೊಳಗೆ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಮತ್ತು ಮಹಿಳೆಯರ ವಿಶ್ರಾಂತಿ ಗೃಹವನ್ನು ನಿರ್ಮಾಣ ಮಾಡಲಾಗುತ್ತದೆ ಎಂಬುದನ್ನು ತಿಳಿಸಬೇಕು.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಆರ್ಥಿಕ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ ಹಂತ ಹಂತವಾಗಿ

ಮಹಿಳೆಯರ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗುವುದು ಎನ್ನುವಂಥ ಉತ್ತರವನ್ನು ನೀಡಿದ್ದಾರೆ. ಇದಕ್ಕೆ ಏನಾದರೂ ಅರ್ಥ ಇದೆಯೇ?

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ನಮ್ಮ ನೆರವಿಗೆ ಬರಬೇಕು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಆರ್ಥಿಕ ಸಂಪನ್ಮೂಲ ಲಭ್ಯತೆಯನ್ನಾಧರಿಸಿ ಮಹಿಳೆಯರಿಗೆ ಶೌಚಾಲಯ, ವಿಶ್ರಾಂತಿ ಗೃಹ ಮಾಡಿಸುತ್ತೇವೆ ಎಂದು ಹೇಳಿದರೆ, ಅದಕ್ಕೆ ಏನಾದರೂ ಅರ್ಥ ಇದೆಯೇ?

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಹೌದು. ಅದಕ್ಕಾಗಿ ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ದಯಮಾಡಿ ಹೆಣ್ಣು ಮಕ್ಕಳ ನೆರವಿಗೆ ಬರಬೇಕು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಎಲ್ಲಾ ಕಡೆ ಶೌಚಾಲಯ ಮುಕ್ತ ದೇಶ ಮಾಡಲಾಗುವುದು ಎಂದು ಹೇಳುತ್ತಿರುವಾಗ ಬಿಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚಾಲಯ ಮತ್ತು ವಿಶ್ರಾಂತಿ ಗೃಹ ಮಾಡಲು ಆರ್ಥಿಕ ಸಂಪನ್ಮೂಲ ಲಭ್ಯತೆ ನೋಡುತ್ತೇವೆ ಎಂದರೆ, ಅದಕ್ಕೂ ಆರ್ಥಿಕ ಲಭ್ಯತೆಗೂ ಏನು ಸಂಬಂಧ ಇದೆ. ನಮ್ಮ ದೇಶದಲ್ಲಿ ಅಷ್ಟರ ಮಟ್ಟಿಗೆ ಹಣದ ಕೊರತೆ ಇದೆಯೇ? ಅಷ್ಟು ಬಿರಗಾಲ ಬಂದಿದೆಯೇ?

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಹೌದು. ಶೌಚಾಲಯ ಮತ್ತು ವಿಶ್ರಾಂತಿ ಗೃಹವನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ನನಗೆ ಇವರ concept ಅರ್ಥವೇ ಆಗುತ್ತಿಲ್ಲ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಒಂದು ಶೌಚಾಲಯ ನಿರ್ಮಾಣ ಮಾಡುವುದಕ್ಕೆ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ನಿರ್ಮಿಸುತ್ತೇವೆ ಎನ್ನುವಂಥ ಉತ್ತರವನ್ನು ನೋಡಿದರೆ ನನಗೆ ಬಹಳ ನೋವಾಗುತ್ತಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಈ ವಿಷಯವನ್ನು ಸಾರಿಗೆ ಸಚಿವರು ಸದನಕ್ಕೆ ಬಂದ ಮೇಲೆ ಪ್ರಸ್ತಾಪ ಮಾಡಲು ಅವಕಾಶ ಮಾಡಿಕೊಡಿ. ಅಲ್ಲಿಯವರೆಗೂ ಇದನ್ನು hold ಮಾಡಿಸಿ, ಮಾನ್ಯ ಸಭಾನಾಯಕರು, ಗಾಂಧೀಜಿಯವರ ಹಾಗೆ ಒಳ್ಳೆಯವರಾಗಿದ್ದಾರೆ. ದಯವಿಟ್ಟು ಸಾರಿಗೆ ಸಚಿವರು ಸದನಲ್ಲಿದ್ದಾಗ ಈ ಪ್ರಶ್ನೆಯನ್ನು ಕೇಳಿ, ಉತ್ತರ ಪಡೆದುಕೊಳ್ಳಲು ಅವಕಾಶ ಕಲ್ಪಿಸಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಆಯಿತು. ಸಾರಿಗೆ ಸಚಿವರು ಬಂದ ಮೇಲೆ ಉತ್ತರವನ್ನು ನೀಡಲಿ. ಮಾನ್ಯ ಸಭಾನಾಯಕರೆ, ತಕ್ಷಣವೇ ಸಾರಿಗೆ ಸಚಿವರಿಂದ ಮಾನ್ಯ ಸದಸ್ಯರಿಗೆ ಉತ್ತರವನ್ನು ಒದಗಿಸಿ.

(ಮುಂದು...)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(772) 17.09.2021/10.40/ ಎಸ್‌ಕೆ/ಜಿಆರ್

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ 774
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಬಸವರಾಜ ಪಾಟೀಲ್ ಇಟಗಿ:- ಮಾನ್ಯ ಸಭಾಪತಿಯವರೇ, ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿ ಇರುತ್ತದೆ. ಈ ಮಧ್ಯೆ ಕೆಲವು ಅಂಶಗಳಿಗೆ ಮಾಹಿತಿಯನ್ನು ಕೋರಿದ್ದೇವೆ ಎಂದು ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಇದೇ ಪ್ರಶ್ನೆಯನ್ನು ಕಳೆದ ಬಾರಿ ಅಧಿವೇಶನದಲ್ಲಿ ಕೇಳಿದ್ದೆ. ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅನೇಕ ವರ್ಷಗಳಿಂದ ಹುದ್ದೆಗಳು ಖಾಲಿ ಉಳಿದಿವೆ. ಬೋಧಕೇತರರು ಮತ್ತು ವಿಜ್ಞಾನಿಗಳು ವಿಶ್ವವಿದ್ಯಾಲಯಗಳಲ್ಲಿ ಇಲ್ಲದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಿರಿಯ ವಿಜ್ಞಾನಿಗಳನ್ನು ಪ್ರಭಾರಿಯಾಗಿ ನೇಮಿಸಿದ್ದಾರೆ. ಇಲ್ಲಿ ಶೇಕಡ 50 ರಷ್ಟು ಹಿರಿಯ ಮುಖ್ಯ ವಿಜ್ಞಾನಿಗಳ ಹುದ್ದೆಗಳನ್ನು ಖಾಲಿಯಾಗಿಟ್ಟುಕೊಂಡಿದ್ದಾರೆ. Farmers income double ಮಾಡುತ್ತೇವೆಂದು ಈ ದೇಶದ ಪ್ರಧಾನಿ ಮಂತ್ರಿಗಳು ಹೇಳಿದ್ದಾರೆ. Basic ಆಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿಗಳಿಲ್ಲದೇ ಸರಿಯಾಗಿ ಸಂಶೋಧನೆ ಮಾಡಲಾರದಂತಹ ಪರಿಸ್ಥಿತಿ ಇದೆ ಮತ್ತು ನಿರ್ಮಾಣವಾಗಿದೆ. ಆದರೆ ರೈತರ ಆದಾಯ ದುಪ್ಪಟ್ಟು ಯಾವ ಪರಿಸ್ಥಿತಿಯಲ್ಲಿ ಆಗುತ್ತದೆ? ದಿನಕ್ಕೊಂದು pest ಬರುತ್ತವೆ. Entomologists ಬೇಕು. Agronomists ಬೇಕು. Soil Scientists ಬೇಕು. Main post ನಲ್ಲಿ ಯಾರೂ ಇಲ್ಲ. ಕಿರಿಯ ವಿಜ್ಞಾನಿಗಳು ಮತ್ತು ಸಹ ಪ್ರಾಧ್ಯಾಪಕರನ್ನು Head of the Department ಮಾಡಿಬಿಟ್ಟಿದ್ದಾರೆ. ಕಳೆದ ಬಾರಿ ನಾನು ಇದೇ ಪ್ರಶ್ನೆಯನ್ನು ಕೇಳಿದಾಗ, ಕೋವಿಡ್ ಇದೆ. ಕೋವಿಡ್ ಮುಗಿದ ತಕ್ಷಣ ಹುದ್ದೆಗಳನ್ನು ತುಂಬಿಕೊಳ್ಳುತ್ತೇವೆಂದು ಉತ್ತರವನ್ನು ಹೇಳಿದ್ದರು. ನಾಲ್ಕಾರು ತಿಂಗಳುಗಳಲ್ಲಿ ಶೇಕಡ 20 ರಷ್ಟು ಹುದ್ದೆಗಳು ಖಾಲಿಯಾಗಿದೆ. ನಾನು ಕೇಳಿರುವಂತಹ ಪ್ರಶ್ನೆಗೆ ಮತ್ತೆ ಅದೇ ಉತ್ತರವನ್ನು ನೀಡಿದ್ದಾರೆ. ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮತ್ತೆ ಏನು ಬೇಕು ಎಂದು ಬರೆದಿದ್ದಾರೆ. ಕಳೆದ ಬಾರಿ ಕೇಳಿದ ಪ್ರಶ್ನೆಗೆ Finance Department clearance ಆದ ತಕ್ಷಣ ಕೊಡುತ್ತೇವೆಂದು ಉತ್ತರ ಕೊಟ್ಟಿದ್ದಾರೆ. ಮುಂದೆ ಕೇಳಿ ಮಾಡುತ್ತೇವೆ ಎಂದಿದ್ದಾರೆ, ಕೇಳಿ ಮಾಡುವಷ್ಟರಲ್ಲಿ ರೈತರೇ ಖಲಾಸ್ ಆಗಿರುತ್ತಾರೆ. ದಿನ ಬೆಳಗಾದರೆ, ರೈತರ ಆದಾಯವನ್ನು ಡಬಲ್ ಮಾಡುತ್ತೇವೆ. ಏನು ಡಬಲ್ ಮಾಡುತ್ತೀರಾ? ಆದರೆ ಸಾಲ ಮಾತ್ರ ಡಬಲ್ ಮಾಡಿದ್ದೀರಾ.

ಈಗ ಮತ್ತೇ ತ್ರಿಬಲ್ ಮಾಡುವುದಕ್ಕೆ ಹೊರಟಿದ್ದೀರಾ. ಆ ತರಹ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಮಾನ್ಯ ಸಭಾಪತಿಯವರೇ, ತಾವು ಇದನ್ನು ಗಂಭೀರವಾಗಿ ತೆಗೆದುಕೊಂಡು, ಸರ್ಕಾರಕ್ಕೆ ಒಂದು ನಿರ್ದೇಶನ ಕೊಡಬೇಕು. ಈ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗಳನ್ನು ಖಾಲಿಯಾಗಿಟ್ಟುಕೊಂಡರೆ, ಕೆಲಸ ಹೇಗೆ ಆಗುತ್ತದೆ? ಸಂಶೋಧನೆ ಹೇಗೆ ಆಗುತ್ತದೆ? ಹೊಸ ತಳಿಗಳು ಹೇಗೆ ಹೊರಗೆ ಬರುತ್ತದೆ? ಈ pest control ಹೇಗೆ ಆಗುತ್ತದೆ? ಇವೆಲ್ಲಾ ಬಹಳ ದೊಡ್ಡ ಸಮಸ್ಯೆಗಳಿವೆ. ಇದರ ಬಗ್ಗೆ ಮಾನ್ಯ ಸಚಿವರು ಗಂಭೀರವಾಗಿ ಚಿಂತನೆ ಮಾಡಬೇಕು. ತಾವು ಕೂಡ ಅದೇ ಭಾಗದ ಕೃಷಿ ಸಚಿವರಾಗಿದ್ದೀರಿ. ನಾವು ಸಾಕಷ್ಟು ಬಾರಿ ತಮಗೆ ಮನವಿಯನ್ನು ಕೊಟ್ಟಿದ್ದೇವೆ. ಬೋರ್ಡ್‌ನ ಮೀಟಿಂಗ್ ಇದ್ದಾಗಲೂ ಕೂಡ ತಮಗೆ ತಂದು ಕೊಟ್ಟಿದ್ದೇವೆ. ಇದರ ಬಗ್ಗೆ ಕೇಳಿ ಮಾಡಲಿಲ್ಲವೆಂದರೆ, ಹೇಗೆ? ತಮಗೆ ಬೇಕಾಗಿದ್ದಲ್ಲಿ ಮಾತ್ರ Finance Department ನಲ್ಲಿ ಹೇಗೆ ಹಣ ಬಿಡುಗಡೆಯಾಗುತ್ತದೆ? ಬೆಳಗ್ಗೆ ಆಗುವಷ್ಟರೊಳಗೆ ಕೆಲವು ಇಲಾಖೆಗೆ ಸುಮಾರು ಐದುನೂರು ಕೋಟಿ ರೂಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಿಸುತ್ತೀರಿ, ಆದರೆ ಇಲ್ಲಿ ಹುದ್ದೆಗಳನ್ನು ತುಂಬುವುದಕ್ಕೆ ಹಣ ಇಲ್ಲವೆಂದು ಹೇಳುತ್ತೀರಿ. ಇದು ಯಾವ ನ್ಯಾಯ? ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಇದಕ್ಕೆ ಸರಿಯಾದ ಉತ್ತರವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಬಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಬಸವರಾಜ ಪಾಟೀಲ್‌ರವರು ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ Board Member ಆಗಿದ್ದಾರೆ. ಹಾಗಾಗಿ ಅವರು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದಾರೆ. ಆದರೆ ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವೊಂದೇ ಅಲ್ಲ. ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗಳು ಖಾಲಿ ಇವೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸುಮಾರು 212 ಹುದ್ದೆಗಳು, ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸುಮಾರು 225, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸುಮಾರು 245, ಕೆಳದಿ ಶಿವಪ್ಪನಾಯಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸುಮಾರು 182 ಈ ರೀತಿ ಒಟ್ಟು 864 ಹುದ್ದೆಗಳು ಖಾಲಿ ಇದ್ದು, ಬೋಧಕ ಮತ್ತು ಬೋಧಕೇತರರ ಹುದ್ದೆಗಳ ಒಟ್ಟು ಸಂಖ್ಯೆ 2609 ಖಾಲಿ ಇವೆ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರನ್ನು ಕುಲಪತಿಗಳ ಜೊತೆಯಲ್ಲಿ ಭೇಟಿಯಾದಾಗ, ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದೇವೆ. ಆರ್ಥಿಕ ಪರಿಸ್ಥಿತಿ ಸರಿಯಿದ್ದಾಗಲೂ ಕೂಡ ಶೇಕಡ 50 ರಷ್ಟು ಹುದ್ದೆಗಳನ್ನು ತುಂಬಬೇಕೆಂದು ಆದೇಶ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿದ್ದರು. I.C.A.R., ಮತ್ತು ರಾಜ್ಯ ಸರ್ಕಾರದ್ದು ಎಷ್ಟಿದೆ ಎಂದು ಹಣಕಾಸು ಇಲಾಖೆಯವರು ಕೇಳಿದರು. ಏಕೆಂದರೆ I.C.A.R., ನಲ್ಲಿ ಹುದ್ದೆಗಳನ್ನು ತುಂಬುವುದಕ್ಕೆ ಅಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಅದಕ್ಕೆ ಅವರು ಕೇಳಿದಾಗ, ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರವನ್ನು ಬರೆದಿದ್ದೇವೆ. ಆದಷ್ಟು ವಿಶ್ವವಿದ್ಯಾಲಯಗಳಿಂದ ಮಾಹಿತಿ ತೆಗೆದುಕೊಂಡು ಕೊನೆ ಪಕ್ಷ ಶೇಕಡ 50 ರಷ್ಟು ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ತುಂಬುವುದಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ಅದರಲ್ಲಿಯೂ ನಾವು ಕೂಡ ಯಶಸ್ವಿಯಾಗುತ್ತೇವೆಂದು ನಾನು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 638
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎ. ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. 2017-18ನೇ ಸಾಲಿನಲ್ಲಿ ಪ್ರಾರಂಭವಾದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಆದರೆ ಚಿಕ್ಕರಸನಹಳ್ಳಿ ಮತ್ತು ಕಾಮನಾಯಕನಹಳ್ಳಿ ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸರಿಯಾದ ಕಾಮಗಾರಿಗಳು ಆಗಿರುವುದಿಲ್ಲ. ಇಲ್ಲಿ ಆಗಿರುವಂತಹ ಕಾಮಗಾರಿಗಳು ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅಲ್ಲಿ ವೀಕ್ಷಣೆಗಾಗಿ ಆಧಿಕಾರಿಗಳನ್ನು ನೇಮಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಮನವಿಯನ್ನು ಮಾಡುತ್ತೇನೆ. ಹಾಗೆಯೇ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕಾರ್ಯಕ್ರಮವನ್ನು ಚೆನ್ನಾಗಿ ಮಾಡುವುದಕ್ಕೆ ಜಂಬೂರು ಗ್ರಾಮದಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿಗಳಾದಂತಹ ಶ್ರೀ ಸಿದ್ದರಾಮಯ್ಯನವರು ವಿಧಾನ ಪರಿಷತ್ತಿನ ಸದಸ್ಯರೆಲ್ಲರಿಗೂ ಈ ಒಂದು ಯೋಜನೆಯಡಿಯಲ್ಲಿ ಒಂದೊಂದು ಕೋಟಿ ರೂಪಾಯಿಗಳನ್ನು ಕೊಟ್ಟಿದ್ದರು. ಅದರ ನಂತರ ಸಮಿಶ್ರ ಸರ್ಕಾರ ಬಂದಾಗ, ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಈಗಲೂ ಕೂಡ ಅವಕಾಶ ಮಾಡಿಕೊಡಲಿಲ್ಲ.

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ಈ ಒಂದು ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಶಾಸಕರಿಗೆ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಕೊಡುವಂತಹ ಅವಕಾಶವನ್ನು ಮುಂದಿನ ದಿನಗಳಲ್ಲಿ ಮಾಡಿಕೊಡುತ್ತಾರೆಂದು ನಾನು ತಮ್ಮ ಮೂಲಕ ಪುನವಿ ಮಾಡುತ್ತೇನೆ. ತಿಪ್ಪೆಗುಂಡಿಗಳ ವೈಜ್ಞಾನಿಕ ಹಾಗೂ ಆಧುನಿಕ ಸಂಸ್ಕರಣಾ ಘಟಕವಿದೆ. ಈಗಾಗಲೇ ಸರ್ಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಸಕ್ಷಮ ಪ್ರಾಧಿಕಾರವನ್ನು ಮಾಡಿರುವುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ತಿಪ್ಪೆಗುಂಡಿ ಸಕ್ಷಮ ಪ್ರಾಧಿಕಾರದ ಜೊತೆಗೆ ವೈಜ್ಞಾನಿಕ ಹಾಗೂ ಆಧುನಿಕ ಸಂಸ್ಕರಣ ಘಟಕ ನಿರ್ಮಾಣ ಕಾರ್ಯಕ್ರಮವನ್ನು include ಮಾಡಬೇಕು. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಒಟ್ಟು 9 ಗ್ರಾಮಗಳಲ್ಲಿ ಇದು ನಡೆಯುತ್ತಿದೆ. ಅಲ್ಲಿ ತಿಪ್ಪೆಗುಂಡಿ ಸಕ್ಷಮ ಪ್ರಾಧಿಕಾರದಿಂದ ಪರಿಶಿಷ್ಟ ಪಂಗಡಕ್ಕೆ ಎರಡೂವರೆ ಲಕ್ಷ ರೂಪಾಯಿಗಳು ಮತ್ತು ಸಾಮಾನ್ಯ ವರ್ಗದವರಿಗೆ ಏಳು ಲಕ್ಷ ರೂಪಾಯಿಗಳು ಇರುತ್ತದೆ. ಅವೆರಡನ್ನು ಒಟ್ಟುಗೂಡಿಸಿ ಕಾಗಮಾಗರಿಯನ್ನು ಮಾಡಲು

ಅವಕಾಶ ಮಾಡಿಕೊಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಂದ ಉತ್ತರವನ್ನು ಬಯಸುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, 2017-18ನೇ ಸಾಲಿನಲ್ಲಿ ಪ್ರಾರಂಭವಾದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಒಟ್ಟು 07 ಗ್ರಾಮಗಳನ್ನು ಈಗಾಗಲೇ ತೆಗೆದುಕೊಂಡಿದ್ದು, ಕಾಮಗಾರಿಗಳು ಹೆಚ್ಚು ಕಡಿಮೆ ಮುಗಿಯುವಂತಹ ಸ್ಥಿತಿಗೆ ಬಂದಿದೆ. ಈ ಯೋಜನೆಯಡಿಯಲ್ಲಿ ಕೈಗೊಂಡಿರುವ ಹಲವಾರು ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇದ್ದರೂ ಕೂಡ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಈ ರೀತಿ ನಮ್ಮ ಗಮನಕ್ಕೆ ಬಂದಿಲ್ಲವೆಂದು ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ನಾನು ನಮ್ಮ ಅಧಿಕಾರಿಗಳನ್ನು ತಮ್ಮ ಜೊತೆಯಲ್ಲಿ ಕಳುಹಿಸುತ್ತೇನೆ. ಯಾವುದೇ ಗ್ರಾಮದಲ್ಲಿ ಒಂದೇ ಒಂದು ಆ ರೀತಿಯ ವ್ಯತ್ಯಾಸವಾಗಿದ್ದರೆ, ಸಂಬಂಧಪಟ್ಟವರ ಮೇಲೆ ಕ್ರಮವನ್ನು ಕೈಗೊಳ್ಳುವಂತಹ ಕೆಲಸವನ್ನು ನಾನು ಮಾಡುತ್ತೇನೆ.

ಶ್ರೀ ಎಂ. ನಾರಾಯಣಸ್ವಾಮಿ (ವಿರೋಧಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟರು. ನನ್ನ ಬೆಂಗಳೂರು ಕ್ಷೇತ್ರ ವ್ಯಾಪ್ತಿಗೆ ಬರುವಂತಹದ್ದರಲ್ಲಿ, ಸಾವು ಯಾವುದನ್ನು recommend ಮಾಡಿ ಇಂತಹ ಕೆಲಸವಾಗಬೇಕೆಂದು ಹೇಳಿದ್ದೇವೆಯೋ, ಆ ಕಾಮಗಾರಿಗಳ ಅನುಷ್ಠಾನಕ್ಕೆ ಗುತ್ತಿಗೆದಾರರನ್ನು ನೇಮಕ ಮಾಡಿ, ಅಲ್ಲಿ ಕೆಲಸವೇ ಆಗಲಿಲ್ಲ. 'ಇಲ್ಲಿ ಕೆಲಸಗಳು ಆಗಿಲ್ಲವಾದ್ದರಿಂದ ದಯವಿಟ್ಟು, ಪೇಮೆಂಟ್‌ನ್ನು ತಡೆಹಿಡಿಯಿರಿ' ಎಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ನಾನೊಂದು ಪತ್ರವನ್ನು ಬರೆದೆ. ಆದರೆ ಅವರಿಬ್ಬರೂ ಕೂಡ collude ಆಗಿಬಿಟ್ಟರು. ಇವತ್ತಿನ ದಿವಸ ಪೇಮೆಂಟ್ ಆಗಿ ಹೋಗಿಬಿಟ್ಟಿದೆ. ಈಗ ಹೊಸದಾಗಿ ಬಿಡುಗಡೆ ಮಾಡಿರುವಂತಹ ಅನುಷ್ಠಾನವನ್ನು ಕಳೆದ ವರ್ಷಕ್ಕೆ ಅದನ್ನು ವಜಾಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಕೆಲಸ ಆಗದೇ ಹೋದರೂ ಕೂಡ ಪೇಮೆಂಟ್ ಆಗಿರುವಂತಹದ್ದರ ಬಗ್ಗೆ ನಮ್ಮ ಕಣ್ಣಿಂದ ನಿದರ್ಶನವಿದೆ. ಮಾನ್ಯ ಗೋಪಾಲಸ್ವಾಮಿಯವರು ಹೇಳಿದ ಹಾಗೇ 2017ನೇ ಸಾಲಿನಲ್ಲಿ ನಮ್ಮ ಸರ್ಕಾರವಿದ್ದಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿದ್ದಾಗ, ಪಕ್ಷ ಬೇಧವನ್ನು ಮರೆತು ಪ್ರತಿಯೊಬ್ಬ ಶಾಸಕರಿಗೂ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಒಂದು ಕೋಟಿ ರೂಪಾಯಿಗಳನ್ನು ಕೊಟ್ಟರು. ನಮ್ಮ ವ್ಯಾಪ್ತಿಯಲ್ಲಿ ಬರುವಂತಹ ಹಿಂದುಳಿದ ಗ್ರಾಮವನ್ನು ಆಯ್ಕೆ

ಮಾಡಿಕೊಂಡು, ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಅವಕಾಶವಿತ್ತು. ತಾವು ಕೂಡ ಈಗ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವುದರಿಂದ, ಇದನ್ನು ತಾವು ಮುಂದುವರಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತೇನೆ.

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, 2017-18ನೇ ಸಾಲಿನಲ್ಲಿ ಪ್ರಾರಂಭವಾದ ಮಹತ್ವವಾದಂತಹ ಯೋಜನೆಯಾಗಿದ್ದು, ಇದನ್ನು ಏತಕ್ಕೆ ನಿಲ್ಲಿಸಿದ್ದೀರಿ. ಈ ಯೋಜನೆಯಲ್ಲಿ ಕೆಳಮನೆಯ ಸದಸ್ಯರಿಗೆ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡುವಂತಹ ಅವಕಾಶವಿತ್ತು. ಮೇಲ್ಮನೆ ಸದಸ್ಯರಿಗೆ ಒಂದು ಗ್ರಾಮವನ್ನು ಆಯ್ಕೆ ಮಾಡುವಂತಹ ಅವಕಾಶವಿತ್ತು. ಇದು ಏಕೆ ನಿಂತು ಹೋಗಿದೆ? ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕಂಡ ಕನಸನ್ನು ನನಸು ಮಾಡುವಂತಹ ಯೋಜನೆ. ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂದು ಈ ವ್ಯವಸ್ಥೆ ಇರುವುದೇ ಅದಕ್ಕಾಗಿ ಈ ಮಹತ್ವವಾದ ಯೋಜನೆ ನಿಮ್ಮ ಕಾಲದಲ್ಲಿ ನಿಲ್ಲಬಾರದು. ಇದನ್ನು ಪ್ರಾರಂಭ ಮಾಡಿ. You will get a credit for that. ಇದೊಂದು ಒಳ್ಳೆಯ concept ಇದೆ.

ಶ್ರೀ ಕೆ. ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ನಾರಾಯಣಸ್ವಾಮಿಯವರು ಹೇಳಿದ ಹಾಗೆ, ಮಾನ್ಯ ಜಿಲ್ಲಾಧಿಕಾರಿಗಳು ಆ ಯೋಜನೆಗೆ ಏನೊಂದು ವ್ಯತ್ಯಾಸವನ್ನು ಮಾಡಿದ್ದಾರೆ ಎಂಬ ಅಂಶವನ್ನು ಪ್ರಸ್ತಾಪ ಮಾಡಿದ್ದಾರೆ. ಮಾನ್ಯ ಸದಸ್ಯರು ಅದರ ಬಗ್ಗೆ ಪತ್ರದ ಮೂಲಕ ನನಗೆ ಕಳುಹಿಸಿಕೊಡಿ. ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ, ಅದರ ಬಗ್ಗೆ ತನಿಖೆ ಮಾಡಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ. ಎರಡನೇ ಅಂಶವೇನೆಂದರೆ, ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್. ಪಾಟೀಲ್‌ರವರು ಹೇಳಿದಂತೆ, ಈ ವರ್ಷ 'ಅಮೃತ ಸ್ವಾತಂತ್ರ್ಯೋತ್ಸವ' ಆಗಿರುವುದರಿಂದ, ಇಡೀ ಕರ್ನಾಟಕ ರಾಜ್ಯದಲ್ಲಿ ಈ ವರ್ಷ 750 ಗ್ರಾಮ ಪಂಚಾಯಿತಿಗಳನ್ನು ನಮ್ಮ ಇಲಾಖೆಯಿಂದ 'ಅಮೃತ ಗ್ರಾಮ ಪಂಚಾಯಿತಿ' ಯೋಜನೆಗೆ ತೆಗೆದುಕೊಂಡಿದ್ದೇವೆ. ಆದರೆ ಬೇರೆ ಬೇರೆ ಇಲಾಖೆಗಳಿಂದಲೂ ಕೂಡ ಗ್ರಾಮಗಳನ್ನು ಬೇರೆ ಬೇರೆ ವಿವೇಚನೆಯಲ್ಲಿ ತೆಗೆದುಕೊಳ್ಳುತ್ತಿದೆ.

(ಮುಂದು)

(773) 17.09.2021, 10.50, ಟೆಲಿಫೋನ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಎಎಸ್. ಈಶ್ವರಪ್ಪ (ಮುಂದು)

ಪ್ರತಿ ಗ್ರಾಮ ಪಂಚಾಯತಿಗೂ ಕೂಡ ಬಜೆಟ್ ಮುಂಚೆ ಅದಕ್ಕೆ 25 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಆ ಗ್ರಾಮಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಡಿದ್ದೇವೆ. ಅದನ್ನೂ ಕೂಡ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರ ಈಗಾಗಲೇ ತಿಳಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಶಾಸಕರ ಹತ್ತಿರ ಮಾತನಾಡಿ ಆ ಗ್ರಾಮಗಳನ್ನು ಗ್ರಾಮ ಪಂಚಾಯತಿಗಳ ಹೆಸರನ್ನು ಕಳುಹಿಸುವಂತೆ ಹೇಳಿದ್ದಾರೆ. ಅದು ಕಳುಹಿಸಿದ ನಂತರ ಬರುವ 23ನೇ ತಾರೀಖಿನಂದು ಕೇಂದ್ರ ಸಚಿವರಾದ ಮಾನ್ಯ ಸರೋದ್ರ ಸಿಂಗ್ ತೋಮರವರು ನಮ್ಮ ಕರ್ನಾಟಕಕ್ಕೆ ಬಂದು ವಿಧಾನಸೌಧದ ಬ್ಯಾಂಕ್ ಟಾ ಹಾಲ್‌ನಲ್ಲಿ ಈ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಇಡೀ ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ 750 ಗ್ರಾಮಗಳಿಗೆ ತೆಗೆದುಕೊಂಡು ಮತ್ತೆ ಇನ್ನುಳಿದ ಗ್ರಾಮ ಪಂಚಾಯತಿಗಳಿಗೂ ಕೂಡ ಮುಂದುವರಿಸಬೇಕು ಎನ್ನುತ್ತಕ್ಕಂಥ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ತಾವು ಹೇಳಿದಂತೆ ಒಂದೊಂದು ಸರ್ಕಾರ ಅಧಿಕಾರಕ್ಕೆ ಬಂದಂಥ ಸಂದರ್ಭದಲ್ಲಿ ಒಂದೊಂದು ಯೋಜನೆಯಾಗುತ್ತಿದೆ. ಈಗ ಅಮೃತ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ವಿಶೇಷವಾದ ಯೋಜನೆಯನ್ನು ತೆಗೆದುಕೊಂಡಿದ್ದೇವೆ ಖಂಡಿತವಾಗಿಯು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿಮ್ಮಲ್ಲರ ಸಹಕಾರವನ್ನು ಪಡೆಯುತ್ತೇವೆ.

ಶ್ರೀ ಎಂ.ಎ.ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನನ್ನ ಉಪ ಪ್ರಶ್ನೆಗೆ ಮಾನ್ಯ ಸಚಿವರಿಂದ ಉತ್ತರ ಸಿಗಲಿಲ್ಲ. ತಿಪ್ಪೇಗುಂಡಿ ವೈಜ್ಞಾನಿಕ ಸಂಸ್ಕರಣಕ್ಕೆ ಏನು ಮಾನ್ಯ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಲ್ಲಿ ಒಂದೊಂದು ಗ್ರಾಮ ಪಂಚಾಯತಿಯಲ್ಲಿ ರೂ.7 ಲಕ್ಷಗಳು, ರೂ.9 ಲಕ್ಷಗಳು ಉಳಿದುಕೊಂಡಿದೆ ಅದನ್ನು ಈಗ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಕೂಡ ಸಂಸ್ಕರಣ ಕೇಂದ್ರಗಳನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಅದಕ್ಕೆ ಹಣ ಒಗ್ಗೂಡಿಸತಕ್ಕಂಥ ಕೆಲಸ ಮಾಡಬೇಕು. ಇದನ್ನು ಮಾಡುವುದಕ್ಕೆ ಆಗುವುದಿಲ್ಲವೆಂದು ಇಲಾಖೆಯವರು ಹೇಳುತ್ತಿದ್ದಾರೆ. ಅದನ್ನು ಒಗ್ಗೂಡಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ. . .

ಶ್ರೀ ಕೆ.ಎಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅದಕ್ಕೆ ಮಾನ್ಯ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿಯವರು ನಮ್ಮ ಕಚೇರಿ ಬಂದು, ಎಲ್ಲೆಲ್ಲಿ ಏನೇನು ಮಾಡಬೇಕು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ಹೇಳಿದರೆ ಖಂಡಿತವಾಗಿಯು ನಾನು ಗಮನ ಕೊಡುತ್ತೇನೆ. ಅದನ್ನು ಪೂರ್ಣಮಾಡಿಸಿಕೊಡುತ್ತೇನೆ.

ಶ್ರೀ ಎಂ.ಎ.ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಧನ್ಯವಾದಗಳು.

(ಪ್ರಶ್ನೆ ಸಂಖ್ಯೆ.662)

ಸಭಾಪತಿಯವರು:- ಮಾನ್ಯ ಕೊಂಡಯ್ಯನವರೇ, ನಿಮ್ಮ ಪ್ರಶ್ನೆ ವರ್ಗಾವಣೆಯಾಗಿದೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ.792
(ಉತ್ತರ ಲಗತ್ತಿಸಿದೆ)

ಶ್ರೀ ಆರ್.ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಕೇಳಿರತಕ್ಕಂಥ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಈಗ ತಾನೆ ಮಾನ್ಯ ಸಚಿವರು ಹಿರಿಯ ಸದಸ್ಯರಿಗೆ ಉತ್ತರ ಕೊಡುವಾಗ ಕಾಲೋನಿಗಳ ಅಭಿವೃದ್ಧಿ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಮಾನ್ಯ ಶಾಸಕರುಗಳನ್ನು ಕೇಳಿ ಆ ಕೆಲಸವನ್ನು ತೆಗೆದುಕೊಳ್ಳುತ್ತಾರೆಂದು ಹೇಳಿದರು. ಮಾನ್ಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಈ ಸದನದ ಶಾಸಕರಾಗಿದ್ದಾರೆ. ಈ ಹಿಂದೆ ಅವರು ಮುಜರಾಯಿ ಸಚಿವರಾಗಿದ್ದಾಗಲೂ ಕೂಡ ಅವರ ಹತ್ತಿರ ಬಹಳ ಬೇಡಿಕೆಗಳನ್ನು ಇಟ್ಟಿದ್ದೆವು. ಆದರೆ ಅವರು ನಮ್ಮ ಒಂದೇ ಒಂದು ಬೇಡಿಕೆಯನ್ನೂ ಈಡೇರಿಸಲಿಲ್ಲ. ಈಗ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ. ಈಗಲೂ ಸಹ ಈ ಪ್ರಶ್ನೆ ಕೇಳುವಂಥ ಸಂದರ್ಭದಲ್ಲಿ ಶಾಸಕರು ಎಂದರೆ ಕೆಳಮನೆಯವರಿಗೆ ಮಾತ್ರ ಕೇಳುತ್ತಾರೋ ಅಥವಾ ಮೇಲ್ಮನೆ ಶಾಸಕರದ್ದು ಕೇಳುತ್ತೀರೋ ಅದರ ಬಗ್ಗೆಯೂ ಕೂಡ ನನಗೆ ಸಮಜಾಯಿಷಿಯನ್ನು ಕೊಡಬೇಕಾಗುತ್ತದೆ. ಏನು ತಮ್ಮ ಇಲಾಖೆಯಿಂದ ಸ್ಮಶಾನ ಅಭಿವೃದ್ಧಿಗೆ ಏನು ಅನುದಾನವನ್ನು ಮೀಸಲಿಟ್ಟಿದ್ದಾರೆ, ಆ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡುವಂಥ ಕೆಲಸವನ್ನು ಮಾಡಲಿಲ್ಲ. ಇವತ್ತಿನ ದಿವಸ ಬಹಳಷ್ಟು ಸ್ಮಶಾನಗಳು ಪಾಳುಬಿದ್ದಿವೆ. ಅವು ಒತ್ತುವರಿಯಾಗುವಂಥ ಕೆಲಸ ಕೂಡ ಆಗುತ್ತಿದೆ. ನಾವು ಮೂರ್ನಾಳು ಸ್ಮಶಾನಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಕೇಳುತ್ತಲೇ ಇದ್ದೇನೆ. ಅದಕ್ಕೆ ಫೆನ್ಸಿಂಗ್ ಮತ್ತು ಲೈಟ್‌ಗಳನ್ನು ಹಾಕಬೇಕು. ಅಲ್ಲಿ ಬೇರೆ ಬೇರೆ ಸೌಕರ್ಯಗಳನ್ನು ಕಲ್ಪಿಸುವಂತೆ ಹೇಳಿದ್ದೇನೆ. ಆದರೆ ಇಲ್ಲಿಯವರೆಗೂ ಮಾಡಲಿಲ್ಲ. ಮಾನ್ಯ ಸಚಿವರು ಬಹಳ ಕಡಿಮೆ ಹಣವನ್ನು ಕೂಡ ಒದಗಿಸಿದ್ದಾರೆ. ಆ ಹಣದ ಬಗ್ಗೆ ಏನೂ ಮಾಹಿತಿ ಗೊತ್ತಿಲ್ಲ. ದೌರ್ಜನ್ಯಕ್ಕೆ ಒಳಗಾದಂಥವರಿಗೆ ಪರಿಹಾರವನ್ನು ಸಂಪೂರ್ಣವಾಗಿ ಕೊಟ್ಟಿದ್ದಾರೆಂದು ಹೇಳುತ್ತಾರೆ. ನಮ್ಮ ಜಿಲ್ಲೆಗಳಲ್ಲಿ ಯಾವ ರೀತಿಯಾಗಿ ಕೊಟ್ಟಿದ್ದಾರೆಂದು ನಮಗೆ ಅರ್ಥವಾಗುವುದಿಲ್ಲ. ಅದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಗೊತ್ತಾಗುತ್ತದೆನೋ ಗೊತ್ತಿಲ್ಲ. ಅವರು ಯಾರಿಗೂ ಹೇಳುವುದಿಲ್ಲ, ಯಾರನ್ನು ಕೇಳುವುದಿಲ್ಲ. ಆ ರೀತಿಯಲ್ಲಿ ಅವರು ಕೊಟ್ಟಿರತಕ್ಕಂಥ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದಾರೆ. ಒಂದು ರೂಪಾಯಿಗಳು ಉಳಿದಿಲ್ಲ, ಆ ರೀತಿ ಖರ್ಚು ಮಾಡಿದ್ದಾರೆ. ಅದನ್ನು ಯಾರಿಗೆ ಕೊಟ್ಟಿದ್ದಾರೆಂದು ನಮಗೂ ಕೂಡ ಆ

ಸಮಜಾಯಿಸಿಯನ್ನು ಕೊಡತಕ್ಕಂಥ ಕೆಲಸ ಆಗಬೇಕು. ಅದರ ಮಾಹಿತಿಗಳನ್ನು ಯಾರಿಗೆ ಕೊಡುತ್ತಾರೆ, ಆ ಮಾಹಿತಿಗಳನ್ನು ಕೊಡುವಂಥ ಕೆಲಸ ಜಿಲ್ಲೆಯ ಅಧಿಕಾರಿಗಳಿಗೆ ಮಾನ್ಯ ಸಚಿವರು ತಿಳಿಸಬೇಕಾಗುತ್ತದೆ. 2020-21ನೇ ಸಾಲಿನಲ್ಲಿ ಕಾಲೋನಿ ಅಭಿವೃದ್ಧಿಗಾಗಿ ಸರ್ಕಾರ ಹಣವನ್ನು ಮೀಸಲಿಟ್ಟಿದೆ. ಈ ಮೀಸಲಿಟ್ಟಂಥ ಹಣ ಬಹಳ ಕಡಿಮೆ ಖರ್ಚಾಗಿದೆ. ನೀವು ಹಣ ಬಿಡುಗಡೆ ಮಾಡಿರುವುದೇ ಕಡಿಮೆ. ಆದ್ದರಿಂದ ಆ ಕೆಲಸವನ್ನೂ ಮಾಡಬೇಕು. ಮತ್ತೆ 2019ರಲ್ಲಿ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಉಳಿಕೆ ಹಣದಲ್ಲಿ ಸುಮಾರು ರೂ.46 ಕೋಟಿಗಳ ಕೆಲಸವನ್ನು ಕೊಟ್ಟಿದ್ದರು. ಆ ಹಣದಲ್ಲಿ ಆ ಕೆಲಸಗಳೆಲ್ಲಾ ಮುಗಿದಿದೆ. ಆದರೆ ಅದಕ್ಕೆ ಬರೀ ಶೇ.70ರಷ್ಟು ಮಾತ್ರ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇನ್ನುಳಿದ ಶೇ.30ರಷ್ಟು ಹಣ ಬಿಡುಗಡೆಯಾಗಿಲ್ಲ. ಇಲಾಖೆಯವರು ಆ ನಿಗಮದವರು ಏನು ಮಾತನಾಡುತ್ತಿದ್ದಾರೋ, ಅದಕ್ಕೆ ಏನು ಸಮಸ್ಯೆ ಇದೆಯೆಂದು ಗೊತ್ತಾಗುತ್ತಿಲ್ಲ. ಅದನ್ನು ಕೂಡ ಸರ್ಕಾರ ಕ್ಲಿಯರ್ ಮಾಡಿಕೊಡಬೇಕು. ಇದಕ್ಕೆ ಉತ್ತರ ಕೊಡಬೇಕು ಮುಂದಿನ ಉಪ ಪ್ರಶ್ನೆಯನ್ನು ಕೇಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಪ್ರಸನ್ನಕುಮಾರ್‌ರವರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟರೆ, ಮತ್ತೆ ಅವರು ಉಪ ಪ್ರಶ್ನೆ ಕೇಳುತ್ತಾರೆಯೇ?

ಶ್ರೀ ಆರ್.ಪ್ರಸನ್ನಕುಮಾರ್:- ಹೌದು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಪ್ರಸನ್ನಕುಮಾರ್‌ರವರು ತುಂಬಾ ಸುಧೀರ್ಘವಾದ ಪ್ರಶ್ನೆಗಳ ಮೂಲಕ ಹಲವಾರು ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಅವರು ಹೇಳುತ್ತಿರುವುದೇನೆಂದರೆ ಅಂತರ ಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಅದರ ನಿರ್ವಹಣೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಕೊಡಲಾಗುತ್ತದೆ. ಅಂತರ ಜಾತಿ ವಿವಾಹವಾದ ದಂಪತಿಗಳಿಗೆ ಎರಡೂವರೆ ಲಕ್ಷಗಳಿಂದ ಮೂರು ಲಕ್ಷಗಳ ಪ್ರೋತ್ಸಾಹಧನ ಕೊಡಬೇಕೆಂದು ಏನಿದೆ, ಅದನ್ನು ಇಲಾಖೆ ಮೂಲಕ ಚೆಕ್ ಮುಖಾಂತರ ಪಾವತಿ ಮಾಡಲಾಗುವುದು. ಅದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೆಲವು ಕಾರಣಗಳಿಂದ ಆನ್‌ಲೈನ್ ಮೂಲಕ ಅರ್ಜಿ ಹಾಕುವುದಕ್ಕೆ ಗೊತ್ತಿಲ್ಲದವರಿಗೆ ಕೆಲವು ಸಮಸ್ಯೆಗಳಾಗಿದೆ. ಹಾಗಾಗಿ, ಇಡೀ ರಾಜ್ಯದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಹಾಕುವುದಕ್ಕೆ ಗೊತ್ತಿಲ್ಲದೇ ಇನ್ನುಳಿದ ಯಾವುದಾದರೂ ಪ್ರಕರಣಗಳಿದ್ದರೆ ಅವುಗಳನ್ನೂ ಕೂಡ ವಿಶೇಷ

ಪ್ರಕರಣವೆಂದು ಪರಿಗಣಿಸಿ, ಅವರಿಗೆ ಸಮಯದ ನಿಗದಿಯನ್ನು ಮೀರಿ ಪ್ರೋತ್ಸಾಹ ಧನವನ್ನು ಮಂಜೂರು ಮಾಡುವಂಥ ಕೆಲಸವನ್ನು ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು ಸ್ಥಾನ ಅಭಿವೃದ್ಧಿಗೆ ಅನುದಾನವನ್ನು ಮೀಸಲಿಟ್ಟಿದ್ದೀರಿ, ಅದನ್ನು ಸಂಪೂರ್ಣವಾಗಿ ಖರ್ಚು ಮಾಡುವಂಥ ಕೆಲಸ ಆಗಿಲ್ಲವೆಂದು ಹೇಳಿದ್ದಾರೆ. ನಾನು ಶಿವಮೊಗ್ಗ ಜಿಲ್ಲೆಗೆ ಪ್ರಗತಿ ಪರಿಶೀಲನೆ ಸಭೆಗೆ ಬಂದಾಗ ತಮ್ಮ ಸಮಕ್ಷಮದಲ್ಲಿ ಯಾವ್ಯಾವ ಸ್ಥಾನ ಅಭಿವೃದ್ಧಿಗೊಳಿಸಲು ಉಳಿದಿದೆಯೆಂದು ನೋಡಿ, ಆ ಪರಿಶಿಷ್ಟರ ಕೇರಿಯಲ್ಲಿರತಕ್ಕಂಥ ಸ್ಥಾನದ ಅಭಿವೃದ್ಧಿಗೆ ಕ್ರಮವನ್ನು ಕೈಗೊಳ್ಳುತ್ತೇವೆ. ಅದಕ್ಕೆ ಹಣದ ಕೊರತೆ ಇಲ್ಲ ಎನ್ನುವುದನ್ನು ನಾನು ಮಾನ್ಯ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ಮತ್ತೆ ದೌರ್ಜನ್ಯಕ್ಕೀಡಾದವರಿಗೆ ಪರಿಹಾರ ಕೊಡುವುದು ಸೇರಿದಂತೆ ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದ್ದಾರೆ. ಸಾಮಾನ್ಯವಾಗಿ ದೌರ್ಜನ್ಯಕ್ಕೊಳಗಾದವರಿಗೆ ಪ್ರಕರಣ ದಾಖಲಾದ ಕೂಡಲೇ ಅವರಿಗೆ ಪರಿಹಾರ ಕೊಡುವಂಥ ಕಾರ್ಯಕ್ರಮಗಳಿರುತ್ತವೆ. ಅದನ್ನು ನೇರವಾಗಿ ಅಧಿಕಾರಿಗಳು ಕೊಡುತ್ತಾರೆ. ಅದರದ್ದು ಇಲ್ಲಿಯವರಿಗೂ ಕೂಡ ಯಾವ ದೂರುಗಳೂ ಬಂದಿಲ್ಲ. ಇನ್ನು ಎಂ.ಎಲ್.ಎ., ಮತ್ತು ಎಂ.ಎಲ್.ಸಿ., ಯವರಿಗೆ ಪ್ರತ್ಯೇಕ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ನನ್ನ ದೃಷ್ಟಿಯಲ್ಲಿ ಅಥವಾ ನಮ್ಮೆಲ್ಲರ ಒಟ್ಟು ದೃಷ್ಟಿಯಲ್ಲಿ ಎಂ.ಎಲ್.ಎ., ಗಳು ಮತ್ತು ಎಂ.ಎಲ್.ಸಿ., ಗಳು ಇಬ್ಬರನ್ನೂ ಕೂಡ ಶಾಸಕರು ಎಂದು ಕರೆಯುತ್ತಾರೆ. ಆದರೆ ಕೆಳಮನ ಸದಸ್ಯರುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುತ್ತಾರೆ. ಮೇಲ್ಮನೆ ಸದಸ್ಯರುಗಳಿಗೆ ಕಳೆದ ಬಾರಿ ಮಾನ್ಯ ಎಚ್.ಕೆ.ಪಾಟೀಲ್‌ರವರು ಇದ್ದಾಗ ನಮಗೆ ಒಂದು ಕೋಟಿ ರೂಪಾಯಿಗಳನ್ನು ಕೊಟ್ಟರು. ನಮಗೆ ಒಂದು ಗ್ರಾಮ ಪಂಚಾಯಿತಿಯನ್ನು ಮಾನ್ಯ ಮುಖ್ಯಮಂತ್ರಿಗಳ ಅಭಿವೃದ್ಧಿ ಗ್ರಾಮ ಯೋಜನೆಗೆ ಕೊಟ್ಟಿದ್ದಾರೆ. ಉಳಿದವರಿಗೆ 5 ಕೋಟಿಗಳನ್ನು ಕೊಟ್ಟಿದ್ದಾರೆ. ಅದಕ್ಕೆ ಒಂದು ರೀತಿ ಕ್ರಮ ಇದೆ. ಅದೇ ರೀತಿ ಎಂ.ಎಲ್.ಸಿ., ಯವರನ್ನು ಇದರಲ್ಲಿ ಜೋಡಣೆ ಮಾಡುವುದಕ್ಕೆ ಬೇಕಾದಂಥ ಕ್ರಮವನ್ನು ಕೈಗೊಳ್ಳುತ್ತೇವೆ. ಮತ್ತೆ ಮಾನ್ಯ ಸದಸ್ಯರು ಅಂತಿಮವಾಗಿ ಏನು ಹೇಳಿದ್ದಾರೆಂದರೆ, ಉಳಿಕೆ ಹಣ ಇದೆಯೆಂದು ಹೇಳಿದ್ದಾರೆ. ತಮಗೆ ಗೊತ್ತಿರುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಅನುದಾನಗಳು ಲ್ಯಾಪ್ಸ್ ಆಗುವುದಿಲ್ಲ. ಮುಂದಿನ ವರ್ಷಕ್ಕೆ ಅದನ್ನು ಪೂರಕವಾಗಿ ಅಭಿವೃದ್ಧಿಗೆ ತೆಗೆದುಕೊಳ್ಳುತ್ತೇವೆ.

ಶ್ರೀ ಆರ್.ಪ್ರಸನ್ನ ಕುಮಾರ್:- ಮಾನ್ಯ ಸಭಾಪತಿಯವರೇ, ಅವರಿಗೆ ಮೀಸಲಿಟ್ಟ ಹಣವನ್ನು ಲ್ಯಾಪ್ಸ್ ಮಾಡಿಲ್ಲ, ಕೊಟ್ಟಿದ್ದಾರೆ. ಹಣವನ್ನು ಬಿಡುಗಡೆ ಮಾಡಿ ಆ ಕಾಮಗಾರಿಗಳೆಲ್ಲಾ ಮುಗಿದಿದೆ. ಆದರೆ ಆ ಕಾಮಗಾರಿಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲ.

ಶೇ.70 ಹಣವನ್ನು ಮಾತ್ರ ಕೊಟ್ಟಿದ್ದಾರೆ. ಇನ್ನುಳಿದ ಶೇ.30 ರಷ್ಟು ಹಣವನ್ನು ಬಿಡುಗಡೆ ಮಾಡಿಲ್ಲ. 2019ರಲ್ಲೇ ಕೆಲಸ ಆಗಿದೆ. ಅಲ್ಲಿಂದ ಇಲ್ಲಿಯವರೆಗೂ ಹಣವನ್ನು ಬಿಡುಗಡೆ ಮಾಡುವುದಕ್ಕೆ ನಿಗಮದವರಿಗೂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ಅದೇನು ವ್ಯತ್ಯಾಸ ಆಗಿದೆಯೋ ನಮಗೆ ಗೊತ್ತಿಲ್ಲ. ಆದರೆ ನಮಗೆ ಹಣ ಬಿಡುಗಡೆ ಮಾಡಲು ಮಾನ್ಯ ಸಚಿವರು ಕ್ರಮ ತೆಗೆದುಕೊಳ್ಳಬೇಕು. ಮಾನ್ಯ ಸಚಿವರು ಸ್ತಶಾನಗಳ ಅಭಿವೃದ್ಧಿಗೆ ನಮ್ಮ ಹತ್ತಿರ ಹಣದ ಅವಶ್ಯಕತೆ ಎಷ್ಟಿದೆಯೋ ಅಷ್ಟೂ ಕೊಡುತ್ತೇವೆಂದು ಹೇಳಿದರು. ಆದರೆ ಶಿವಮೊಗ್ಗ ಜಿಲ್ಲೆಗೆ ಸ್ತಶಾನ ಅಭಿವೃದ್ಧಿಗಾಗಿ ರೂ.4.65 ಕೋಟಿಗಳನ್ನು ಹಂಚಿಕೆ ಮಾಡಿದ್ದರು. ಆದರೆ ರೂ.1.30 ಕೋಟಿಗಳು ಮಾತ್ರ ಬಿಡುಗಡೆಯಾಗಿತ್ತು. ಹಣ ಕೊಟ್ಟಿದ್ದರೆ ಆ ಕೆಲಸ ಆಗುತ್ತಿತ್ತು. ಆದರೆ ಅಲ್ಲಿ ಹಣ ಇಲ್ಲ. ಹಾಗಾಗಿ, ದಯವಿಟ್ಟು ಮಾನ್ಯ ಸಚಿವರು ಆ ಹಣವನ್ನು ಬಿಡುಗಡೆ ಮಾಡುವಂಥ ಕೆಲಸ ಆಗಬೇಕು. ಮತ್ತೆ ಈಗ ಮಾನ್ಯ ಸಚಿವರು ಈ ಮನೆಯ ಸದಸ್ಯರುಗಳಿಗೆ ನಾವೆಲ್ಲರಿಗೂ ಒಂದೇ ರೀತಿಯ ಅನುದಾನವನ್ನು ಕೊಡುತ್ತಿದ್ದೇವೆಂದು ಹೇಳಿದರು. ಎಲ್ಲರಿಗೂ ಒಂದೇ ರೀತಿ ಅನುದಾನ ಕೊಡುವಂಥ ಕೆಲಸ ಆಗಬೇಕು.

ಸಭಾಪತಿಯವರು:- ಮಾನ್ಯ ಪ್ರಸನ್ನಕುಮಾರ್‌ರವರೇ, ಈಗಾಗಲೇ ಅದರ ಬಗ್ಗೆ ಹೇಳಿದ್ದೀರಿ. ಮತ್ತೆ ಅದನ್ನೇ ರಿಪೀಟ್ ಮಾಡಬೇಡಿ.

ಶ್ರೀ ಆರ್.ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನಾವೆಲ್ಲರೂ ಒಂದೇ ಎಂದು ಹೇಳುತ್ತಿದ್ದಾರೆ, ಆದರೆ ನಮ್ಮನ್ನು ಒಂದೇ ರೀತಿ ನೋಡುತ್ತಿಲ್ಲ. ಏಕೆಂದರೆ, ಈ ಹಿಂದೆ ಕೊನೆಪಕ್ಷ ಕೆಳಮನೆ ಸದಸ್ಯರಿಗೆ ನಾಲ್ಕು ಕೋಟಿ ರೂಪಾಯಿಗಳನ್ನು ಕೊಟ್ಟರೆ, ನಮಗೆ ಒಂದು ಕೋಟಿ ರೂಪಾಯಿಗಳನ್ನು ಕೊಟ್ಟಿದ್ದರು. ಆದರೆ ಇವತ್ತು ಅದರ ಬಗ್ಗೆ ನಮ್ಮದು ಚರ್ಚಾರವೇ ಇಲ್ಲ. ನಮ್ಮನ್ನು ಕೇಳುವಂಥ ಕೆಲಸವೂ ಮಾಡುತ್ತಿಲ್ಲ. ನಮ್ಮನ್ನು ಕೇಳುವುದೂ ಇಲ್ಲ, ಹೇಳುವುದೂ ಇಲ್ಲ. ಸುಮ್ಮನೆ ನೀವೇನೋ ಬಂದಿದ್ದೀರಿ, ಅಭಿವೃದ್ಧಿ ಮಾಡುವವರು ಕೆಳಮನೆಯವರು ಮಾತ್ರ. ಮೇಲ್ಮನೆ ಸದಸ್ಯರಾಗಿ ಬಂದಂಥವರು ಸುಮ್ಮನೆ ಇಲ್ಲಿಗೆ ಹರಟೆ ಹೊಡೆದು ಹೋಗುವುದಕ್ಕೆ ಬಂದಿದ್ದಾರೆ ಎನ್ನುವ ರೀತಿಯಲ್ಲಿ ಆಗುತ್ತಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಆ ರೀತಿ ಏನೂ ಹೇಳಲಿಲ್ಲ.

ಶ್ರೀ ಆರ್.ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ಆದ್ದರಿಂದ ದಯವಿಟ್ಟು ಶಾಸಕರೆಲ್ಲಾ ಒಂದೇ ಎಂದು ಹೇಳಿದಾಗ, ಒಂದೇ ರೀತಿ ಅನುದಾನವನ್ನು ಒದಗಿಸಬೇಕು ಎಂದು ನಮ್ಮ ಮನವಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ದೌರ್ಜನ್ಯದ ಬಗ್ಗೆ ಮಾನ್ಯ ಸದಸ್ಯರು ಹೇಳಿದರು. ಈ ದೌರ್ಜನ್ಯ ಪ್ರಕರಣಗಳ ಸಂಬಂಧ ಜಿಲ್ಲಾಧಿಕಾರಿಯವರು ಪ್ರತಿ ಮೂರು ತಿಂಗಳಿಗೊಮ್ಮೆ ಕುಂದು-ಕೊರತೆ ಮತ್ತು ದೌರ್ಜನ್ಯ ಸಮಿತಿ ಸಭೆಯನ್ನು ಕರೆದು, ಏನೇನು ಸಮಸ್ಯೆಗಳಾಗಿದೆಯೆಂದು ಪರಿಹಾರ ಮಾಡುತ್ತಾರೆ. ಅದರಲ್ಲಿ ಬಂದಿರುತ್ತದೆ. ಇನ್ನೊಂದು ವಿಶೇಷವೇನೆಂದರೆ, ಬಹಳ ಸಮಯದಿಂದ ರಾಜ್ಯ ಮಟ್ಟದಲ್ಲಿರುವಂಥ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕುಂದು-ಕೊರತೆ ಸಭೆ ನಡೆಸಬೇಕು ಎಂದು ಇತ್ತು. ಸಾರ್ವಜನಿಕ ಹಿತಾಸಕ್ತಿ ದಾವೆ ಕೂಡ ಇತ್ತು. ನಾನು ಈ ಇಲಾಖೆಗೆ ಸಚಿವನಾಗಿ ಬಂದವಂತರ ಮಾನ್ಯ ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಮೊನ್ನೆ ಇಡೀ ದೌರ್ಜನ್ಯ ಸಮಿತಿಯ ಕುಂದು ಕೊರತೆ ಸಭೆಯನ್ನು ಸುಮಾರು ನಾಲ್ಕುವರೆ ಗಂಟೆಗಳ ಕಾಲ ಮಾಡಿದ್ದೇವೆ. ಅಲ್ಲಿ ಈ ಸಮಸ್ಯೆಗಳು ಕೂಡ ಪರಿಹಾರವಾಗಿವೆ.

(ಮುಂದು...)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(774)17.9.2021/11.00/ಎಂ.ಎಂ-ಎಂ.ಡಿ

(ಸಭಾಪತಿಯವರ ಉಪಸ್ಥಿತಿ)

ಚುಕ್ಕೆ ಪ್ರಶ್ನೆ ಸಂಖ್ಯೆ: 782**(ಉತ್ತರವನ್ನು ಲಗತ್ತಿಸಿದೆ)**

ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ) (ಶ್ರೀ ಕಾಂತರಾಜ್ (ಬಿಎಂಎಲ್)ರವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ಈ ಹಿಂದೆ 2020ರ ಮಾರ್ಚ್ ತಿಂಗಳ 06ನೇ ತಾರೀಖು ಹಿಂದಿನ ಸದಸ್ಯರಾಗಿದ್ದ ಮಾನ್ಯ ಆರ್. ಚೌಡರೆಡ್ಡಿ ತೂಪಲ್ಲಿಯವರು ಈ ಪ್ರಶ್ನೆಯನ್ನು ಕೇಳಿದ್ದರು. ತಾವು ಇಲ್ಲಿದ್ದಾಗ ಈ ಪ್ರಶ್ನೆ ಪರವಾಗಿ ಉಪಪ್ರಶ್ನೆಗಳನ್ನು ಕೇಳಿ ಭರವಸೆ ಪಡೆದಿದ್ದಿರಿ. ವಿಚಾರ ಇಷ್ಟೇ. ಕೇಂದ್ರ ಸರ್ಕಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯನ್ನು 2009 ರಿಂದ 2020ರವರೆಗೆ ಜಾರಿಗೆ ತಂದಿತು. ಈಗ ಅದನ್ನು 'ರಾಷ್ಟ್ರೀಯ ಜಲ ಜೀವನ್ ಮಿಷನ್' ಎಂದು ಕರೆಯುತ್ತೇವೆ. ಈ ಯೋಜನೆಯ ಉದ್ದೇಶ ಪ್ರತಿ ಮನೆಗೆ ಕುಡಿಯುವ ನೀರನ್ನು ಕೊಡಬೇಕೆನ್ನುವುದಾಗಿದೆ. ಅದಕ್ಕಾಗಿ 2009ರಲ್ಲಿ ಹೋಬಳಿಗೊಬ್ಬರು ಮತ್ತು ತಾಲ್ಲೂಕಿಗೊಬ್ಬರು ಸಂಯೋಜಕರು ಇರಬೇಕೆಂದು ಸುಮಾರು 733 ಗ್ರಾಮೀಣ ಪದವೀಧರರನ್ನು call for ಮಾಡಿ, ಪರೀಕ್ಷೆ ನಡೆಸಿ, ಸಂದರ್ಶನ ಮಾಡಿ ಮೆರಿಟ್ ಮತ್ತು ರೋಸ್ಟರ್ ಮೇಲೆ ನೇಮಕಾತಿ ಮಾಡಿಕೊಂಡರು. ಒಂದು ವರ್ಷದ ನಂತರ ಅವರನ್ನು ರಿಲೀವ್ ಮಾಡಿದರು. ಆಮೇಲೆ ಬಹಳ ಸಲ ಚರ್ಚೆಯಾಯಿತು. ಹಿಂದೆ ಇದ್ದಂತಹ ಸಚಿವರಾದ ಶ್ರೀ ಹೆಚ್.ಕೆ. ಠಾಟೀಲರು ದಿನಾಂಕ 14-12-2016ರಲ್ಲಿ ಒಂದು ಸಲ ಕಂಡಿಕೆ 45 ಮತ್ತು ದಿನಾಂಕ 14-6-2017ರಲ್ಲಿ ಇವರನ್ನು ಸೇವೆಯಲ್ಲಿ ಮುಂದುವರೆಸಬೇಕೆಂದು ಇಲಾಖೆಯ ಆದೇಶ ನೀಡಿದರು. ಆದರೆ ಏತಕ್ಕೋ ಇವರು ಅವರನ್ನು ಸೇವೆಯಲ್ಲಿ ಮುಂದುವರೆಸಲಿಲ್ಲ. ನನ್ನ ಪ್ರಶ್ನೆಯೇನೆಂದರೆ, ಮನುಷ್ಯನಿಗೆ ಕುಡಿಯುವ ನೀರು ಗಾಳಿ ಸೇವನೆಯ ನಂತರ ಅವಶ್ಯಕವಾಗಿ ಬೇಕಾದಂತಹ ಮೂಲ ವಿಚಾರವಾಗಿದೆ. ನೀವು ಏನು ಕೊಡದಿದ್ದರೂ ಶುದ್ಧವಾದ ಗಾಳಿ ಮತ್ತು ಕುಡಿಯುವ ನೀರು ಕೊಡಬೇಕು. ಇದು ಬಹಳ ಒಳ್ಳೆಯ ಪ್ರತಿ ಮನೆಗೆ ಕುಡಿಯುವ ನೀರು ಕೊಡುವ ಯೋಜನೆಯಾಗಿದೆ. ರಾಜ್ಯದಲ್ಲಿ ಏನಾಗಿದೆ ಎಂದರೆ ಎಲ್ಲಾ ಕಡೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವಂತಹ ಜನರೇ ಇಲ್ಲ. ಯೋಜನೆ ಚೆನ್ನಾಗಿದೆ. ಯಾರೋ ಬಂದು ಏನೋ ಮಾಡಿ ಹೋಗುತ್ತಾನೆ. ಈ ಯೋಜನೆ ಬಗ್ಗೆ ತುಂಬಾ ದೂರುಗಳಿವೆ. ನೀರು ತಲುಪಿಸುವಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ ನೀರನ್ನು ಪರಿಣಾಮಕಾರಿಯಾಗಿ ಮನೆ ಮನೆಗೆ

ತಲುಪಿಸಬೇಕೆನ್ನುವ ದಿಸೆಯಲ್ಲಿ ಹೋಬಳಿ ಮತ್ತು ತಾಲ್ಲೂಕು ಸಂಚಾಲಕರು/ಸಂಯೋಜಕರು ಇರಬೇಕು ಎಂದು 733 ಜನರನ್ನು ನೇಮಕಾತಿ ಮಾಡಿಕೊಂಡರು. ಹೈಕೋರ್ಟ್ ಕೂಡ ಇವರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಹೇಳುತ್ತದೆ. ಆಗ ತಾವು ನಮ್ಮ ಈಗಿನ ಸಭಾಪತಿಯವರಿಗೆ ಒಂದು ಭರವಸೆಯನ್ನು ಕೊಡುತ್ತೀರಿ, ನಿಮ್ಮನ್ನು, ಮಾನ್ಯ ಚೌಡರೆಡ್ಡಿ ತೂಪಲ್ಲಿಯವರನ್ನು ಮತ್ತು ಮಾನ್ಯ ಸಂಕನೂರವರನ್ನು ಮತ್ತು ಅಧಿಕಾರಿಗಳನ್ನು ಕರೆದು ಒಂದು ಸಭೆ ಮಾಡಿ ಆ ಮೂಲಕ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರು. ನನಗೆ ಅರ್ಥವೇ ಆಗುತ್ತಿಲ್ಲ. ಮಾನ್ಯ ಸಚಿವರು ಎರಡು ಬಾರಿ ಆದೇಶ ನೀಡುತ್ತಾರೆ, ಹೈಕೋರ್ಟ್ ಕೂಡ ಆದೇಶ ನೀಡುತ್ತದೆ. ನೀವು ಪರಿಶ್ಕೇ, ಸಂದರ್ಶನ ಮಾಡಿ ಮೆರಿಟ್ ಮೇಲೆ ರೋಸ್ಟರ್ ಪ್ರಕಾರ ನೇಮಕಾತಿ ಮಾಡಿಕೊಂಡಿದ್ದೀರಿ. ಆದರೆ ಅವರನ್ನು ಪುನರ್ನೇಮಕಾತಿ ಮಾಡುವುದೇ ಇಲ್ಲ. ಸುದೈವದಿಂದ ಮತ್ತೆ ಈಗ 'ಜಲ ಜೀವನ್ ಮಿಷನ್' ಯೋಜನೆ ಬಂದಿದೆ. ಇದು ಇನ್ನೂ ವಿಸ್ತೃತವಾದ ಯೋಜನೆ. ನಮ್ಮ ರಾಜ್ಯಕ್ಕೆ ಈ ಬಾಬು ಸುಮಾರು 05 ಸಾವಿರದ 45 ಕೋಟಿ ಹಣ ಬಂದಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಲ್ಲವೇ? ಮೇಲ್ವಿಚಾರಣೆಯಾಗಬೇಕಲ್ಲವೇ? ಅದಕ್ಕೆ ಈ ಸಿಬ್ಬಂದಿಗಳ ಅಗತ್ಯತೆ ತುಂಬಾ ಇದೆ. ಸುತ್ತುವು ಉತ್ತರದಲ್ಲಿ 'ಅವರು ಹೇಳಲಿಲ್ಲ' ಎಂದು ಹೇಳುತ್ತೀರಿ. ಇದಕ್ಕೆ ಕೇಂದ್ರ ಸರ್ಕಾರ ಕೇವಲ ತಾಂತ್ರಿಕ ಜ್ಞಾನ ಮತ್ತು ಅನುದಾನವನ್ನಷ್ಟೇ ಕೊಡುತ್ತದೆ. ಉಳಿದಂತೆ ಕಂಡಿಕೆಯಲ್ಲಿ ಏನು ಹೇಳುತ್ತದೆಂದರೆ, "ಎನ್‌ಆರ್‌ಡಿಡಬ್ಲ್ಯುಬಿ ಮಾರ್ಗಸೂಚಿಗಳ ಅನುಬಂಧ-7ರ ಕಂಡಿಕೆ 6.2 ಪ್ರಕಾರ ರಾಜ್ಯದಲ್ಲಿ ಬಿ.ಆರ್.ಸಿ & ಸಿ.ಆರ್.ಸಿ.ಗಳ ನೇಮಕಾತಿ ಪ್ರಕ್ರಿಯೆ ಮತ್ತು ಮುಂದುವರಿಕೆ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ". ಅಂದರೆ ಇವರ ಸೇವೆಯನ್ನು ಮುಂದುವರಿಸುವಂತಹ ಮತ್ತು ಕರ್ತವ್ಯ ನಿರ್ವಹಿಸುವುದಕ್ಕೆ ರಾಜ್ಯಸರ್ಕಾರಕ್ಕೆ ನೀಡಲಾಗಿದೆ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ಭಾಷಣ ಸಾಕು ಪ್ರಶ್ನೆ ಕೇಳಿ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ ಮುಕ್ತಾಯ ಮಾಡುತ್ತೇನೆ. ಪೂರ್ಣವಾದ ಅಧಿಕಾರವನ್ನು ನಿಮಗೆ ಕೊಟ್ಟಿದ್ದಾರೆ. ಇವರು ಹಿಂದೆ ಮಾತು ಕೊಟ್ಟಿದ್ದರು. ಸಭೆ ಮಾಡಲಿಲ್ಲ. ಈಗ ನನ್ನ ಆಗ್ರಹ ಇಷ್ಟೇ, ನಿಮ್ಮ ಉತ್ತರ ನಮಗೆ ಸಮಾಧಾನ ತಂದಿಲ್ಲ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ನೀವು ಪ್ರಶ್ನೆ ಕೇಳಿ ಭಾಷಣ ಮಾಡುತ್ತಿದ್ದೀರಾ? ಮಾನ್ಯ ಸಚಿವರೇ, ಉತ್ತರ ಹೇಳಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರು ಮಾನ್ಯ ಸದಸ್ಯರಾದ ಕಾಂತರಾಜುರವರ ಪರವಾಗಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಅವರ ಕಳಕಳಿ ಖಂಡಿತ ನಮಗೆ ಅರ್ಥವಾಗಿದೆ. ಕೇಂದ್ರ ಸರ್ಕಾರದ 'ಜಲ ಜೀವನ್ ಮಿಷನ್ ಯೋಜನೆ' ಏನಿದೆ, ಅದು ಪ್ರತಿ ಮನೆಗೂ ಕೂಡ ಗಂಗೆ ರೂಪದಲ್ಲಿ ತಲುಪಬೇಕೆಂದು 'ಮನೆ ಮನೆಗೆ ಗಂಗೆ' ಎಂದು ರಾಜ್ಯದಲ್ಲಿ ಅದಕ್ಕೆ ಹೆಸರನ್ನಿಟ್ಟಿದ್ದೇವೆ. ತಾವು ಹೇಳಿದ ಹಾಗೆ 2024ರೊಳಗೆ ಕರ್ನಾಟಕ ರಾಜ್ಯದ ಪ್ರತಿ ಹಳ್ಳಿಯ ಪ್ರತಿ ಮನೆಗೂ ಕೂಡ ಶುದ್ಧ ಕುಡಿಯುವ ನೀರನ್ನು ಕೊಡಬೇಕೆನ್ನುವ ಯೋಜನೆ ಮುಖಾಂತರ ಬಹಳ ವೇಗವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಈ ಯೋಜನೆಗೂ ಈಗ ತಾವು ಪ್ರಶ್ನೆ ಕೇಳುತ್ತಿರುವ BRC (Block Resource Coordinator) and CRC (Cluster Resource Coordinator) ಬಗೆಗೂ ಸ್ವಲ್ಪ ವ್ಯತ್ಯಾಸ ಇದೆ. ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತರುವ ದಿಕ್ಕಿನಲ್ಲಿ ಬಹಳ ವೇಗವಾಗಿ ಪ್ರಯತ್ನ ನಡೆಸುತ್ತಿದ್ದೇವೆ. ಎಲ್ಲೆಲ್ಲಿ ನೀರಿನ ಲಭ್ಯತೆ ಇದೆ ಅದನ್ನು ಹಾಳು ಮಾಡದೇ ಅಷ್ಟನ್ನೂ ಸದುಪಯೋಗ ಮಾಡಿಕೊಳ್ಳಬೇಕು, ಗ್ರಾಮೀಣ ಜನರಿಗೆ ನೀರು ಸಿಗಬೇಕೆನ್ನುವ ಪ್ರಯತ್ನ ನಡೆಸುತ್ತಿದ್ದೇವೆ. ಅದರ ಜೊತೆಗೆ 'catch the rain' ಎಂದು ಮಾನ್ಯ ಪ್ರಧಾನಮಂತ್ರಿಯವರು ವಿಶೇಷವಾದ ಯೋಜನೆಯನ್ನು ಕೊಟ್ಟಿದ್ದಾರೆ. ಆಕಾಶದಿಂದ ಬೀಳುವ ಮಳೆ ನೀರು ಸಮುದ್ರಕ್ಕೆ ಹೋಗುತ್ತದೆ, ಅದನ್ನು ಭೂಮಿಯಲ್ಲೇ ಇಂಗಿಸಬೇಕೆಂಬ ಯೋಜನೆಯನ್ನು ಕೂಡ ಅನುಷ್ಠಾನಗೊಳಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ಇಲ್ಲಿರುವ ಪ್ರಶ್ನೆಯೇನೆಂದರೆ, ಕಾಮಗಾರಿಯನ್ನು ವಿಶೇಷವಾಗಿ JJM (Jal Jeevan Mission) ಬಗ್ಗೆ ಪ್ರಸ್ತಾಪ ಮಾಡಿದ್ದೀರಿ ನಿಮ್ಮ ಕಳಕಳಿ ಖಂಡಿತವಾಗಿಯೂ ಸರಿ ಇದೆ. ಈ ಯೋಜನೆಯನ್ನು ಖಂಡಿತವಾಗಿಯೂ ನಾವು ಬಹಳ ವೇಗವಾಗಿ ತೆಗೆದುಕೊಂಡು ಹೋಗುತ್ತೇವೆ. BRC, and CRC ಬಗ್ಗೆ ತಮ್ಮ ಕಳಕಳಿ ಏನಿದೆ NRDWP (National Rural Drinking Water Programme) ಯೋಜನೆಯಲ್ಲಿ ದಿನಾಂಕ 20.11.2012ರಲ್ಲಿ ತಾತ್ಕಾಲಿಕವಾಗಿ ಒಂದು ಪ್ರಾರಂಭದ ಅವಧಿಗೆ 149 BRC ಮತ್ತು 563 CRC ಗಳನ್ನು 25 ಜಿಲ್ಲೆಗೆ ತೆಗೆದುಕೊಳ್ಳಬೇಕೆಂದು ಆದೇಶವಾಗಿದೆ. ಇದೆಲ್ಲಾ ಆದ ನಂತರ ಕೂಡ ನಾನು ಸಭೆಯನ್ನು ಮಾಡಿದೆ. ಹಿಂದೆ ಸದಸ್ಯರಾಗಿದ್ದ ಮಾನ್ಯ ಚೌಡರೆಡ್ಡಿ ತೂಪಲ್ಲಿಯವರ ಜೊತೆ ಸಭೆಯನ್ನೂ ಮಾಡಿದ್ದೇನೆ. ಎಲ್ಲೆಲ್ಲಿ ಕಾನೂನುಬದ್ಧವಾಗಿ ಮಾಡುವುದಕ್ಕೆ ಸಾಧ್ಯವೋ ಅಲ್ಲೆಲ್ಲಾ ಪ್ರಯತ್ನವನ್ನೂ ನಡೆಸಿದ್ದೇನೆ. ತಾವು ಕೋರ್ಟ್‌ನ ಬಗ್ಗೆ ಪ್ರಸ್ತಾಪ ಮಾಡಿದಿರಿ. ದಿನಾಂಕ 22-06-2021ರಂದು ಕೋರ್ಟ್ ಇದನ್ನು ವಿಲೇ ಆಗಿಡಬೇಕೆಂದು ಆದೇಶ ನೀಡಿತು. ಅದರ ಮೇಲೆ ಅವರು ಅಪೀಲು ಹೋದರು. ನಂತರ ದಿನಾಂಕ 05-8-2021ರಂದು ಮೇಲ್ಮನವಿ ಕೂಡ ವಜಾ

ಆಯಿತು. ಇಂತಹ ಪರಿಸ್ಥಿತಿಯಲ್ಲಿ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲೂ ಕೂಡ ಎಲ್ಲಾ ರೀತಿಯ ಅರ್ಜಿಗಳನ್ನು ದಿನಾಂಕ 31-8-2021ರಂದು ವಿಲೇಗೊಳಿಸಲು ಆದೇಶ ನೀಡಲಾಗಿದೆ. ಕೋರ್ಟ್‌ನಿಂದಲೂ ಕೂಡ ಅವರಿಗೆ ಏನೂ ಸಿಕ್ಕಿಲ್ಲ. ಆದರೂ ನಾನು ನಿಮಗೊಂದು ಆಶ್ವಾಸನೆ ಕೊಡುವುದಕ್ಕೆ ಇಷ್ಟಪಡುತ್ತೇನೆ. 733 ಜನ ಏನಿದ್ದಾರೆ, ಇವರಲ್ಲಿ ಅನೇಕ ಜನರು ವರ್ಷಗಟ್ಟಲೆ ವಿಳಂಬ ಆಗಿರುವುದರಿಂದ ಬೇರೆ ಬೇರೆ ಕೆಲಸಕ್ಕೆ ಹೋಗಿಬಿಟ್ಟಿದ್ದಾರೆ. ನನ್ನ ಆಸೆ ಏನೆಂದರೆ, ಇದನ್ನು ನಾನು ಭರವಸೆ ಎಂದು ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಅವರು ನಿಜಕ್ಕೂ ಇನ್ನೂ ನಿರುದ್ಯೋಗಿಗಳಾಗಿದ್ದರೆ ಅದರಲ್ಲೂ ಕಾಮಗಾರಿ ಮಾಡುವುದರಲ್ಲಿ ಅನುಭವಸ್ಥರಿದ್ದರೆ ಅವರನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡುತ್ತೇನೆ. ಇಡೀ ಸದನಕ್ಕೆ ಹೇಳುವುದಕ್ಕೆ ಇಷ್ಟ ಪಡುತ್ತೇನೆ, ಇದರಲ್ಲಿರುವಂತಹ ಅನುಭವಿಗಳು ನಿರುದ್ಯೋಗಿಗಳಾಗಿದ್ದರೆ UJM ಯೋಜನೆಗೆ ಬಳಕೆಯಾಗಲು ಅನುಕೂಲವಾದರೆ ಖಂಡಿತವಾಗಿಯೂ ಮಾನವೀಯತೆ ದೃಷ್ಟಿಯಿಂದ ಅವರನ್ನು ತೆಗೆದುಕೊಳ್ಳುವಂತಹ ಪ್ರಯತ್ನ ಮಾಡುತ್ತೇನೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ..

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ಸಾಕು ಬಿಡಿ. ಮಾನ್ಯ ಸಚಿವರು ಇಷ್ಟೆಲ್ಲಾ ಹೇಳಿದ್ದಾರೆ

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಒಂದು ನಿಮಿಷ ಮುಕ್ತಾಯ ಮಾಡಿಬಿಡುತ್ತೇನೆ.

ಸಭಾಪತಿಯವರು:- ಯಾರನ್ನು ಮುಕ್ತಾಯ ಮಾಡುತ್ತಾರೋ ಗೊತ್ತಿಲ್ಲ.

ಶ್ರೀ ಕೆ.ಎಸ್. ಈಶ್ವರಪ್ಪ:- ಮುಕ್ತಾಯ ಮಾಡಲು ಇನ್ನೇನು ಉಳಿದಿದೆ? ನಿಮಗೆ ತೃಪ್ತಿಯಾಗುವಂತಹ ಉತ್ತರ ಕೊಟ್ಟಿದ್ದೇನಲ್ಲವೇ?

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ ಚಿಕ್ಕದಾಗಿ ಹೇಳಿ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಅದನ್ನಾದರೂ ಹೇಳಬೇಕಲ್ಲವೇ? ತಾವೇ ಇಲ್ಲಿ ಕೇಳಿರುವುದು, ತಮ್ಮ ಅಧ್ಯಕ್ಷತೆಯಲ್ಲಿಯೇ ಮಾನ್ಯ ಸಚಿವರು ಅಧಿಕಾರಿಗಳೊಡನೆ ಒಂದು ಸಭೆ ಮಾಡಲಿ. ಕೊಟ್ಟಿರುವ ಇನ್ನೂ ಮೂರು ಭರವಸೆಗಳು ಈಡೇರಿಲ್ಲ. ಅದು vague ಆಗುವುದು ಬೇಡ. ತಮ್ಮ ಅಧ್ಯಕ್ಷತೆಯಲ್ಲಿ ಮಾನ್ಯ ಸಚಿವರೊಡನೆ ಕುಳಿತು ಸಭೆ ಮಾಡೋಣ. ತಾವು ಬಹಳ ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿದ್ದೀರಿ ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ದಯವಿಟ್ಟು, ಯಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಳಿದುಕೊಂಡಿದ್ದಾರೆ ಅವರಿಗೆ ಅವಕಾಶ ಮಾಡಿಕೊಡಿ. ಅವರು ನೀರನ್ನು ಸಮರ್ಪಕವಾಗಿ ಮುಟ್ಟಿಸುವ ಕೆಲಸ ಮಾಡಲಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಒಂದೇ ಒಂದು objection ಇದೆ. ಮಾನ್ಯ ಸದಸ್ಯರು ಏನು ಹೇಳುತ್ತಿದ್ದಾರೆ ನಾನು ಅಷ್ಟೂ ಪ್ರಯತ್ನಗಳನ್ನು ನಡೆಸಿದ್ದೇನೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಚಿವರೇ, ಒಂದು ಸಭೆ ಮಾಡಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಆ ನೌಕರರನ್ನು ಕರೆಸಿ ಕೆಲಸ ಕೊಡುತ್ತೇನೆ ಎಂದು ಹೇಳುತ್ತಿದ್ದೇನೆ. ನೀವು ನಾವು ಸಭೆ ಮಾಡಿ ತೃಪ್ತಿ ಪಡಬೇಕೋ ಅಥವಾ ಅವರಿಗೆ ಉದ್ಯೋಗ ಕೊಡಬೇಕೋ? ಅವರನ್ನು ಕರೆದುಕೊಂಡು ಬನ್ನಿ ಉದ್ಯೋಗ ಕೊಡುವ ಪ್ರಯತ್ನ ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಚುಕ್ಕೆ ಪ್ರಶ್ನೆ ಸಂಖ್ಯೆ: 702

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಹಳ ಸುದೀರ್ಘವಾದ ಉತ್ತರ ಕೊಟ್ಟಿದ್ದಾರೆ.

ಸಭಾಪತಿಯವರು:- ಹಾಗಾದರೆ ನೀವು ಪ್ರಶ್ನೆಯನ್ನೇ ಕೇಳಬಾರದು.

(ಮುಂದು)

(775) 17-09-2021/ 11-10/ ಕೆಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಮಾಜ ಕಲ್ಯಾಣ ಸಚಿವರು, ಮಂಡ್ಯ ಜಿಲ್ಲೆಯಲ್ಲಿ ಎಷ್ಟು ಸ್ವಂತ ಕಟ್ಟಡಗಳು ಇವೆ ಮತ್ತು ಎಷ್ಟು ಬಾಡಿಗೆ ಕಟ್ಟಡಗಳು ಇವೆ ಎನ್ನುವಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದ್ದಾರೆ. ಇಲ್ಲಿ ಬಹಳ ಮೂಲಭೂತವಾದ ಪ್ರಶ್ನೆಯೇನೆಂದರೆ, ಸುಮಾರು 4 ವರ್ಷಗಳಾದರೂ ಗುತ್ತಿಗೆದಾರರು ಪ್ರಾರಂಭ ಮಾಡಿರುವಂತಹ ಕೆಲಸ ಇದುವರೆಗೂ ಪೂರ್ಣಗೊಂಡಿಲ್ಲ. ಇದ್ದರಿಂದ, ಸುಮಾರು ಲಕ್ಷಾಂತರ ರೂಪಾಯಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳಿಗೆ ಹೋಗುತ್ತಿದೆ. ಸುಮಾರು 4 ವರ್ಷಗಳಾದರೂ ಈ ಕಟ್ಟಡಗಳನ್ನು ಏಕೆ ಪೂರ್ಣಗೊಳಿಸಿಲ್ಲ ಎನ್ನುವುದು ಒಂದು ಪ್ರಶ್ನೆಯಾದರೆ, ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಮುಜರಾಯಿ ಸಚಿವರಾಗಿದ್ದಾಗ ಮೊದಲನೇ ಬಾರಿಗೆ ಮಂಡ್ಯ ಜಿಲ್ಲೆಗೆ ಬಂದು ಮಂಡ್ಯ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಭೆಗೆ ಕರೆದಿದ್ದರು. ಹಾಗಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದರ ಜೊತೆಗೆ ಅವರಿಗೆ ಕಳಕಳಿ ಇದೆ. ಇಲ್ಲಿ ನನ್ನ ಮೂಲಭೂತ ಪ್ರಶ್ನೆಯೇನೆಂದರೆ, ಯಾವ್ಯಾವ ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಈಗಾಗಲೇ ಸ್ವಂತ ಕಟ್ಟಡ ಪ್ರಾರಂಭ ಮಾಡಿದ್ದಾರೆ. ಆ ಗುತ್ತಿಗೆದಾರರ ಜೊತೆಯಲ್ಲಿ ಒಂದು ಸಭೆಯನ್ನು ಮಾಡಿ ಆದಷ್ಟು ಬೇಗ ಕಟ್ಟಡಗಳನ್ನು ಪೂರ್ಣಗೊಳಿಸಬೇಕೆಂದು ಹೇಳಿ ನಾನು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಈಗಾಗಲೇ ಉತ್ತರವನ್ನು ಒದಗಿಸಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 67 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳು ಇವೆ. ಅದರಲ್ಲಿ 58 ಸ್ವಂತ ಕಟ್ಟಡಗಳು ಇವೆ. 9 ಕಟ್ಟಡಗಳು ಬಾಡಿಗೆಯಲ್ಲಿ ನಡೆಯುತ್ತಿವೆ. ಆ 9 ಕಟ್ಟಡಗಳ ಪೈಕಿ 4 ಕಟ್ಟಡಗಳು ನಿರ್ಮಾಣದ ಹಂತದಲ್ಲಿದೆ. ಇನ್ನು 4 ಕಟ್ಟಡಗಳಿಗೆ ನಿವೇಶನ ಲಭ್ಯತೆ ಇದೆ. 1 ಕಟ್ಟಡಕ್ಕೆ ನಿವೇಶನ ಲಭ್ಯತೆ ಇಲ್ಲ. ಇನ್ನು 4 ಕಟ್ಟಡಗಳು ಮಾತ್ರ ಪೂರ್ಣವಾಗಿ ಬಾಕಿ ಇವೆ. ಮಾನ್ಯ ಸದಸ್ಯರು 4 ವರ್ಷಗಳಿಂದ ಪ್ರಗತಿಯಲ್ಲಿರುವ ಕಟ್ಟಡ ಪೂರ್ಣಗೊಳ್ಳದೇ ಇರುವುದರಿಂದ, ಬಾಡಿಗೆ ಕಟ್ಟಡಕ್ಕೆ ನಾವು ಹೆಚ್ಚಾಗಿ ಹಣ ಕೊಡಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಒಂದೊಂದರಿಂದ ಎರಡು ವರ್ಷದೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಬೇಕೆಂದು ತಿಳಿಸಿದ್ದಾರೆ. ಆದರೆ, 4 ವರ್ಷಗಳು ಎಂದು ಹೇಳಿದ್ದಾರೆ. ಉಳಿಕೆ 4 ಕಾಮಗಾರಿಗಳಿಗೆ ಪರಿಶೀಲನೆ ಮಾಡಿ, ತಕ್ಷಣದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವಂತಹ ಕೆಲಸ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ: 22

ಸಭಾಪತಿಯವರು:- ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ರವರೇ, ತಮ್ಮ ಪ್ರಶ್ನೆ ನಗರಾಭಿವೃದ್ಧಿ ಇಲಾಖೆಗೆ ವರ್ಗಾವಣೆಯಾಗಿದೆ.

ಶ್ರೀ ಯು.ಬಿ.ವೆಂಕಟೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾವು ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳುತ್ತೇವೆ. ಅದಕ್ಕೆ ಉತ್ತರ ಬರುವ ದಿನ ವರ್ಗಾವಣೆ ಎಂದು ಹೇಳುತ್ತಾರೆ.

ಸಭಾಪತಿಯವರು:- ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ರವರೇ ಅದಕ್ಕೆ ನಾನೇನು ಮಾಡುವುದಕ್ಕೆ ಆಗುತ್ತದೆ?

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಕೇಳುವ ಪ್ರಶ್ನೆಗಳೇ ಈ ರೀತಿಯಾಗುತ್ತದೆ.

ಪ್ರಶ್ನೆ ಸಂಖ್ಯೆ: 721

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲಿ ಈ ಭವನಗಳದ್ದು ದೊಡ್ಡ ಸಮಸ್ಯೆಯಾಗಿದೆ. ಈ ಹಿಂದೆಯೂ ಎಸ್.ಸಿ.ಪಿ/ಟಿ.ಎಸ್.ಪಿ., ಹಣ ನಿಗದಿ ಮಾಡುವುದಕ್ಕಿಂತ ಮುಂಚೆಯೂ ಕೂಡ ಅಂಬೇಡ್ಕರ್‌ರವರ ಹೆಸರಿನಲ್ಲಿ ದಲಿತರಿಗೆ ಭವನಗಳನ್ನು ಕೊಡುತ್ತಿದ್ದರು. ಈ ಭವನಗಳು ಸುಮಾರು 20-25 ವರ್ಷಗಳಿಂದ ಪೂರ್ಣಗೊಳ್ಳದೇ ಸಾರ್ವಜನಿಕರಿಗೆ ಮತ್ತು ಆ ಜನಾಂಗದವರಿಗೆ ಉಪಯೋಗವಾಗದೇ ಬಹಳಷ್ಟು ಕಡೆ ಖಾಲಿ ಬಿದ್ದಿರುವುದನ್ನು ನಾನು ಸದನ ಸಮಿತಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಸಭೆಯಲ್ಲಿಯೂ ಕೂಡ ಈಗಾಗಲೇ ಚರ್ಚೆ ಮಾಡಿದ್ದೇನೆ. ಈ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಮ್ಮ ಮೈಸೂರು ಜಿಲ್ಲೆಯಲ್ಲಿರುವ 729 ಭವನಗಳಲ್ಲಿ 259 ಭವನಗಳು ಪೂರ್ಣಗೊಂಡಿದ್ದು, ಇನ್ನು 470 ಭವನಗಳು ಪೂರ್ಣಗೊಂಡಿಲ್ಲ. ಹಾಗೆಯೇ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಕೂಡ 245 ಭವನಗಳಲ್ಲಿ 140 ಭವನಗಳು ಪೂರ್ಣಗೊಂಡಿದ್ದು, ಇನ್ನು 105 ಭವನಗಳು ಪೂರ್ಣವಾಗದೇ ಅಪೂರ್ಣವಾಗಿ ನಿಂತಿವೆ. ಭವನಗಳ ನಿರ್ಮಾಣಕ್ಕೆ 3 ರಿಂದ 5 ಕೋಟಿ ರೂಪಾಯಿಗಳನ್ನು ಕೊಡುತ್ತಾರೆ. ಕಳೆದ ಬಾರಿಯ ಅಧಿವೇಶನದಲ್ಲಿಯೂ ಈ ಪ್ರಶ್ನೆ ಕೇಳಿದ್ದು, ಆಗ 400 ಭವನಗಳು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅಪೂರ್ಣವಾಗಿ ನಿಂತಿವೆ ಎಂದು ಉತ್ತರ ಕೊಟ್ಟಿದ್ದರು. ಅಷ್ಟು ಭವನಗಳಿಗೆ 3 ರಿಂದ 5 ಕೋಟಿ ರೂಪಾಯಿಗಳನ್ನು ಕೊಡದಿದ್ದರೆ ಯಾವುದೇ ಕಾರಣಕ್ಕೂ ಪರಿಪೂರ್ಣವಾಗುವುದಕ್ಕೆ ಸಾಧ್ಯವೇ ಇಲ್ಲ. ಎಸ್.ಸಿ.ಪಿ/ಟಿ.ಎಸ್.ಪಿ., ಅನುದಾನ ಏನಿದೆ, ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ನಾನು ಕೂಡ ಸದಸ್ಯನಾಗಿದ್ದೆ. ನಾನು ಸದಸ್ಯನಾಗಿದ್ದಾಗ ಇದೇ ವಿಧಾನಸೌಧದ ವಿಧಾನ ಪರಿಷತ್ತಿನ ಸದನದಲ್ಲಿ 34,444 ಕೋಟಿ ರೂಪಾಯಿಗಳಿಗೆ ಅನುಮೋದನೆ ಕೊಟ್ಟಿದ್ದರು. ಈ ಬಾರಿ 26,000 ಕೋಟಿ ರೂಪಾಯಿಗಳಿಗೆ ಅನುಮೋದನೆ ಕೊಟ್ಟಿದ್ದಾರೆ. ಮೊನ್ನೆಯ ದಿವಸ ಪ್ರಧಾನ ಕಾರ್ಯದರ್ಶಿಯವರಾದ ನಾಗಲಾಂಬಿಕ ದೇವಿಯವರು ಇಡೀ ರಾಜ್ಯದಲ್ಲಿ ಭವನಗಳನ್ನು ಪೂರ್ಣಗೊಳಿಸುವುದಕ್ಕೆ 7 ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತದೆ ಎಂದು ನಮ್ಮ ಸದನ ಸಮಿತಿಯಲ್ಲಿ ಹೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ 34,000 ಕೋಟಿ ಮತ್ತು 26,000 ಕೋಟಿ ರೂಪಾಯಿಗಳನ್ನು ಕೊಡುವ ಕಡೆ 7 ಸಾವಿರ ಕೋಟಿ ರೂಪಾಯಿಗಳು ಯಾವ ಮಹಾ ದೊಡ್ಡದು ಎಂದು ಮಾನ್ಯ ಸಚಿವರಿಗೆ ಕೇಳುತ್ತೇನೆ. ಇದನ್ನು ತಾವು ಜನರಿಗೆ ಕೊಡುವಂತಹದ್ದು. ಇದನ್ನು ಬೇರೆ ಜನ ನೋಡಿದಂತಹವರು ಏನು ಹೇಳುತ್ತಾರೆ ಎಂದರೆ,

ಬಜೆಟ್‌ನಲ್ಲಿ ದಲಿತರಿಗೆ ಇಷ್ಟು ಹಣ ಕೊಡುತ್ತಾರೆ ಎಂದು ಬೇರೆಯವರು ಕೂಡ ನಮ್ಮನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಈ ಕಡೆ ಜನರಿಗೂ ಕೂಡ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಒಂದು ಕಡೆ ಕಾಂಕ್ರೀಟ್ ರಸ್ತೆಗಳು ಕೂಡ ಆಗಿಲ್ಲ. ನಾನು ಭವನಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿರುವುದರಿಂದ, ಅದಕ್ಕೆ ಸೀಮಿತವಾಗಿ ಮಾತನಾಡುತ್ತೇನೆ. ಇವತ್ತಿನ ದಿವಸ ನಮ್ಮ ಹಳ್ಳಿಗಳ ಕಡೆಯಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಅರ್ಧಂಬರ್ಧ ಮಾಡಿ, ಎಷ್ಟೋ ಕಡೆ ಅಗೆದು, ಬಹಳ ಅವ್ಯವಸ್ಥೆಯಾಗಿದೆ. ದಯಮಾಡಿ, ಮಾನ್ಯ ಮಂತ್ರಿಗಳಿಗೆ ನಾನು ಪ್ರಶ್ನೆ ಕೇಳುವುದಕ್ಕಿಂತ ನನ್ನ ಪ್ರಶ್ನೆಗೆ ಉತ್ತರವೇ ಬೇಡ. ಈ ಪ್ರಶ್ನೆಯನ್ನು ಸಾಕಷ್ಟು ಬಾರಿ ಕೇಳಿ ಕೇಳಿ ನನಗೆ ಸಾಕಾಗಿದೆ. ದಯಮಾಡಿ ತಾವೇನು ಮಾಡಬೇಕೆಂದರೆ, ಎಸ್.ಸಿ.ಪಿ/ಟಿ.ಎಸ್.ಪಿ., ಅನುದಾನ ಇದೆಯಲ್ಲವೇ, ಆ ಹಣದಲ್ಲಿಯೇ ಇದನ್ನು ಮಾಡಿ. ಅಂಚೆಡ್ಕರ್ ಭವನ, ಜಗಜೀವನರಾಂ ಭವನ ಮತ್ತು ವಾಲ್ಮೀಕಿ ಭವನಗಳ ನಿರ್ಮಾಣವನ್ನು ನಮ್ಮ ಅನುದಾನದಲ್ಲಿಯೇ ಎಷ್ಟು ದಿವಸಗಳಲ್ಲಿ ಪೂರ್ಣಗೊಳಿಸುತ್ತಾರೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು. ಎರಡನೆಯದಾಗಿ, ದಿನೇ ದಿನೇ ಬೆರಗಲೆಲ್ಲಾ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇವತ್ತಿನ ದಿವಸ ತಾವು 10 ಲಕ್ಷ ರೂಪಾಯಿಗಳನ್ನು ಕೊಡುವ ಕಡೆ 15 ಲಕ್ಷ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ 50 ಲಕ್ಷ ರೂಪಾಯಿಗಳನ್ನು ಕೊಡುವ ಕಡೆ ಒಂದು ಕೋಟಿ ರೂಪಾಯಿಗಳನ್ನು ಕೊಟ್ಟರೂ ಕೂಡ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ರಾಜ್ಯದ ಜನ ನಮ್ಮನ್ನು, ಮಾನ್ಯ ಶಾಸಕರನ್ನು, ಮಂತ್ರಿಮಂಡಲವನ್ನು ಹಾಗೂ ಸರ್ಕಾರಕ್ಕೆ ಶಾಪ ಹಾಕುತ್ತಾರೆ. ದಯವಿಟ್ಟು, ಇದರ ಬಗ್ಗೆ ಮಾನ್ಯ ಸಚಿವರು ಎಚ್ಚರಿಕೆ ವಹಿಸಲೇಬೇಕು. ಇದನ್ನು ಎಷ್ಟು ದಿವಸದಲ್ಲಿ ಪೂರ್ಣಗೊಳಿಸುತ್ತಾರೆ ಎಷ್ಟು ದಿವಸದಲ್ಲಿ ಹಣ ಬಿಡುಗಡೆ ಮಾಡುತ್ತಾರೆ. ಈ ಎರಡು ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರವನ್ನು ನೀಡಿದರೆ ಸಾಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದೊಂದು ಬಹಳ ಗಂಭೀರವಾದಂತಹ ವಿಚಾರವಾಗಿದೆ. ಈಗ ಸಾವಿರಾರು ಭವನಗಳು ಮಂಜೂರಾಗಿವೆ. ಇದರ ಬಗ್ಗೆ ಒಂದು ಅಂದಾಜಿನಲ್ಲಿ ಹೇಳುತ್ತೇನೆ. 2008-2009 ನೇ ಸಾಲಿನಿಂದ 7,352 ಭವನಗಳು ಮಂಜೂರಾಗಿವೆ. ಅದರಲ್ಲಿ 2,746 ಭವನಗಳು ಪೂರ್ಣಗೊಂಡಿವೆ. ಮಾನ್ಯ ಸದಸ್ಯರು ಹೇಳುತ್ತಿರುವಂತಹ ಅರ್ಧಂಬರ್ಧ ಭವನಗಳು ಪ್ರಗತಿಯಲ್ಲಿವೆ. ಕೆಲವು ಭವನಗಳಿಗೆ 2 ಕೋಟಿ ರೂಪಾಯಿಗಳಿಗೆ ಮಂಜೂರಾತಿ ತೆಗೆದುಕೊಂಡಿರುತ್ತಾರೆ. ಅದಕ್ಕೆ 6 ರಿಂದ 7 ಕೋಟಿ ರೂಪಾಯಿಗಳು ಹೆಚ್ಚುವರಿಯಾಗಿ ಪ್ರಸ್ತಾಪ ಕಳುಹಿಸಿಕೊಟ್ಟಿರುತ್ತಾರೆ. ಹಾಗೆಯೇ, ಕೆಲವು

ಭವನಗಳಿಗೆ ಮಂಜೂರಾತಿ ಮೊತ್ತಕ್ಕಿಂತ ಹೆಚ್ಚು ವೆಚ್ಚ ಮಾಡಿರುವುದು ಒಂದು ಭಾಗ ಬಂದಿದೆ. ಉಳಿಕೆ ಹಣ ಕೊಡಿ ಎಂದು ಹೇಳುತ್ತಾರೆ. ಅನುದಾನಕ್ಕಿಂತ ಹೆಚ್ಚು ಹೊಸ ಬೇಡಿಕೆಗಳನ್ನು ಇಡುತ್ತಾರೆ. ಇನ್ನೊಂದು ಕಡೆಗಳಲ್ಲಿ ಸಮಸ್ಯೆ ಇದ್ದರೂ ಕೂಡ ಅಲ್ಲಿ ಭವನಗಳನ್ನು ಪ್ರಾರಂಭ ಮಾಡಿಬಿಟ್ಟಿದ್ದಾರೆ. ಅದು ನ್ಯಾಯಾಲಯಗಳ ವ್ಯಾಜ್ಯಗಳಲ್ಲಿ ಇದೆ. ಹಾಗಾಗಿ, ಇದ್ದರಿಂದ ವಿಳಂಬವಾಗಿರುವುದು ಇದೆ. ಆ ಕಾರಣಕ್ಕೆ ಹೊಸದಾಗಿ ಬರುವ ಬೇಡಿಕೆಗಳನ್ನು ಸ್ವಲ್ಪ ಸ್ಥಗಿತಗೊಳಿಸಿ, ಇರುವ ಭವನಗಳನ್ನು ಪೂರ್ಣಗೊಳಿಸುವುದಕ್ಕೆ ಹೆಚ್ಚಾಗಿ ಅನುಕೂಲ ಮಾಡಿಕೊಡಬೇಕೆಂದು ಹೇಳುತ್ತೇನೆ. ನಾನು ವಿನಂತಿ ಮಾಡುವುದೇನೆಂದರೆ, ಮಾನ್ಯ ಸದಸ್ಯರಿಗೆ ಇದರ ಬಗ್ಗೆ ಬಹಳ ಕಳಕಳಿ ಇದೆ. ಕರ್ನಾಟಕ ರಾಜ್ಯದಲ್ಲಿ ನನಗಿರುವ ಮಾಹಿತಿಯ ಪ್ರಕಾರ ಪರಿಶಿಷ್ಟ ಪಂಗಡಗಳ ಇಲಾಖೆ ಬೇರೆಯಾಗಿರುವುದರಿಂದ, ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಅಂದಾಜು ಒಂದು ಕೋಟಿ 27 ಲಕ್ಷ ಜನಸಂಖ್ಯೆ ಇದ್ದಾರೆ. ಹೆಚ್ಚು-ಕಡಿಮೆ 27 ರಿಂದ 28 ಲಕ್ಷ ಕುಟುಂಬಗಳು ಇವೆ. ಇವುಗಳ ಪೈಕಿ ಸರ್ವೆ ಪ್ರಕಾರ ಐದೂವರೆ ಲಕ್ಷ ಕುಟುಂಬಗಳಿಗೆ ಮನೆ ಇಲ್ಲ. ಸುಮಾರು ನಾಲ್ಕೂವರೆ ಐದು ಲಕ್ಷ ಕುಟುಂಬಗಳಿಗೆ ನಿವೇಶನಗಳು ಇಲ್ಲ. ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬನ ಬದುಕು ಹಸನಾಗುವುದಕ್ಕೆ ಅವನ ಮೂಲಭೂತ ಸೌಕರ್ಯಗಳು ತುರ್ತು ಅಗತ್ಯ ಎಂದು ನಮಗೆ ಅನಿಸುವುದಾದರೆ ಅವರಿಗೆಲ್ಲಾ ಒಂದು ಮನೆ ಕುಟುಂಬಕ್ಕೊಂದು ಮನೆ, ಅವರಿಗೆ ಒಂದು ಶೌಚಾಲಯ, ಮನೆಗೆ ಒಂದು ವಿದ್ಯುತ್ ದೀಪ, ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಕುಡಿಯುವುದಕ್ಕೆ ಶುದ್ಧವಾದ ನೀರು, ಅವರು ನಿಂತಿರುವ ನೆಲ ಅವರ ಹೆಸರಿಗಾಗಬೇಕೆಂದು ನಾವು ಯೋಚನೆ ಮಾಡಿದರೆ, ಈ ಅನುದಾನಗಳು ಬೇರೆ ಎಲ್ಲಾ ಕಾಂಕ್ರೀಟ್ ರಸ್ತೆಗೆ, ಸಭಾ ಭವನಕ್ಕೆ ಖರ್ಚಾ ಮಾಡುವುದೇ ಹೆಚ್ಚಾಗಿದೆಯೇ ಹೊರತು, ಅವರ ವೈಯಕ್ತಿಕ ಬದುಕನ್ನು ಬದಲಾವಣೆ ಮಾಡುವುದಕ್ಕೆ, ಅಭಿವೃದ್ಧಿ ಮಾಡುವುದಕ್ಕೆ ಹಣ ಕಡಿಮೆಯಾಗಿದೆ ಎಂದು ನನಗನಿಸುತ್ತದೆ. ಮಾನ್ಯ ಸಭಾಪತಿಯವರೇ, ಅದಕ್ಕೋಸ್ಕರ ಅವರ ಜೊತೆಯಲ್ಲಿ ಮಾತನಾಡಿ, ಏನಾದರೂ ಒಂದು ಕಾರ್ಯಕ್ರಮ ಮಾಡಬಹುದೇ ಎಂದು ಯೋಚನೆ ಮಾಡುತ್ತೇನೆ ಹಾಗೂ ಅವರ ಸಹಕಾರವನ್ನು ಕೋರುತ್ತೇನೆ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಈ ರೀತಿಯ ಕಷ್ಟ ಹೇಳುತ್ತಾರೆಯಲ್ಲವೇ, ದಯಮಾಡಿ, ಅರ್ಧಂಬರ್ಧ ಭವನಗಳು ಇವೆಯಲ್ಲವೇ, ಅಲ್ಲಿ ಜಿ.ಸಿ.ಬಿ., ತಂದು ಉರುಳಿಸಿ, ಕನಿಷ್ಠಪಕ್ಷ ನಮ್ಮ ಮಕ್ಕಳಾದರೂ ಆ ಜಾಗದಲ್ಲಿ ಆಟವಾಡುತ್ತವೆ. ಈ ಕಡೆ ಭವನಗಳು ಪೂರ್ಣಗೊಂಡಿಲ್ಲ. ಅಲ್ಲೆಲ್ಲಾ ಗಿಡಗಂಟೆಗಳು

ಬೆಳೆದುಕೊಂಡಿದೆ. ದಯಮಾಡಿ, ಅದನ್ನು ಕ್ಲೀನ್ ಮಾಡಿಸಿ, ಖಾಲಿ ಮಾಡಿಕೊಡಿ. ನಮ್ಮ ಮಕ್ಕಳು, ಜನರು ಓದಾಡಿಕೊಂಡು ಇರುತ್ತಾರೆ.

ಸಭಾಪತಿಯವರು:- ಮಾನ್ಯ ಸಚಿವರೇ, ಇದನ್ನು ಬೇಗ ಪೂರ್ಣ ಮಾಡಿಕೊಡಿ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಇದನ್ನು ಮಾಡುವುದಕ್ಕೆ ಆಗುವುದಿಲ್ಲವೆಂಬುದು ನನಗೂ ಗೊತ್ತಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಇದನ್ನು ಪರಿಶೀಲಿಸುತ್ತೇವೆ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಖಂಡಿತವಾಗಿಯೂ ಇದನ್ನು ಮಾಡುವುದಕ್ಕೆ ಆಗುವುದಿಲ್ಲವೆಂಬುದು ನನಗೂ ಗೊತ್ತಿದೆ. ಅಲ್ಲಿ ಮಾಡಿರುವಂತಹ ಕೆಲಸವನ್ನು ಜೆ.ಸಿ.ಬಿ., ತರಿಸಿ, ಎಲ್ಲಾ ಉದ್ದೇಶಿಸಿ ಕ್ಲೀನ್ ಮಾಡಿ ಮೈದಾನ ಮಾಡಿಕೊಡಿ. ಮಕ್ಕಳು ಆಡವಾಡುವುದಕ್ಕೆ ಸಹಾಯವಾಗುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವುದಕ್ಕೋಸ್ಕರ ನಾನು ಈ ಮಾತನ್ನು ಹೇಳಬೇಕು. ಈ ಕಟ್ಟಡ ಅರ್ಧಂಬರ್ಧವಾಗಿರುವುದಕ್ಕೆ ಈ ಕ್ಷಣ ಮಾತ್ರ ಕಾರಣವಲ್ಲ. ಈ ರೀತಿ ಬಹಳ ವರ್ಷಗಳಿಂದ ಆಗುತ್ತಾ ಬಂದಿದೆ. ಅಲ್ಲಿಯವರೆಗೂ ಜೆ.ಸಿ.ಬಿ., ಏಕೆ ಉಪಯೋಗಿಸಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಅಲ್ಲಿ ಜೆ.ಸಿ.ಬಿ., ಉಪಯೋಗಿಸುವುದಿಲ್ಲ. ಹಾಗಾಗಿ, ಆ ಕಟ್ಟಡವನ್ನು ಪೂರ್ಣ ಮಾಡುವುದರ ಬಗ್ಗೆ ಪ್ರಯತ್ನ ಮಾಡುತ್ತೇವೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಪರಿಷ್ಕೃತ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಮಾನ್ಯ ಸದಸ್ಯರು ಜೆ.ಸಿ.ಬಿ., ಎನ್ನುವಂತಹ ಶಬ್ದ ಬಳಸಿದ್ದಾರೆ. ನಾನಂತೂ ಆ ರೀತಿ ಮಾಡುವುದಿಲ್ಲ. ಈ ಕಟ್ಟಡವನ್ನು ಪೂರ್ಣಗೊಳಿಸುತ್ತೇವೆ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಅಲ್ಲಿ ಜನರನ್ನೇ ಬಿಟ್ಟು ಮಾಡಿಸಿ. ಅದಕ್ಕೆ ಜೆ.ಸಿ.ಬಿ.,ಯೇ ಬೇಕಾಗಿಲ್ಲ. ಅಲ್ಲಿರುವ ಕಟ್ಟಡಗಳನ್ನು ಕ್ಲೀನ್ ಮಾಡಿಸಿಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ನನ್ನ ಉತ್ತರದಿಂದ ಏನು ಸಮಾಧಾನವಾಗುತ್ತದೋ, ಇಲ್ಲವೋ ಗೊತ್ತಿಲ್ಲ. ಮಾನ್ಯ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿಯವರಿಗೆ ಸಮಾಧಾನವಾಗಿದೆ.

ಸಭಾಪತಿಯವರು:- ಮಾನ್ಯ ಸಭಾನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರೇ, ...

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೂ ಮತ್ತು ಮಾನ್ಯ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿಯವರಿಗೂ ಸ್ವಲ್ಪ ಬಾಂಧವ್ಯ ಜಾಸ್ತಿಯಾಗಿದೆ ಎಂದು ನನಗನಿಸುತ್ತದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ...

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿಯವರೇ, ಮಾನ್ಯ ಸದಸ್ಯರಾದ ಆರ್.ಧರ್ಮಸೇನರವರಿಗೆ ಹೇಳಿದೆ. ಯಾವುದೇ ತಪ್ಪುಗಳಾದರೂ ಕೂಡ, ಯಾವಾಗ ತಪ್ಪುಗಳಾದರೂ ಕೂಡ ಪುಸ್ತಕ ಇರುವಂತಹ ಸರ್ಕಾರ, ಇಲಾಖೆ ಪೂರ್ಣ ಪ್ರಮಾಣದಲ್ಲಿ ಸರಿಪಡಿಸಬೇಕೆನ್ನುವ ಜವಾಬ್ದಾರಿ ನಮಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.

ಸಭಾಪತಿಯವರು:- ಮಾನ್ಯ ಸಚಿವರೇ ಇದನ್ನು ಮಾಡಿಕೊಡಿ. ಮಾನ್ಯ ಸದಸ್ಯರಾದ ಎಸ್.ವಿ.ಸಂಕನೂರರವರೇ, ತಾವು ಪ್ರಶ್ನೆಯನ್ನು ಕೇಳಿ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾನಾಯಕರೇ, ಇದನ್ನು ಕಟ್ಟುವಂತಹ ಹೊಣೆ ಯಾರದ್ದು?

ಸಭಾಪತಿಯವರು:- ಮಾನ್ಯ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿಯವರೇ ಕುಳಿತುಕೊಳ್ಳಿ. ಈಗಾಗಲೇ ಮುಂದಿನ ಪ್ರಶ್ನೆಯನ್ನು ಕರೆದಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿಯವರು ಹೇಳಿರುವಂತಹ ಮಾತನ್ನು ಪೂರ್ಣ ಪ್ರಮಾಣದಲ್ಲಿ ಮಾಡುವಂತಹ ವ್ಯವಸ್ಥೆ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಒಂದು ನಿಮಿಷ ನಾನು ಹೇಳುವುದನ್ನು ಕೇಳಿ. ಕಟ್ಟಡ ನಿರ್ಮಾಣವಾಗುವುದಕ್ಕೆ ತಾವು ಸಹಕಾರ ಕೊಡಿ ಎಂದು ಕೇಳಿ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ...

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಸದಸ್ಯರಾದ ಆರ್.ಧರ್ಮಸೇನರವರೇ, ತಮ್ಮ ಬೇಸರ ನನಗೆ ಗೊತ್ತಾಗಿದೆ. ಮಾನ್ಯ ಸಚಿವರು ಇದನ್ನು ತಕ್ಷಣದಲ್ಲಿಯೇ ಮಾಡಿಕೊಡುತ್ತಾರೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(776) 11:20 ಎಸ್‌ಪಿಆರ್-ಎಕೆ 17/09/2021

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ: 798
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪ್ರಶ್ನೆಯನ್ನು ಕೇಳುವ ಮುನ್ನ ನಾನು ವಿಷಯವೊಂದನ್ನು ಪ್ರಸ್ತಾಪಿಸಬಯಸುತ್ತೇನೆ. ಗ್ರಾಮಗಳು ಉದ್ಧಾರವಾದರೆ ದೇಶ ಉದ್ಧಾರವಾಗುತ್ತದೆ ಎನ್ನುವ ಕನಸನ್ನು ಮಹಾತ್ಮ ಗಾಂಧೀಯವರು ಹೊಂದಿದ್ದರು. ಇಂದಿನ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಅದೇ ಕನಸನ್ನು ನನಸು ಮಾಡಲಿಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ಇಂದು ಅವರ ಹುಟ್ಟುಹಬ್ಬವಿದ್ದು, ಆ ಕಾರಣಕ್ಕಾಗಿ ಈ ಸದನದ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜನ್ನು ತಟ್ಟುವ ಮೂಲಕ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು)

ರಾಜ್ಯದಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಇದೇ ವಿಷಯವಾಗಿ ಸ್ನಾತಕೋತ್ತರ ಪದವಿ ಪಡೆದ ಪದವೀಧರರನ್ನು ಇದೇ ಇಲಾಖೆಯಲ್ಲಿಯೇ ನೇಮಕಾತಿ ಮಾಡುವುದಕ್ಕೆ ಮೀಸಲಾತಿಯನ್ನು ಕಲ್ಪಿಸಬೇಕೆಂದು ನಾನು ಈ ಹಿಂದಿನ ಅಧಿವೇಶನದಲ್ಲಿ ಮನವಿಯನ್ನು ಮಾಡಿಕೊಂಡಿದ್ದೆನು. ಆ ವಿಷಯವಾಗಿ ಸಚಿವರು ಸದನದಲ್ಲಿ ಭರವಸೆಯನ್ನೂ ಸಹ ನೀಡಿದ್ದರು. ಆದರೆ, ನಾನು ಕೇಳಿರುವ ಪ್ರಶ್ನೆಗೆ 'ಪರಿಶೀಲನೆಯಲ್ಲಿದೆ' ಎಂದು ಸರ್ಕಾರವು ಲಿಖಿತ ಉತ್ತರದಲ್ಲಿ ತಿಳಿಸಿದೆ. ಇದರಿಂದ ನನಗೆ ಬಹಳ ನೋವಾಗಿದೆ. ಹಿರಿಯ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಅವರು ಸದನದಲ್ಲಿ ನೀಡಿರುವ ಭರವಸೆಯನ್ನು ಖಂಡಿತವಾಗಿಯೂ ಸಹ ಜಾರಿಗೆ ತರುತ್ತಾರೆ. ಆದರೆ ಇವತ್ತಿನ ದಿವಸ ಅವರು ನೀಡಿರುವ ಉತ್ತರದಿಂದ ನೋವಾಗಿದೆ. ತಮ್ಮ ಮೂಲಕ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದವರಿಗೆ ಬೇರೆ ಕಡೆಗಳಲ್ಲಿ ಉದ್ಯೋಗ ದೊರೆಯದೆ ಅವರುಗಳು ನಿರುದ್ಯೋಗಿಗಳಾಗುತ್ತಾರೆ. ಸುಮಾರು 450 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಮುಂಬರುವ ದಿನಗಳಲ್ಲಿ ಭರ್ತಿ ಮಾಡುವ

ಮಾಹಿತಿಯು ನನಗೆ ಸ್ವೀಕೃತಗೊಂಡಿರುತ್ತದೆ. ಒಂದು ವೇಳೆ ಈ ಪದವೀಧರರಿಗೆ ಅವಕಾಶ ನೀಡಿಲ್ಲವೆಂದಾದರೆ, ಅವರುಗಳು ನಿರುದ್ಯೋಗಿಗಳಾಗುತ್ತಾರೆ. ಹೀಗಾಗಿ ಇವತ್ತಿನ ದಿನವೇ ಸಚಿವರು ಈ ಬಗ್ಗೆ ಘೋಷಿಸಬೇಕೆಂದು ನಾನು ಕಳಕಳಿಯಿಂದ ಪ್ರಾರ್ಥಿಸುತ್ತೇನೆ. ಮಹಾತ್ಮಾ ಗಾಂಧೀಜಿಯವರ ಕನಸನ್ನು ನನಸು ಮಾಡುವುದಕ್ಕಾಗಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ರಚಿಸಿದ್ದು, ಮೀಸಲಾತಿ ಕಲ್ಪಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿರವರ ಹುಟ್ಟುಹಬ್ಬದ ದಿನ ಸಚಿವರು ಪ್ರಸ್ತುತ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಪದವೀಧರರಿಗೆ ನಮ್ಮ ಇಲಾಖೆಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಸದಸ್ಯರು ಪ್ರಶ್ನೆಯನ್ನು ಕೇಳಿದ್ದು, ಖಂಡಿತವಾಗಿಯೂ ಸಹ ನಾನು ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ಇವತ್ತಿನ ದಿವಸ ರಚನೆ ಮಾಡಿಸುವುದಾಗಿ ಹೇಳಲಿಚ್ಛಿಸುತ್ತೇನೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರಿಗೆ, ನಮ್ಮ ಇಲಾಖೆಯಲ್ಲಿ ಉದ್ಯೋಗವನ್ನು ನೀಡುವ ದಿಕ್ಕಿನಲ್ಲಿ ಅವಶ್ಯವಿರುವ ಅನುಕೂಲತೆಗಳನ್ನು ನೀಡುವ ದಿವಸದಲ್ಲಿ ಸದರಿ ಸಮಿತಿಯ ವರದಿಯನ್ನು ಆದಿಷ್ಟು ಶೀಘ್ರದಲ್ಲಿ ಅಂದರೆ 2-3 ತಿಂಗಳುಗಳ ಅವಧಿಯಲ್ಲಿ ತರಿಸಿಕೊಂಡು, ಸ್ನಾತಕೋತ್ತರ ಪದವೀಧರರಿಗೆ ನಮ್ಮ ಇಲಾಖೆಯಲ್ಲಿಯೇ ಮೀಸಲಾತಿ ವ್ಯವಸ್ಥೆಯನ್ನು ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 791
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರುಣ ಶಹಾಪುರ(ಶಿಕ್ಷಕರ ಕ್ಷೇತ್ರ)(ಶ್ರೀ ನಿರಾಣಿ ಹಣಮಂತ್ ರುದ್ರಪ್ಪರವರ ಪರವಾಗಿ):-ಮಾನ್ಯ ಸಭಾಪತಿಯವರೇ, ಸರ್ಕಾರವು ನೀಡಿರುವ ಲಿಖಿತ ಉತ್ತರವನ್ನು ಗಮನಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ ವ್ಯವಸ್ಥೆಯು ಪ್ರಾರಂಭವಾಗಿ ಇಷ್ಟು ವರ್ಷಗಳು ಕಳೆದರೂ ಸಹ ಇನ್ನೂ 30 ಪ್ರತಿಶತ ಶಾಲೆಗಳಿಗೆ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲವೆಂದಾದರೆ, ಸರ್ಕಾರವು ಏನು ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಹಾಲಿ ಇರುವ 826 ಶಾಲೆಗಳ ಪೈಕಿ 296 ಶಾಲೆಗಳಿಗೆ ಕಟ್ಟಡಗಳಿರುವುದಿಲ್ಲ. ಸರ್ಕಾರವು ಉತ್ತರಿಸಿರುವ ರೀತಿಯನ್ನು ನೋಡಿದರೆ, 17 ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಜಮೀನು ಲಭ್ಯವಿಲ್ಲವೆಂದೂ ಹಾಗೂ ಇನ್ನುಳಿದ ಶಾಲೆಗಳಿಗೆ ಜಮೀನು ಲಭ್ಯವಿದೆ ಎಂದು ಅರ್ಥವಾಗುತ್ತದೆ. ಆದರೆ ಸರ್ಕಾರವು ಉತ್ತರಿಸಿರುವ ರೀತಿಯನ್ನು ನೋಡಬೇಕು. ಅದರಲ್ಲಿ ನಿವೇಶನ ಮತ್ತು ಅನುದಾನದ ಲಭ್ಯತೆಯಾಧರಿಸಿ ಶೀಘ್ರವಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ. ದೇಶಕ್ಕೆ ಸ್ವತಂತ್ರ ಬಂದು ಇಷ್ಟು ವರ್ಷಗಳಾದ ನಂತರ ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗಾಗಿ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿರುವ ಶಾಲೆಗಳ ಪೈಕಿ ಪ್ರತಿಶತ 30 ರಷ್ಟು ಶಾಲೆಗಳಿಗೆ ಸಹ ಕಟ್ಟಡವನ್ನು ನೀಡುವುದಿಲ್ಲವೆಂದು ಹೇಳಿದರೆ, KREIS (Karnataka Residential Educational Institutions Society) ಸಂಸ್ಥೆಯು ಏನು ಮಾಡುತ್ತಿದೆ? ವಿದ್ಯಾರ್ಥಿಗಳಿಗೆ ಕೇವಲ ಹಾಸಿಗೆ, ದಿಂಬು, ತಟ್ಟೆ ಮತ್ತು ಲೋಟ ಒದಗಿಸುವ ಸಂಸ್ಥೆ ಎನ್ನುವ ಹೆಸರನ್ನು ಇದು ಪಡೆದುಕೊಂಡಿದೆ. ಈ ಸಂಸ್ಥೆಯು ಸರಬರಾಜು ಮತ್ತು ನಿರ್ಮಾಣ ಇವುಗಳನ್ನು ಹೊರತುಪಡಿಸಿದರೆ, ಶಿಕ್ಷಣ, ಶಿಕ್ಷಕರ ವ್ಯವಸ್ಥೆಗಳನ್ನು ಗಮನಿಸುವುದಿಲ್ಲ. ಹಾಲಿ ಇರುವಂತಹ ಸಚಿವರಿಂದಲೇ ಮಾತ್ರವೇ ಈ ವಿಷಯದ ಬಗ್ಗೆ ತಕ್ಷಣವೇ ಕಾಯಕಲ್ಪ ಸಾಧ್ಯವಿದೆ. ಕ್ರೈಸ್ ಸಂಸ್ಥೆಯನ್ನು ಸರಿಪಡಿಸಿ, ಹಿಂದುಳಿದ ಮತ್ತು ದಲಿತ ಮಕ್ಕಳಿಗೆ ನೈಜವಾದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎನ್ನುವ ಪ್ರಶ್ನೆಯನ್ನು ನಾನು ಸಚಿವರಿಗೆ ಕೇಳಲಿಚ್ಛಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸಚಿವರು ಕೇಳಿರುವ ಪ್ರಶ್ನೆಯು ಸಮರ್ಪಕವಾಗಿದೆ. ಒಟ್ಟು 826 ವಸತಿ ಶಾಲೆಗಳು ನಮ್ಮಲ್ಲಿದ್ದು, ಆ ಪೈಕಿ ಪರಿಶಿಷ್ಟ ಜಾತಿಗೆ 503, ಪರಿಶಿಷ್ಟ ಪಂಗಡಕ್ಕೆ 156 ಮತ್ತು ಹಿಂದುಳಿದ ವರ್ಗಕ್ಕೆ 167 ಶಾಲೆಗಳಿವೆ. ಒಟ್ಟು ಶಾಲೆಗಳ ಪೈಕಿ 530 ಶಾಲೆಗಳು ಸ್ವಂತ ಕಟ್ಟಡವನ್ನು ಹೊಂದಿವೆ; 296

ಶಾಲೆಗಳು ಸ್ವಂತ ಕಟ್ಟಡವನ್ನು ಹೊಂದಬೇಕು ಮತ್ತು ಕೆಲವು ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಶಾಲೆಗಳಿಗೆ ನಿವೇಶನ ಲಭ್ಯವಿರುವುದಿಲ್ಲ. ಈ ಸಂಗತಿಗಳೆಲ್ಲವೂ ಸತ್ಯವಾಗಿವೆ. ಕ್ರೈಸ್ ಸಂಸ್ಥೆಯ ಮೂಲಕ ಈ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ನನ್ನ ಅನುಭವದ ಪ್ರಕಾರ ಒಂದು ಮಾತನ್ನು ಸದಸ್ಯರ ಗಮನಕ್ಕೆ ತರಲಿಚ್ಛಿಸುತ್ತೇನೆ. ಕ್ರೈಸ್ ಸಂಸ್ಥೆಯಲ್ಲಿ ಹಲವು ಲೋಪದೋಷಗಳಿರಬಹುದು, ಆದರೆ, ಇದು ಶಿಕ್ಷಣ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳಿಗೆ ಶಿಕ್ಷಣಕ್ಕಾಗಿ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಮಾನ್ಯ ಸದಸ್ಯರು ಪ್ರಸ್ತಾಪಿಸಿದಂತೆ ಕೆಲವು ಬಾಡಿಗೆದಾರರ ಹಿತಾಸಕ್ತಿ ಇರಬಹುದು; ಇಲ್ಲವೆಂದಲ್ಲ. ಆದರೆ, ಸ್ವಂತ ಕಟ್ಟಡಗಳನ್ನು ನಿರ್ಮಿಸಿದ ನಂತರ ಕೆಲವರು ಅವರು ಅಲ್ಲಿಗೆ ಸ್ಥಳಾಂತರಗೊಳ್ಳಲು ಅವಕಾಶ ನೀಡದೆ ತೊಂದರೆಯನ್ನು ಕೊಟ್ಟಿದ್ದಾರೆ, ಅಂತಹವರ ವಿರುದ್ಧ ನಿರ್ದೋಷಿಣ್ಯವಾಗಿ ಕ್ರಮ ತೆಗೆದುಕೊಂಡು, ನಮ್ಮ ಸ್ವಂತ ಜಾಗಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕೆಲಸಗಳನ್ನು ಮಾಡಿದ್ದೇವೆ. ಇನ್ನುಳಿದಂತೆ, ಕ್ರೈಸ್ ಸಂಸ್ಥೆಯ ಮೂಲಕ ಬಾಕಿ ಉಳಿದ ಕಾಮಗಾರಿಯನ್ನು ಮಾಡಬೇಕೆಂದು ಸದಸ್ಯರು ಹೇಳಿದ್ದಾರೆ. ಪ್ರಸಕ್ತ ವರ್ಷದಲ್ಲಿ ಕೆಲವು ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಬಾಕಿ ಉಳಿದ 17 ಶಾಲೆಗಳಿಗೆ ನಿವೇಶನಗಳಿಲ್ಲ. ಹೀಗಾಗಿ ಈ ಕೂಡಲೇ ನಿವೇಶನವನ್ನು ಹುಡುಕುವ ಕೆಲಸಗಳನ್ನು ಮಾಡಲಾಗುವುದು. ಯಾವುದೇ ದಾಕ್ಷಿಣ್ಯ ಮತ್ತು ಸಂಕೋಚಕ್ಕೆ ಎಡೆಯಿಲ್ಲದೆ ಕ್ರಮ ಜರುಗಿಸಲಾಗುವುದು. ಕ್ರೈಸ್ ಸಂಸ್ಥೆಯವರು ಕೇವಲ ತಟ್ಟೆ, ಲೋಟ ಇತ್ಯಾದಿಗಳ ಸರಬರಾಜು ಮಾಡುವ ವ್ಯಾಪಾರ ವಹಿವಾಟನ್ನು ಮಾತ್ರವೇ ಮಾಡುತ್ತಾರೆಂದು ಸದಸ್ಯರು ಪ್ರಸ್ತಾಪಿಸಿದ್ದಾರೆ. ಈ ಎಲ್ಲಾ ವ್ಯವಸ್ಥೆಗಳನ್ನು ಪಾರದರ್ಶಕವಾಗಿ ಮಾಡಲಾಗುವುದು. ಇದರಲ್ಲಿ ಯಾವುದೇ ದಾಕ್ಷಿಣ್ಯವಿಲ್ಲ. ಆಯುಕಟ್ಟಿನ ಸ್ಥಳಗಳಲ್ಲಿ ಒಳ್ಳೆಯ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ ಕೆಲಸಗಳನ್ನು ಮಾಡುತ್ತೇನೆ. ಸದ್ಯದಲ್ಲಿಯೇ, ಶಿಕ್ಷಣಕ್ಕೆ ಸಂಬಂಧಪಟ್ಟಂತೆ, ಶಿಕ್ಷಕರ ಕ್ಷೇತ್ರದ ಶಾಸಕರನ್ನು ಕರೆದು ವ್ಯವಸ್ಥೆಯ ಉನ್ನತಿಯ ಬಗ್ಗೆ ಸಭೆಯನ್ನು ಮಾಡುವ ಬಗ್ಗೆ ನಾನು ಈ ಮೊದಲೇ ನಿರ್ದರಿಸಿದ್ದೇನೆ. ಪ್ರಸ್ತುತ ಅಧಿವೇಶನ ಪೂರ್ಣಗೊಂಡ ಒಂದು ವಾರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿತ ಪ್ರತಿನಿಧಿಗಳನ್ನು ಕರೆದು ಇಂತಹ ಶಾಲೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿ, ಚೆನ್ನಾಗಿ ಪಾಠ, ಪ್ರವಚನಗಳು ನಡೆಯುವಂತೆ, ಶಿಕ್ಷಣ ಮತ್ತು ಶಿಕ್ಷಕರ ಮತ್ತು ಇತರೆ ಸಿಬ್ಬಂದಿಗಳ ಸಮಸ್ಯೆಗಳು ಸೇರಿದಂತೆ, ಒಟ್ಟಾರೆಯಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು. ಎಲ್ಲಾ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳನ್ನು ನೀಡುವುದರ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಸಭಾಪತಿಯವರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವುದರಿಂದ ಕ್ರೈಸ್ ಸಂಸ್ಥೆಯ ಬಗ್ಗೆ ಸಾಕಷ್ಟು ಬೆಳಕನ್ನು ಚೆಲ್ಲಬೇಕೆಂದು ಸಚಿವರಲ್ಲಿ ವಿನಂತಿಸುತ್ತೇನೆ. ಆದಷ್ಟು ಬೇಗ ಸಭಾಪತಿಗಳ ನೇತೃತ್ವದಲ್ಲಿ ಸಭೆಯನ್ನು ಕರೆಯಬೇಕೆಂದು ನಾನು ವಿನಂತಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ತಮ್ಮ ಸಮಕ್ಷಮದಲ್ಲಿಯೇ ಬಹು ಬೇಗ ಸಭೆಯನ್ನು ಕರೆಯಲಾಗುವುದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 763
(ಉತ್ತರವನ್ನು ಒದಗಿಸಲಾಗಿದೆ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರವು ಒದಗಿಸಿರುವ ಉತ್ತರದಿಂದ ಎಲ್ಲಿಯೋ ಒಂದು ಕಡೆ ನಮಗೆ ಬೇಸರವಾಗುತ್ತದೆ. ಕೇಂದ್ರ ಸರ್ಕಾರವು 'ಆತ್ಮ ನಿರ್ಭರ ಭಾರತ' ಎನ್ನುವ ಕನಸಿನ ಯೋಜನೆಯನ್ನು ಜಾರಿಗೊಳಿಸಿದೆ. ಅವತ್ತಿನ ದಿವಸ ರೈತರುಗಳೆಲ್ಲರೂ ಆ ಯೋಜನೆಯ ಮೇಲೆ ಬಹಳಷ್ಟು ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡರು. ದೇಶದ ಪ್ರಧಾನ ಮಂತ್ರಿಗಳು ತಾವೇ ಘೋಷಿಸಿದ ಆತ್ಮ ನಿರ್ಭರ ಯೋಜನೆಯು 'ಪರಮಾತ್ಮ ನಿರ್ಭರ' ಯೋಜನೆಯಾಗಿದೆ 'ಎಲ್ಲಿಯೂ ಒಂದು ಕಡೆ' ಎನ್ನುವ ಮಾತನ್ನು ನಾನು ಯಾವ ಕಾರಣಕ್ಕಾಗಿ ಹೇಳುತ್ತಿದ್ದೇನೆಂದರೆ, ಈ ಯೋಜನೆಯನ್ನು ಪ್ರಾರಂಭಿಸಿದಾಗ, ಇಡೀ ದೇಶದಲ್ಲಿ ಪ್ರಚಾರ ಮಾಡಲು ಜಾಹಿರಾತು ಸಲುವಾಗಿ ವ್ಯಯಿಸಿದ ಹಣದ ಅರ್ಧದಷ್ಟು ಅನುದಾನವನ್ನಾದರೂ ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಕೇವಲ 32.46 ಕೋಟಿ ರೂಪಾಯಿಗಳನ್ನು ಮಾತ್ರವೇ ಬಿಡುಗಡೆ ಮಾಡಿದ್ದಾರೆ. ಇದನ್ನು ನೋಡಿದಾಗ, ನಿಜವಾಗಿಯೂ ಸಹ ಎಲ್ಲಿಯೋ ಒಂದು ಕಡೆ ಈ ಯೋಜನೆಯನ್ನು ಕೇವಲ ಪ್ರಚಾರಕ್ಕಾಗಿ ಮಾತ್ರವೇ ಮಾಡಿದ್ದಾರೆ ಎಂದೆನಿಸುತ್ತದೆ. ದೇಶದ ಪ್ರಧಾನ ಮಂತ್ರಿಗಳು ಯಾವ ಕಾರಣಕ್ಕಾಗಿ ಈ ಮಾತನ್ನು ಹೇಳಿದರೋ ಗೊತ್ತಿಲ್ಲ; ಈ ಮಾತನ್ನು ಪ್ರಧಾನ ಮಂತ್ರಿಗಳೇ ಉಲ್ಲೇಖಿಸಿದ್ದಾರೆ.

ಸಾವಯವ ರೈತ ಉತ್ಪಾದಕ ಸಂಸ್ಥೆ ಎಂದರೆ, FPO (Farmer Producer Organization). ಮಧ್ಯವರ್ತಿಗಳಿಲ್ಲದೇ, ರೈತರಿಗೆ ನೇರವಾಗಿ ಮಾರುಕಟ್ಟೆ, ಅಗತ್ಯದ ಕೃಷಿ ಉಪಕರಣಗಳು, ರಸಗೊಬ್ಬರ ವ್ಯವಸ್ಥೆಗಳನ್ನು ಕಲ್ಪಿಸುವುದು ಉದ್ದೇಶದಿಂದ ಈ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಈ ಕನಿಷ್ಠ ಸಾವಿರ ರೈತರು ತಲಾ 1,000/- ರೂಪಾಯಿಗಳ ಷೇರುಗಳನ್ನು ಸಂಸ್ಥೆಯಲ್ಲಿ ಖರೀದಿಮಾಡುವುದು ಹಾಗೂ ಸರ್ಕಾರವು ಇಂತಹ ಸಂಸ್ಥೆಗಳಿಗೆ 10 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುವುದಾಗಿ ಹೇಳಿ, ಇವುಗಳನ್ನು ಪ್ರಾರಂಭಿಸಿವೆ. 2020 ನೇ ಇಸ್ವಿಯಲ್ಲಿ ಈ ಯೋಜನೆಯು ಪ್ರಾರಂಭಗೊಂಡಿದೆ. ನನಗೆ ಬಂದ ಮಾಹಿತಿಯ ಪ್ರಕಾರ ನಮ್ಮ ರಾಜ್ಯದಲ್ಲಿ ಸುಮಾರು 220 ಸಾವಯವ ರೈತ ಉತ್ಪಾದಕ ಸಂಸ್ಥೆಗಳಿವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಈ ಸಂಸ್ಥೆಗಳನ್ನು ರೈತರು ತಮ್ಮ ಷೇರುಗಳನ್ನು ಹಾಕಿ ಪ್ರಾರಂಭಿಸಿದ್ದು, ಇವರ ಜೊತೆಗೆ ಹಲವಾರು ಎನ್.ಜಿ.ಓ. ಸಂಸ್ಥೆಗಳು ತಮ್ಮ ಕೈಯನ್ನು ಜೋಡಿಸಿವೆ. ಎನ್.ಜಿ.ಓ., ಸಾವಯವ ರೈತ ಉತ್ಪಾದಕ ಸಂಸ್ಥೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವೆ ಸಮನ್ವಯವಿಲ್ಲ.

ಯಾರೂ ಸಹ ಈ ಸಂಸ್ಥೆಗಳನ್ನು ಕೇಳುವುದೇ ಇಲ್ಲ. ಆದರೆ, ಇವತ್ತಿನ ದಿವಸ ಸದರಿ ಸಂಸ್ಥೆಗಳು ಪ್ರಾರಂಭಗೊಂಡ ಕೇವಲ ಒಂದು ವರ್ಷದಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಂಬಳಗಳನ್ನು ನೀಡಲು; ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳಿಗೆ ಬಾಡಿಗೆಯನ್ನು ಕಟ್ಟಲು ಸರ್ಕಾರಕ್ಕೆ ಆಗುತ್ತಿಲ್ಲ. ಒಟ್ಟಾರೆಯಾಗಿ ಎಫ್.ಪಿ.ಓ.ಗಳನ್ನು ಮುಚ್ಚತಕ್ಕಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಸ್ಥೆಗಳಿಂದ ನಮಗೆ ಯಾವ ರೀತಿಯ ಅನುಕೂಲ ಆಗುತ್ತದೆಂದು ಸಚಿವರನ್ನು ಕೇಳಬಯಸುತ್ತೇನೆ.

(ಮುಂದು)
(777) 11.30 17-09-2021 ಸಿಎಸ್/ ಎಕೆ

ಶ್ರೀ ಬಿ.ಸಿಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದ ಹಾಗೆ 2020-21ನೇ ಸಾಲಿಗೆ 32 ಕೋಟಿ 46 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಭಾರತದೇಶದಲ್ಲಿ ಆತ್ಮ ನಿರ್ಭರ ಯೋಜನೆಯಲ್ಲಿ ಭಾರತ ದೇಶದಾದ್ಯಂತ 10,000 Former producers organisation ಗಳನ್ನು ಮಾಡಬೇಕೆಂದು ಅದರಲ್ಲಿ 100 FPO ಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಡಬೇಕೆನ್ನುವ ಗುರಿಯನ್ನು ನಮಗೆ ಕೊಟ್ಟಿದ್ದಾರೆ. ಮೊನ್ನೆ ಸಹ ಮುಖ್ಯಮಂತ್ರಿಗಳು 750 FPO ಗಳನ್ನು ಪ್ರಾರಂಭಿಸುವುದಕ್ಕೆ ಘೋಷಣೆಯನ್ನು ಮಾಡಿದ್ದು, ಅದಕ್ಕಾಗಿ 225 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಒಂದೊಂದು ಸಂಘಕ್ಕೆ 30 ಲಕ್ಷ ರೂಪಾಯಿಗಳನ್ನು ಕೊಡುವಂತಹ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ. ಈ 10 ಲಕ್ಷಗಳನ್ನು ಬಿಡುಗಡೆ ಮಾಡುವಲ್ಲಿ 13 ಅಂಶಗಳಿವೆ. 8,06,075 ರೂಪಾಯಿಗಳನ್ನು ಸಂಬಳ ನೀಡುವುದಕ್ಕೆ, ರೈತರ ಅಧ್ಯಯನ ಪ್ರವಾಸಕ್ಕೆ ರೈತರ ಸಂಘಟನೆ, ಪ್ರಮುಖ ರೈತರಿಗೆ ತರಬೇತಿ, ಸಂಸ್ಥೆಯ ನಿರ್ದೇಶಕರು ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ತರಬೇತಿಯನ್ನು ನೀಡುವುದು, ಇರುವ 600 ಸದಸ್ಯರಲ್ಲಿ ದಿನಕ್ಕೆ 11 ಜನರಿಗೆ ಎರಡು ದಿವಸಗಳ ತರಬೇತಿ, ರೈತ ಉತ್ಪಾದನಾ ಸಂಸ್ಥೆಯ ನೋಂದಣಿ ವೆಚ್ಚ, ಕಾರ್ಯ ನಿರ್ವಹಣಾ ಅಧಿಕಾರಿಯ ಗೌರವ ಧನ, ಸಹಾಯಕ DEO ರವರ ಗೌರವಧನ, ರೈತ ಉತ್ಪಾದನಾ ಸಂಸ್ಥೆಯ ಅನಾವರ್ಧ ವೆಚ್ಚ, ರೈತ ಉತ್ಪಾದಕರ ಸಂಸ್ಥೆಯ ಕಚೇರಿಯ ಆವರ್ತ ವೆಚ್ಚ, ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ವ್ಯವಹಾರ ಯೋಜನೆಯ ಅನುಷ್ಠಾನಕ್ಕೆ ಒಂದು ಬಾರಿ ಶುಲ್ಕ ನಿಧಿ. ಸಂಪನ್ಮೂಲ ಸಂಸ್ಥೆಯ ಇಬ್ಬರು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ಮಾಹೆಯಾನ 6500 ರಂತೆ ಗೌರವಧನ, , ಸಂಪನ್ಮೂಲ ಸಮಿತಿಯ ಕಾರ್ಯಕ್ರಮಗಳ ನಿರ್ವಹಣಾ ವೆಚ್ಚ, ಇದೆಲ್ಲ ವೆಚ್ಚವನ್ನು ನಾವು ಭರಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ಮಾನ್ಯ ಸದಸ್ಯರು ಸಂಬಳ ನೀಡಲು ಹಣವಿಲ್ಲ ಎನ್ನುವ

ಮಾತನ್ನು ಹೇಳಿದರು. ಆದರೆ ನನಗೆ ಬಂದಿರುವ ಮಾಹಿತಿಯ ಪ್ರಕಾರ ಇದುವರೆವಿಗೆ ಯಾವುದೇ FPO ಗಳನ್ನು ಮುಚ್ಚಿರುವುದಿಲ್ಲ. ಬದಲಿಗೆ ಇನ್ನು ಹೆಚ್ಚಿನ FPO ಗಳನ್ನು ಸೃಷ್ಟಿಸಬೇಕೆನ್ನುವ ಬೇಡಿಕೆ ಬಂದಿದೆ. ನಾನು ಇಷ್ಟು ದಿವಸ ಏನಪ್ಪ ನಾನು ಕೃಷಿ ಸಚಿವ ನನ್ನ ಬಳಿ ಯಾವುದೇ ಎಂ.ಎಲ್.ಎ ಅನುದಾನ ಕೇಳಲಿಕ್ಕೆ ಬರುವುದಲ್ಲ, ಬಂದರೂ ನಮ್ಮ ಹತ್ತಿರ ಗೊಬ್ಬರ ಬೀಜ ಇಷ್ಟೆ ಕೇಳುವುದು, ಈ ವರ್ಷ ನಮಗೂ FPO ಗಳನ್ನು ಕೊಡಿ ಎಂದು ಎಂ.ಎಲ್.ಎ ಗಳು ಕೇಳುತ್ತಿರುವುದರಿಂದ ನಮಗೂ ಸಹ ಅಧಿಕಾರ ಬಂದಿದೆ ಎಂದು ನಾನು ಅಂದುಕೊಂಡಿದ್ದೇನೆ. FPO ಗಳ ಮೂಲಕ ರೈತರಿಗೆ ಸಾಕಷ್ಟು ಅರಿವನ್ನು ಮೂಡಿಸುವ ಕೆಲಸ ಆಗುತ್ತಿದೆ. FPO ಗಳ ಮೂಲಕ ಹಳ್ಳಿಗಳಲ್ಲಿ ಸ್ವಯಂ ಪ್ರೇರಣೆಯಿಂದ ಸಾಕಷ್ಟು ಅಭಿವೃದ್ಧಿ ಕೂಡ ಆಗುತ್ತಿದೆ. ಕೇಂದ್ರ ಸರ್ಕಾರದ ಆದೇಶದನ್ವಯ 300-500ರ ವರೆಗೆ FPO ಗಳನ್ನು ಮಾಡಿಕೊಳ್ಳಬಹುದು. ಅನುದಾನ ಬಿಡುಗಡೆಗೆ ಯಾವುದೇ ನಿಬಂಧನೆ ಇರುವುದಿಲ್ಲ. 10 ಲಕ್ಷ ರೂಪಾಯಿಗಳವರೆಗೆ ನಾವು Individual ಆಗಿ ರೈತ ಸಂಸ್ಥೆಗಳಿಗೆ ಅನುದಾನವನ್ನು ಕೊಡುತ್ತೇವೆ. ಈ 10 ಲಕ್ಷ ರೂಪಾಯಿಗಳ ಜೊತೆಗೆ ರೈತರು ಕೂಡ ತಲಾ 1 ಸಾವಿರ ರೂಪಾಯಿಗಳನ್ನು ಹಾಕಿದರೆ ಅದರಲ್ಲಿ ಸ್ಥಳೀಯ ಕೆಲಸಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಯಾವುದೇ FPO ಗಳನ್ನು ಮುಚ್ಚಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ.

ಶ್ರೀ ಎಂ.ನಾರಾಯಣಸ್ವಾಮಿ: ಮಾನ್ಯ ಸಭಾಪತಿಗಳೇ, ಇದು ರೈತರಿಗೆ ಬಹಳ ಅನುಕೂಲವಾಗುವಂತಹ ಒಂದು ಯೋಜನೆ. ಅದಕ್ಕಾಗಿ ನಾನು ಅದನ್ನು ಸ್ವಾಗತ ಮಾಡುತ್ತೇನೆ. ಆದರೆ ಮಾನ್ಯ ಸಚಿವರು ಯಾವುದೇ FPO ಗಳನ್ನು ಮುಚ್ಚಿಲ್ಲವೆನ್ನುವ ಮಾತನ್ನು ಹೇಳಿದರು. ನಾನು ಸಹ FPO ಗಳನ್ನು ಮುಚ್ಚಿದೆ ಎಂದು ಹೇಳಲಿಲ್ಲ, ಮುಚ್ಚುವ ಸ್ಥಿತಿಯಲ್ಲಿವೆ ಎನ್ನುವ ಮಾತನ್ನು ಹೇಳಿದೆ. ಮಾನ್ಯ ಮುಖ್ಯಮಂತ್ರಿಗಳು 250 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನುವ ಮಾತನ್ನು ಮಾನ್ಯ ಕೃಷಿ ಸಚಿವರು ಈಗ ಹೇಳಿದರು. ಆದರೆ ವಿಜಯ ಕರ್ನಾಟಕ ದಿನ ಪತ್ರಿಕೆಯ ಮುಖಪುಟದಲ್ಲಿ ರಾಮನಗರದ ಉಸ್ತುವಾರಿ ಹಾಗೂ ಸಂಪುಟ ದರ್ಜೆಯ ಸಚಿವರಾದ ಡಾ|| ಸಿ.ಎಸ್.ಅಶ್ವಥ ನಾರಾಯಣರವರು “FPO ಗಳು ಪ್ರಾರಂಭಿಕವಾಗಿ ತಲಾ 1000 ರೂಪಾಯಿಗಳನ್ನು ಷೇರು ಹಣವನ್ನಾಗಿ ರೈತರಿಂದ ಪಡೆದಿರುತ್ತಾರೆ. ಈ ಬಂಡವಾಳದಲ್ಲಿ ವ್ಯವಹಾರಗಳನ್ನು ಆರಂಭಿಸಿ, FPO ಗಳನ್ನು ಬಲವರ್ಧನೆ ಮಾಡಿಕೊಳ್ಳಬೇಕು. ಸರ್ಕಾರದ ಅನುದಾನಕ್ಕಾಗಿ ಕಾಯದೇ ಸ್ವಂತ ಬಲದಲ್ಲಿ FPOಗಳನ್ನು ಬಲಪಡಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ. ಈಗ 250 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಮಾನ್ಯ ಸಚಿವರು ಹೇಳಿದರು,

ಆದರೆ ಈ ಯೋಜನೆಯನ್ನು ಪ್ರಾರಂಭಿಸಿದಾಗ ಪ್ರತಿಯೊಂದು FPO ಗೆ 30 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಣೆ ಮಾಡಲಾಗಿತ್ತು. ಈಗ ಸಚಿವರೇ 10 ಲಕ್ಷ ರೂಪಾಯಿಗಳ ಅನುದಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಸಂಸ್ಥೆಗಳನ್ನು ಮಾಡಿರುವ ಉದ್ದೇಶ ಏನೆಂದರೆ ಮಧ್ಯವರ್ತಿಗಳ ಕಾಟ ಇಲ್ಲದೆ ರೈತರಿಗೆ ಸಿಗಬೇಕಾದ ಸೌಕರ್ಯಗಳು ಮತ್ತು ಸವಲತ್ತುಗಳು ಸಿಗುವಂತೆ ಮಾಡಬೇಕೆನ್ನುವ ಉದ್ದೇಶದಿಂದ ಮಾಡಿರುವ ಒಂದು ಯೋಜನೆ ಇದು. ಆದರೆ ಸರ್ಕಾರ ಇದನ್ನೆಲ್ಲ ಸರಿಯಾಗಿ ಗಮನಿಸದೇ ಯಾರೋ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ಹಾಕಿಕೊಂಡು FPO ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೇ, FPO ಸಾಯತಕ್ಕ ಪರಿಸ್ಥಿತಿಗೆ ಬಂದಿದೆ ಎನ್ನುವುದು ನನ್ನ ಅನಿಸಿಕೆ.

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಗಳೇ, ಒಂದೇ ಸಲಕ್ಕೆ 30 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುವುದಿಲ್ಲ. 30 ಲಕ್ಷ ರೂಪಾಯಿಗಳ ಅನುದಾನವನ್ನು 3 ವರ್ಷಕ್ಕೆ ಬಿಡುಗಡೆ ಮಾಡಿದ್ದು, ಪ್ರತಿ ವರ್ಷ ತಲಾ 10 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಮಾನ್ಯ ಅಶ್ವಥ್ ನಾರಾಯಣರವರು ತಮ್ಮ ಅನಿಸಿಕೆಯನ್ನು ಅವರು ಹೇಳಿರಬಹುದು.

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು) ಮಾನ್ಯ ಸಭಾಪತಿಯವರೇ, ದಿನಾಂಕ 17 ನೇ ಸೆಪ್ಟೆಂಬರ್ 2021ರ ಸಮೂಹ 5ರ ಒಟ್ಟು 158 ಪ್ರಶ್ನೆಗಳ ಪೈಕಿ 55 ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡುವ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು. ಈ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಮಾನ್ಯ ಸದಸ್ಯರುಗಳಿಗೆ ಸಿಗುತ್ತಿಲ್ಲ. ನಿನ್ನೆ 98 ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ, ಇವತ್ತು 103 ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು) ಮಾನ್ಯ ಸಭಾಪತಿಯವರೇ:- ಎಲ್ಲಾ ಸಚಿವರ ಗಮನಕ್ಕೆ ಈ ವಿಚಾರವನ್ನು ಖುದ್ದಾಗಿ ತಂದು ಸದನಕ್ಕೆ ಉತ್ತರ ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತೇನೆ.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇಂದು ಮಾತ್ರವಲ್ಲ, ಎಂದೂ ಸದನಮಗೆ ಉತ್ತರಗಳು ಸಿಗುವುದೇ ಇಲ್ಲ.

ಸಭಾಪತಿಯವರು:- ಇದರ ಬಗ್ಗೆ ತಾವು ಗಮನ ಹರಿಸಿ, ಅಧಿವೇಶನ ಮುಗಿಯುವುದರೊಳಗೆ ಪ್ರಶ್ನೆ ಕೇಳಿರುವ ಎಲ್ಲಾ ಮಾನ್ಯ ಸದಸ್ಯರುಗಳಿಗೆ ಉತ್ತರ ಸಿಗುವ ವ್ಯವಸ್ಥೆಯನ್ನು ತಾವು ಮಾಡಬೇಕು.

2. ಸದಸ್ಯರುಗಳಿಗೆ ಚೈನಾ ಮೇಡ್ ಹಾಗೂ ಅವಧಿ ಮೀರಿದ ಮಾಸ್ಕಗಳನ್ನು ಒದಗಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು.

ಸಭಾಪತಿಯವರು:- ಒಂದು ವಿಚಾರವನ್ನು ಸದನದ ಗಮನಕ್ಕೆ ತರಬಯಸುತ್ತೇನೆ, ನಿನ್ನೆಯ ದಿವಸ ದಿನಾಂಕ 16-03-2021ರಲ್ಲಿ ವಿಧಾನ ಪರಿಷತ್ತಿನಲ್ಲಿ ಶಾಸಕರಾದ ಪಿ.ಆರ್.ರಮೇಶ್‌ವರವರು ಶಾಸಕರ ಆರೋಗ್ಯದ ದೃಷ್ಟಿಯಿಂದ ಒದಗಿಸುತ್ತಿರುವ ಮುಖಕವಚವು ಅವಧಿ ಮೀರಿದ ಹಾಗೂ ಚೈನಾ ದೇಶದ ಕಳಪೆ ಮುಖ ಕವಚಗಳನ್ನು ವಿತರಿಸಲಾಗುತ್ತಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಮಾನ್ಯ ಸದಸ್ಯರ ಆರೋಪವನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ. ಸದರಿ ಮಾಸ್ಕನ ಅವಧಿಯು 1 ವರ್ಷವಾಗಿದ್ದು, ಅದರ ಮೇಲೆ 2 ವರ್ಷ ಎನ್ನುವ ಸ್ವಿಕ್ಸರ್ ಅಂಟಿಸಿರುವುದು ಕಂಡು ಬರುತ್ತದೆ. ಅಧಿವೇಶನದ ಸಂದರ್ಭದಲ್ಲಿ ಮಾನ್ಯ ಸದಸ್ಯರುಗಳ ಉಪಯೋಗಕ್ಕಾಗಿ ಎನ್ 95 ಫೇಸ್ ಮಾಸ್ಕಗಳನ್ನು ವಿತರಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರನ್ನು ಕೋರಲಾಗಿದ್ದು, ಈ ಮಾಸ್ಕಗಳನ್ನು ಸದರಿ ಇಲಾಖೆಯಿಂದಲೇ ವಿತರಿಸಲಾಗಿದ್ದು ತಿಳಿದು ಬಂದಿದೆ. ಆದ್ದರಿಂದ ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಈ ಲೋಪಕ್ಕೆ ಕಾರಣವಾದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಮಾನ್ಯ ಸದಸ್ಯರು ಕೋರಿರುತ್ತಾರೆ. ಇದನ್ನು ನಾನು ಸಹ ಗಮನಿಸಿದ್ದೇನೆ, ವಿಧಾನಸೌಧದಲ್ಲಿಯೇ ಹೀಗಾದರೆ ಹೇಗೆ ದಯಮಾಡಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಗಳೇ, ಇದರ ಮೇಲೆ ಪೊಲೀಸ್ ದೂರು ನೀಡಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.

ಸಭಾಪತಿಯವರು:- ಕೈಗೊಂಡ ಕ್ರಮವನ್ನು ನನ್ನ ಗಮನಕ್ಕೆ ತರಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈ ಬಗ್ಗೆ ಕೈಗೊಂಡ ಕ್ರಮವನ್ನು ಸದನಕ್ಕೆ ತಿಳಿಸಲಾಗುವುದು.

3.ಪ್ರಕಟಣೆ

ಸಭಾಪತಿಯವರು:- ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಗಳ ನಿಯಮ 104ರ ಮೇರೆಗೆ ವಿಧಾನ ಸಭೆಯು ದಿನಾಂಕ 16-09-2021ರಂದು ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2021 ಅನ್ನು ಅಂಗೀಕರಿಸಿತೆಂದು ಮತ್ತು ವಿಧಾನ ಪರಿಷತ್ತಿನ ಅನುಮತಿ ನೀಡಬೇಕೆಂದು ಕೋರಿರುತ್ತಾರೆ.

4.ಸಭಾಪತಿಯವರ ಅಪ್ಪಣೆ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ಅಭಿವೃದ್ಧಿ ನೀಲಿನಕ್ಷೆ ತಯಾರಿಸುವಾಗ ಮಹಾರಾಣಿ ಕೆರೆ ನಾಪತ್ತೆಯಾಗಿರುವ ಬಗ್ಗೆ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಗಳೇ, ನನ್ನ ಮತ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಧೋಳ ನಗರ ಪುರಸಭೆಯಿಂದ ನಗರಸಭೆಯಾದ ನಂತರ ನಗರ ಯೋಜನಾ ಪ್ರಾಧಿಕಾರ ಮುಧೋಳ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ 20 ವರ್ಷಗಳ ಮಹಾಯೋಜನೆಯ ನೀಲಿನಕ್ಷೆ ತಯಾರಿಸುವ ಸಂದರ್ಭದಲ್ಲಿ ಮುಧೋಳ ಗ್ರಾಮದ ಸರ್ವೆ ನಂ.9 ಸಿಟಿಎಸ್ ನಂ 4034 ಮೂಲತಃ ಘೋರ್ಪಡೆ ಮಹಾರಾಜರಿಂದ ನಿರ್ಮಿಸಲ್ಪಟ್ಟ 5 ಎಕರೆ 2 ಗುಂಟೆ ಬೃಹತ್ ವಿಸ್ತೀರ್ಣವುಳ್ಳ ಐತಿಹಾಸಿಕ ಕೆರೆಯನ್ನು ಕಣ್ಮರೆ ಮಾಡಲಾಗಿದೆ. ಸರ್ಕಾರದ ಅಧಿಕಾರಿಗಳು ಸರ್ಕಾರದ ಸುತ್ತೋಲೆ ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮಹಾ ಯೋಜನೆಯ ನೀಲಿನಕ್ಷೆಯಲ್ಲಿ ಸಿದ್ರಾಮೇಶ್ವರ ನಗರದಲ್ಲಿರುವ ಮಹಾರಾಣಿ ಕೆರೆಯನ್ನು ದುರದ್ದೇಶಪೂರ್ವಕವಾಗಿ ಮಾಯಾ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಮುಧೋಳ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳದ ಕ್ಷೇತ್ರದಲ್ಲಿಯೇ ಪ್ರಾಧಿಕಾರದ ಅಧಿಕಾರಿಗಳಿಂದಲೇ ಕೆರೆ ನಾಪತ್ತೆಯಾಗಿರುವುದು ಸಚಿವರ ಗಮನಕ್ಕೆ ಬಂದಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ರಾಜ್ಯದ ಕೆರೆಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಸಚಿವರು ಹೊರದೇ ಮೌನವಹಿಸಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹರಿದಾಡುತ್ತಿದೆ. ಕೆರೆ ನಾಪತ್ತೆ ಮಾಡಿ ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ

ಬಳಸಲು ಅನುಕೂಲ ಮಾಡಿಕೊಡಲಾಗಿರುವ ಹಿನ್ನೆಲೆಯಾದರೂ ಏನು ಎನ್ನುವ ಬಗ್ಗೆ ಮಾನ್ಯ ಜಲಸಂಪನ್ಮೂಲ ಸಚಿವರನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಬಿ.ಆರ್.ತಿಮ್ಮಾಪುರರವರು ಪ್ರಸ್ತಾಪಿಸಿರುವ ವಿಚಾರವನ್ನು ಮಾನ್ಯ ಜಲಸಂಪನ್ಮೂಲ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು.

(ಮುಂದು)

(778)/17-9-2021/11-40/ಎಲ್‌ಎಂ/ಆರ್‌ಎನ್

ಆ) ವಿಷಯ: ಬಿಬಿಎಂಪಿ ಅಧಿಕಾರಿಗಳು ಸಾಫ್ಟ್‌ವೇರ್ ಅಭಿವೃದ್ಧಿ ಮಾಡದೇ ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ.

ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೇ, ವಿಶ್ವದಲ್ಲಿ ಬೆಂಗಳೂರು ನಗರವನ್ನು ಮಾಹಿತಿ ತಂತ್ರಜ್ಞಾನದ ತವರೂರು ಎಂದು ಹಾಡಿ ಹೊಗಳುತ್ತಾರೆ. ಇಂತಹ ಬೆಂಗಳೂರಿನ ಆಡಳಿತವನ್ನು ನಿರ್ವಹಿಸುವ ಬಿಬಿಎಂಪಿ ಯಲ್ಲಿ ಪದೇ ಪದೇ ಸಾಫ್ಟ್‌ವೇರ್‌ಗಳ ತೊಂದರೆಗಳಿಂದ ನಗರದ ನಾಗರಿಕರು ಸಮಸ್ಯೆಗಳನ್ನು ಎದುರಿಸಬೇಕಾಗಿರುವುದು ಸಾಮಾನ್ಯವಾಗಿದೆ. ಇತ್ತೀಚೆಗಿನ ತಿಂಗಳುಗಳಲ್ಲಿ ಹೊಸದಾಗಿ ತಮ್ಮ ಆಸ್ತಿಗಳಿಗೆ ಖಾತೆಗಳನ್ನು ನೋಂದಾಯಿಸಿಕೊಂಡಿರುವವರು ಅಧಿಕಾರಿಗಳು ನಿಗದಿಪಡಿಸುವ ಕಂದಾಯವನ್ನು ಪಾವತಿಸಿ ರಶೀದಿ ಪಡೆದುಕೊಳ್ಳುತ್ತಿಲ್ಲ. ಬೆಂಗಳೂರು ನಗರದ ನಾಗರಿಕರು ತಮ್ಮ ಸ್ಥಿರಾಸ್ತಿಗಳಿಗೆ ಖಾತಾ ಪ್ರತಿ ಮತ್ತು ನಕಲು ಪ್ರತಿಯನ್ನು ಪಡೆದುಕೊಳ್ಳಲು ಆಗದೆ, ಸಾಲವನ್ನು ಪಡೆಯಲು ತಮ್ಮ ಆಸ್ತಿಗಳನ್ನು ನೋಂದಾಯಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ.

ನೂತನ ಸಾಫ್ಟ್‌ವೇರ್‌ನ್ನು ಸಿದ್ಧಪಡಿಸುತ್ತಿದ್ದೇವೆಂದು ಕಳೆದ ೯ ತಿಂಗಳುಗಳಿಂದ ಸಬೂಬನ್ನು ಹೇಳುವ ಅಧಿಕಾರಿಗಳು ಬಿಬಿಎಂಪಿ ಯಲ್ಲಿ ಹಲವಾರು ವರ್ಷಗಳಿಂದ ಬೇರೂರಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಬೆಂಗಳೂರು ನಗರದಲ್ಲಿರುವ ನೂರಾರು ಕಂಪನಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದರೂ ಬಿಬಿಎಂಪಿ ಯವರಿಗೆ ಉತ್ತಮ ಗುಣಮಟ್ಟದ ತಂತ್ರಾಂಶವನ್ನು

ಸಿದ್ದಪಡಿಸಿಕೊಡಲು ಯಾರೂ ಸಿಗಲಿಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡದಿರದು. ಬಿಬಿಎಂಪಿ ಅಧಿಕಾರಿಗಳ ಅಸಡ್ಡೆ ಮತ್ತು ಉದಾಸೀನದ ಧೋರಣೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಮತ್ತೊಂದಿಲ್ಲ ಎಂಬುದು ನನ್ನ ಅಭಿಪ್ರಾಯ ಒಟ್ಟಾರೆ ಒಂದು ಕಡೆಯಲ್ಲಿ ಪರಿಷ್ಕೃತ ತೆರಿಗೆಯ ಬರೇ, ತಂತ್ರಾಂಶದ ನೆಪದಲ್ಲಿ ಅಗತ್ಯ ದಾಖಲೆಗಳ ಅಲಭ್ಯತೆ, ಹದಗೆಟ್ಟ ರಸ್ತೆಗಳು, ನಕ್ಷೆ ಮಂಜೂರಾತಿಗೆ ದುಪ್ಪಟ್ಟು ಮೊತ್ತ ಹೀಗೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.

ಆದುದರಿಂದ ಈ ವಿಚಾರದ ಬಗ್ಗೆ ಸಂಬಂಧಪಟ್ಟ ಅಧಿಕಾರಗಳ ತುರ್ತು ಸಭೆಯನ್ನು ಕರೆದು ಬೆಂಗಳೂರು ನಗರದ ನಾಗರಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು): ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್‌ವರರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಒದಗಿಸಲಾಗುತ್ತದೆ.

ಇ) ವಿಷಯ: ಬೆಂಗಳೂರು ನಗರದಲ್ಲಿ ಪೊಲೀಸರು ಕೋರೋನಾ ವಿಚಾರವಾಗಿ ಮಾಸ್ಕ್ ಹಾಕದವರಿಗೆ ಕೇಸ್ ದಾಖಲು ಮಾಡುತ್ತಿರುವ ಬಗ್ಗೆ

ಶ್ರೀ ಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ನಗರದಲ್ಲಿ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಂದ ಕೋರೋನಾ ವಿಚಾರವಾಗಿ (ಸಾಮಾಜಿಕ) ಅಂತರ ಮತ್ತು ಮಾಸ್ಕ್ ಹಾಕದೇ ಇರುವವರ ವಿರುದ್ಧ ಮೊಕದ್ದಮೆ ಹೂಡುವಂತೆ ಸೂಚಿಸಿ ಪ್ರತಿ ದಿನ ೫೦ ಕೇಸ್‌ಗಳನ್ನು ದಾಖಲು ಮಾಡುವಂತೆ ಆದೇಶಿಸಿರುವುದು ಅಷ್ಟು ಸಮಂಜಸವಾಗಿಲ್ಲ. ಪೊಲೀಸ್ ಇಲಾಖೆಯ ಕರ್ತವ್ಯವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವುದಾಗಿರುತ್ತದೆ, ಇದರ ಬಗ್ಗೆ ಇಲಾಖೆಯು ಇನ್ನು ಹೆಚ್ಚು ಒತ್ತು ಕೊಟ್ಟು, ಇಲಾಖೆಯನ್ನು ಬಲಪಡಿಸುವ ಕೆಲಸವನ್ನು ಮಾಡಬೇಕಿತ್ತು, ಆದರೆ ಇವೆಲ್ಲವನ್ನೂ ಬಿಟ್ಟು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಇರುವವರ ವಿರುದ್ಧ ಕೇಸ್‌ಗಳನ್ನು ದಾಖಲಿಸಿ,

ಸಾರ್ವಜನಿಕರಿಗೆ ತೀರಾ ಕಿರಿಕಿರಿ ಆಗುತ್ತಿದೆ. ಈಗಾಗಲೇ ಎಲ್ಲೆಂದರಲ್ಲಿ ಪೊಲೀಸರು ಕೈ ಒಡ್ಡಿ, ಅನವಶ್ಯಕವಾಗಿ ಸವಾರರಿಗೆ ತೊಂದರೆಯಾಗುತ್ತಿರುವ ಬೆನ್ನಲ್ಲೇ, ಈ ರೀತಿ ಆದೇಶವು ಸಹ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಈಗಾಗಲೇ ಪ್ರತಿ ರಾಣಿಗೆ ತಲಾ ೫ ಶುಲ್ಕ ವಸೂಲಿ ಮಾಡುವ ಯಂತ್ರಗಳನ್ನು ಒದಗಿಸಿರುವುದಾಗಿ ತಿಳಿದು ಬಂದಿರುತ್ತದೆ. ಹೀಗಾಗುವುದರಿಂದ ಪೊಲೀಸರ ಬಗ್ಗೆ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಇನ್ನೂ ಹೆಚ್ಚಿನ ಭಯಭೀತಿ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರ್ಕಾರದ ಈ ಆದೇಶದ ಅನುಸಾರವಾಗಿ ಪೊಲೀಸ್ ಇಲಾಖೆಯು ಜನಸ್ನೇಹಿಗಳಾಗಿರಲು ಸಾಧ್ಯವಾಗುವುದಿಲ್ಲ. ಇದರಿಂದ ಪೊಲೀಸರಿಗೂ ಸಹ ಹೆಚ್ಚಿನ ಒತ್ತಡ ಬೀಳುವುದಲ್ಲದೆ, ಅವರಿಗೂ ಸಹ ಮಾನಸಿಕ ಹಿಂಸೆ, ಕಿರಿಕಿರಿ ಆಗುವುದು ಸಹ ಸನ್ನಿಹಿತವಾಗಿದೆ. ಈಗಾಗಲೇ ಸಾರ್ವಜನಿಕರಲ್ಲಿ ಕೋವಿಡ್ ಜಾಗೃತಿ ಮೂಡಿದೆ. ಆದ್ದರಿಂದ, ಈ ರೀತಿ ಆದೇಶದ ಬದಲಾಗಿ, ಫೈನ್ ಕಲೆಕ್ಟನ್‌ಗಳನ್ನು ಕೂಡಲೇ ನಿಲ್ಲಿಸಿ, ನಿಯಮ ಮೀರುವ ಜನರಿಗೆ ಸ್ಥಳದಲ್ಲಿಯೇ ಒಂದು ಮಾಸ್ಕ್ ವಿತರಿಸಿ, ಇದರ ವಿಷಯವಾಗಿ ಇನ್ನೂ ಹೆಚ್ಚಿನ ಅರಿವು ಮೂಡಿಸಿದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಜನರಿಗಿರುವ ಭಯದ ವಾತಾವರಣ ದೂರವಾಗಿ, ಜನಸ್ನೇಹಿ ವಾತಾವರಣ ಮೂಡುವುದು ನಿಶ್ಚಿತ. ಈ ವಿಷಯವನ್ನು ಶೂನ್ಯವೇಳೆಯಲ್ಲಿ ಮಾನ್ಯ ಗೃಹ ಸಚಿವರ ಬಳಿ ಚರ್ಚಿಸಲು ಅನುಮತಿ ನೀಡುವಂತೆ ತಮ್ಮನ್ನು ಕೋರುತ್ತೇನೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ ಎಸ್.ಅಪ್ಪಾಜಿಗೌಡರವರು ದಿನಾಂಕ:೧೭-೯-೨೦೨೧ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಗೃಹ ಸಚಿವರಿಂದ ಉತ್ತರವನ್ನು ಒದಗಿಸಲಾಗುತ್ತದೆ.

ಈ) ವಿಷಯ: ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಕುರಿತು

ಶ್ರೀಮತಿ ಎಸ್.ವೀಣಾ ಅಚ್ಚಯ್ಯ,(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೇ, ರಾಜ್ಯದಲ್ಲಿ ಬಹುಸಂಖ್ಯಾತರು ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಜನಾಂಗಗಳಲ್ಲಿಯೂ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ, ಅಂಥವರ ಅಭಿವೃದ್ಧಿಗೆ ಸ್ಪಂದಿಸುವ

ಚಿಂತನೆಯೊಂದಿಗೆ, ಆ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು, ಅತ್ಯಂತ ಶ್ಲಾಘನೀಯ ಮತ್ತು ಸಮಯೋಚಿತವಾಗಿರುತ್ತದೆ.

ಕಡಿಮೆ ಜನಸಂಖ್ಯೆ ಹೊಂದಿದ್ದು, ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾದ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳನ್ನು ಹೊಂದಿರುವ ಹಾಗೂ ದೇಶಸೇವೆ ಮತ್ತು ಕ್ರೀಡಾಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ ಕೊಡವ ಜನಾಂಗದ ಅಭಿವೃದ್ಧಿಗಾಗಿ “ಕೊಡವ ಜನಾಂಗ ಅಭಿವೃದ್ಧಿ ನಿಗಮ” ಸ್ಥಾಪನೆ ಮಾಡಬೇಕಾದ ಅನಿವಾರ್ಯತೆ ಇದೆ.

ಕೊಡವ ಜನಾಂಗದ ೬೦%ಕ್ಕಿಂತಲೂ ಹೆಚ್ಚಿನವರು ಹಿಂದುಳಿದವರಾಗಿದ್ದು, ೩೦% ಕ್ಕಿಂತಲೂ ಹೆಚ್ಚಿನವರು ಬಡತನ ರೇಖೆಯ ಕೆಳಗಿರುವವರಾಗಿದ್ದಾರೆ. ಅಳಿಪ್ಪಿವೆಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕೊಡವ ಭಾಷೆಯೂ ಸೇರಿಕೊಂಡಿರುವುದು ಆತಂಕದ ವಿಷಯವಾಗಿರುತ್ತದೆ.

ಆದುದರಿಂದ ಕೂಡಲೇ “ಕೊಡವ ಜನಾಂಗ ಅಭಿವೃದ್ಧಿ ನಿಗಮ” ಸ್ಥಾಪಿಸಿ ಆ ಮೂಲಕ ಕೊಡವ ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕೆಂದು ಹಾಗೂ ಈಗಾಗಲೇ ಸ್ಥಾಪನೆಯಾಗಿರುವ ಒಕ್ಕಲಿಗರ ಅಭಿವೃದ್ಧಿ ನಿಗಮದ ಮೂಲಕ ಕೊಡಗಿನಲ್ಲಿಯೂ “ಅರೆಭಾಷೆ ಗೌಡ” ಜನಾಂಗದ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀಮತಿ ಎಸ್.ವೀಣಾ ಅಚ್ಚಯ್ಯ ಇವರು ದಿನಾಂಕ: ೧೭-೯-೨೦೨೧ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಮುಖ್ಯಮಂತ್ರಿಗಳಿಂದ ಚರ್ಚಿಸಿ ಉತ್ತರವನ್ನು ಒದಗಿಸಲಾಗುತ್ತದೆ

5. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು.

ಅ) ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ 2021ನೇ ಸಾಲಿನಲ್ಲಿ ಜರುಗಿದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶದಲ್ಲಿ ಶೇಕಡಾ 19 ಶಿಕ್ಷಕರು ಮಾತ್ರ ಅರ್ಹತೆ ಹೊಂದಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ.ಎಸ್. ವಿ. ಸಂಕನೂರವರು ದಿನಾಂಕ: ೧೫-೧೨-೨೦೨೧ರಂದು ಪ್ರಸ್ತಾವಿಸಲ್ಪಟ್ಟ ಶೂನ್ಯವೇಳೆಯ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ಕೋವಿಡ್-19 ಚಿಕಿತ್ಸೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ.) ವತಿಯಿಂದ ಉಪಕರಣ ಖರೀದಿಸಲು ನಿಯಮ ಉಲ್ಲಂಘಿಸಿ ರೂ. 150 ಕೋಟಿ ಟೆಂಡರ್ ಕರೆದಿರುವುದು ವಿವಾದಕ್ಕೆ ಕಾರಣವಾಗಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ.ಕೆ.ಸಿ.ಕೊಂಡಯ್ಯನವರು ದಿನಾಂಕ: ೧೬-೯-೨೦೨೧ರಂದು ಪ್ರಸ್ತಾಪಿಸಲ್ಪಟ್ಟ ಶೂನ್ಯವೇಳೆಯ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರ ಪರವಾಗಿ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತೇನೆ

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ನೌಕರರ ಭವಿಷ್ಯನಿಧಿಯಲ್ಲಿ ೨೧ ಕೋಟಿ ರೂ.ಗಳು ದುರ್ಬಳಕೆಯಾಗಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಶ್ರೀ.ಕೆ.ಎ.ತಿಪ್ಪೇಸ್ವಾಮಿರವರು ದಿನಾಂಕ: ೧೬-೯-೨೦೨೧ರಂದು ಪ್ರಸ್ತಾಪಿಸಲ್ಪಟ್ಟ ಶೂನ್ಯವೇಳೆಯ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಪರವಾಗಿ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

6. ವರದಿಯನ್ನೊಪ್ಪಿಸುವುದು

ಶ್ರೀ ಎಂ.ಕೆ.ಪ್ರಾಣೇಶ್(ಮಾನ್ಯ ಉಪ ಸಭಾಪತಿಯವರು ಹಾಗೂ, ಅಧ್ಯಕ್ಷರು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ):- ಮಾನ್ಯ ಸಭಾಪತಿಗಳೆ, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೊದಲನೆಯ ವರದಿಯನ್ನು ಒಪ್ಪಿಸುತ್ತೇನೆ.

ಸಭಾಪತಿಯವರು:- ವರದಿಯನ್ನು ಒಪ್ಪಿಸಲಾಯಿತು.

7.ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ(ಕ.ವಿ.ಪ):- ಮಾನ್ಯ ಸಭಾಪತಿಗಳೆ, ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ “ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, ೨೦೨೧ (೨೦೨೧ ರ ವಿಧಾನಸಭೆಯ ವಿಧೇಯಕ ಸಂಖ್ಯೆ-೪೫) ನ್ನು ಸದನದ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು:- ಮಂಡಿಸಲಾಯಿತು.

08. ನಿಯಮ 59ರ ಅಡಿ ನಿಲ್ದಾಣಗಳ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ರಾಜ್ಯದಲ್ಲಿ ಬಿದ್ದಿರುವ ಭಾರಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಅಪಾರ ಪ್ರಮಾಣದ ಬೆಳೆ, ಪ್ರಾಣಹಾನಿ ಹಾಗೂ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ

.....

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೆ, ರಾಜ್ಯದಲ್ಲಿ ಬಿದ್ದಿರುವ ಭಾರಿ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹಲವಾರು ಸೇತುವೆಗಳು ಜಲಾವೃತಗೊಂಡು ಸಂಚಾರಕ್ಕೆ ದುಸ್ತರವಾಗಿದೆ. ಈ ಪರಿಣಾಮದಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ಬೆಳೆ, ಪ್ರಾಣ ಹಾನಿ ಹಾಗೂ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಕಳೆದ ಸಾಲಿಗಿಂತ ದಾಖಲೆಯ ಮಳೆಯಿಂದ ಸಾಕಷ್ಟು ನಷ್ಟ

ಉಂಟಾಗಿರುವುದು ಸರ್ಕಾರದ ಗಮನದಲ್ಲಿ ಇದ್ದರೂ ಸಹ ಈ ಬಾರಿ ಸರ್ಕಾರ ನಿರೀಕ್ಷಿತ ಪರಿಣಾಮಕಾರಿ ಸುರಕ್ಷಿತ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದಿಲ್ಲ. ಭಾರಿ ಮಳೆಯಿಂದ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುವಂತಹ ಈ ವಿಷಯ ಸಾರ್ವಜನಿಕವಾಗಿ ಬಹಳಷ್ಟು ಮಹತ್ವದ್ದಾಗಿರುವುದರಿಂದ ನಿಯಮ ಖರ್ಚು ಅಡಿಯಲ್ಲಿ ನಿಲುವಳಿ ಸೂಚನೆಯ ಅಡಿಯಲ್ಲಿ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಇಂದಿನ ಎಲ್ಲ ಕಲಾಪಗಳನ್ನು ಬದಿಗಿಟ್ಟು ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಏಕೆಂದರೆ, ಜುಲೈ ೨೧ ರಿಂದ ೨೬ ವರೆಗೆ ಉತ್ತರ ಕರ್ನಾಟಕ ಬೆಳಗಾವಿ, ಧಾರವಾಡ, ಯಾದಗಿರಿ, ಠಾಣಿಚೂರು, ವಿಜಯನಗರ, ವಿಜಯಪುರ, ಗದಗ, ಹಾವೇರಿ ಇತರೆ ಜಿಲ್ಲೆಗಳಾದ ಕೊಡಗು, ಮಡಿಕೇರಿ, ಹಾಸನ, ಚಿಕ್ಕಮಗಳೂರು, ದಾವಣಗೆರೆ ಈ ಎಲ್ಲ ಜಿಲ್ಲೆಗಳಲ್ಲಿ ದೊಡ್ಡದಾಗಿ ಮಳೆಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಉತ್ತರ ಕನ್ನಡದಲ್ಲಿ ೪೦೦ ರಿಂದ ೫೦೦ ಎಂ.ಎಂ ಮಳೆಯಾಗಿ ಜನರು ಕಂಗಾಲಾಗಿದ್ದಾರೆ. Landslide ಆಗಿದೆ, ಲಕ್ಷಾಂತರ ಎಕರೆಯಲ್ಲಿ ಬೆಳೆದ ಬೆಳೆ ನೀರಿನಲ್ಲಿ ಮುಳಗಿ ಹೋಗಿದೆ. ನೂರಾರು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ. ಸಾವಿರಾರು ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳಗಿ ಹೋಗಿವೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ರಸ್ತೆಯಲ್ಲಿಯೇ ಇನ್ನು ಬದುಕುತ್ತಿದ್ದಾರೆ. ಈ ರೀತಿ ದುಸ್ತರವಾದ ಜೀವನವನ್ನು ಅಲ್ಲಿಯ ಜನರು ನಡೆಸುತ್ತಿದ್ದಾರೆ. ಜುಲೈ ೨೧ ರಿಂದ ೨೨ರವರೆಗೆ ಸುರಿದ ಮಳೆಯಿಂದ ಮತ್ತು ಆಣಕಟ್ಟಿನಿಂದ ಹೊರಗೆ ಬಿಟ್ಟಿರುವ ನೀರಿನಿಂದ ಜನರು ತುಂಬಾ ಕಷ್ಟಪಡುತ್ತಿದ್ದಾರೆ ಆಸ್ತಿ-ಪಾಸ್ತಿ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಬೆಳೆದ ಬೆಳೆ ಹಾಳಾಗಿದೆ. ಇಂದು ರೈತರು ಕಣ್ಣೀರಿನಿಂದ ಕೈ ತೊಳೆದುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ ಎಲ್ಲ ಕಲಾಪಗಳನ್ನು ಬದಿಗಿಟ್ಟು ಇದನ್ನು ನಿಯಮ ಖರ್ಚು ಅಡಿಯಲ್ಲಿ ನಿಲುವಳಿ ಸೂಚನೆಯ ರೂಪದಲ್ಲಿಯೇ ಇದರ ಚರ್ಚೆಗೆ ಅವಕಾಶವಿಡಿಕೊಡಬೇಕೆಂದು ನಾನು ತಮ್ಮಲ್ಲಿ ಬಿನ್ನವಿಸಿಕೊಳ್ಳುತ್ತೇನೆ.

ಸಭಾಪತಿಯವರು:- ಇದನ್ನು ನಿಯಮ ಒಲಕ್ಕೆ convert ಮಾಡಿ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಗಳೇ, ನಾನು ನಿಯಮ ಖರ್ಚು ರಲ್ಲಿ ಒಂದು ಸೂಚನೆಯನ್ನು ಕೊಟ್ಟಿದ್ದೆ.

ಸಭಾಪತಿಯವರು:- ಒಂದು ದಿನಕ್ಕೆ ಒಂದೇ ನಿಲುವಳಿ ಸೂಚನೆಗೆ ಅವಕಾಶ ಕೊಡಲಾಗುತ್ತದೆ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಗಳೇ, ಆ ವಿಚಾರ ನನಗೆ ಗೊತ್ತು. ನೀವು ವಿರೋಧ ಪಕ್ಷದ ನಾಯಕರಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನನಗೆ ಅವಕಾಶವನ್ನು ಕೊಡಲಿಲ್ಲ. ಅದು ನನಗೆ ಅರ್ಥವಾಗುತ್ತದೆ, ಪರವಾಗಿಲ್ಲ.

ಶ್ರೀ ಎಸ್.ಆರ್.ಪಾಟೀಲ್:- ನಾನು ತಂದಿರುವ ವಿಷಯವು ಮಹತ್ವದಾಗಿದೆ.

ಸಭಾಪತಿಯವರು:- ಮೊದಲ ಆದ್ಯತೆ ವಿರೋಧ ಪಕ್ಷದ ನಾಯಕರಿಗೆ ಕೊಡಬೇಕಾಗುತ್ತದೆ. ಅದಕ್ಕೆ ಅವರಿಗೆ ಮೊದಲು ಅವಕಾಶವನ್ನು ಕೊಡಲಾಗಿದೆ. ಮಾನ್ಯ ಪ್ರತಾಪಚಂದ್ರ ಶೆಟ್ಟಿಯವರೇ ತಾವು ಸೋಮವಾರ ಕೊಡಿ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಸೋಮವಾರ ಇದೇ ನೋಟೀಸ್ ಕೊಟ್ಟರೆ ಆಗುತ್ತದೆಯೇ?

ಸಭಾಪತಿಯವರು:- ಸೋಮವಾರದ ದಿನಾಂಕವನ್ನು ಹಾಕಿ ಅದೇ ನೋಟೀಸ್‌ನ್ನು ಕೊಡಿ.

(ಮುಂದು)

(779)17-09-2021(11-50)bsd-rn

ಸಭಾಪತಿಯವರು:- ಎಲ್ಲರೂ ಸಹಿ ಮಾಡಿ ಕೊಟ್ಟಿದ್ದೀರಿ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಎಲ್ಲರೂ ಸಹಿ ಮಾಡಿ ಕೊಟ್ಟಿದ್ದೇವೆ.

ಸಭಾಪತಿಯವರು:- ಇವತ್ತು ಒಂದೇ ವಿಷಯವನ್ನು ತೆಗೆದುಕೊಳ್ಳುತ್ತೇನೆ. ಒಂದು ದಿವಸಕ್ಕೆ ಒಂದು ವಿಷಯವನ್ನು ತೆಗೆದುಕೊಳ್ಳಬೇಕು. ಸೋಮವಾರ ತೆಗೆದುಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಪ್ರತಾಪಚಂದ್ರ ಶೆಟ್ಟರು ಹಿಡಿದ ಮೇಲೆ ಬಿಡುವುದಿಲ್ಲ. ಸೋಮವಾರ ಅವರು ಹೇಳುವುದು ಏನು ಎಂದು ಕೇಳೋಣ.

ಸಭಾಪತಿಯವರು:- ಮಾನ್ಯ ಪ್ರತಾಪಚಂದ್ರ ಶೆಟ್ಟರೇ, ಸೋಮವಾರದ ದಿನಾಂಕವನ್ನು ನಮೂದಿಸಿ ಸೂಚನೆ ಕೊಡಿ.

9. ಶಾಸನ ರಚನೆ

ವಿಧೇಯಕದ ಪರ್ಯಾಲೋಚನೆ ಹಾಗೂ ಅಂಗೀಕಾರ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ)

ವಿಧೇಯಕ, ೨೦೨೧

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಕೆ.ಎಸ್. ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ೨೦೨೧ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ರಾಜ್ಯದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರ ಪುನರ್ವಿಂಗಡನೆ, ಚುನಾಯಿತ ಸದಸ್ಯರ ಸಂಖ್ಯೆಯ ನಿರ್ಣಯ, ಮೀಸಲಾಯಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಹಾಲಿ ರಾಜ್ಯ ಚುನಾವಣಾ ಆಯೋಗವು ನಿರ್ವಹಿಸುತ್ತಿದೆ. ಆದರೆ ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರ ವಿಂಗಡಣೆ ಮೀಸಲಾತಿ ಬಗ್ಗೆ ಹೆಚ್ಚಿನ ಸಂಖ್ಯೆಯ ಆಕ್ಷೇಪಣೆಗಳು ರಾಜ್ಯ ಚುನಾವಣಾ ಆಯೋಗಕ್ಕೆ ಮತ್ತು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಸುಮಾರು ೨,೬೦೦ ಕ್ಕೂ ಹೆಚ್ಚು ಆಕ್ಷೇಪಣೆ ಬಂದಿರುವ ಸಂದರ್ಭ ಮತ್ತು ರಿಟ್ ಅರ್ಜಿಗಳು ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವುದರಿಂದ ಚುನಾವಣೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಪಂಚಾಯತ್ ಸಂಸ್ಥೆಗಳ ಕ್ಷೇತ್ರ ಪುನರ್ವಿಂಗಡಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ರತ್ಯೇಕವಾದ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್ವಿಂಗಡಣಾ ಆಯೋಗವನ್ನು ರಚಿಸಲು ಸರ್ಕಾರವು ಉದ್ದೇಶಿಸಿದೆ. ೨೦೨೦ನೇ ಸಾಲಿನಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗಿರುತ್ತದೆ. ೨೦೨೧-೨೨ ರ ಅವಧಿಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಾಗಿರುತ್ತದೆ. ೨೦೦೨ ರ ತಿದ್ದುಪಡಿ ಪೂರ್ವದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಕ್ಷೇತ್ರ ಪುನರ್ವಿಂಗಡಣೆ ಹಾಗೂ

ಮೀಸಲಾತಿಯನ್ನು ನಿರ್ಧರಿಸಲು ಸರ್ಕಾರವೇ ಸಕ್ಷಮ ಪ್ರಾಧಿಕಾರವಾಗಿತ್ತು. ಈಗ ಹಾಲಿ ರಾಜ್ಯ ಚುನಾವಣಾ ಆಯೋಗಕ್ಕಿರುವ ಈ ಅಧಿಕಾರವನ್ನು ಆಯೋಗದಿಂದ ಹಿಂಪಡೆದು ನಿವೃತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸರ್ಕಾರವು ಪ್ರತ್ಯೇಕವಾಗಿ ಕ್ಷೇತ್ರ ಪುನರ್ವಿಂಗಡಣಾ ಆಯೋಗವನ್ನು ರಚಿಸಲು ಉದ್ದೇಶಿಸಲಾಗಿದೆ. ಆಯೋಗಕ್ಕೆ ವಹಿಸಲಾಗುವ ಕಾರ್ಯಗಳೇನೆಂದರೆ, ಜನವಸತಿ, ಅಂಕಿ ಅಂಶಗಳ ಆಧಾರದ ಮೇಲೆ ಪ್ರತಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಪ್ರತಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಪ್ರತಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿಗದಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಹಾಗಾಗಿ ವಿಶೇಷವಾದ ಈ ಒಂದು ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ೭೫ನೇ ರಾಜ್ಯಾಂಗ ತಿದ್ದುಪಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣವಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಇರುವ ತಿದ್ದುಪಡಿಗಳ ಹಿನ್ನೆಲೆಯಲ್ಲಿ ಈ ದಿವಸ ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕಿರುವ ಅಧಿಕಾರವನ್ನು Delimitation Commission ಮಾಡಲು ಹೊರಟಿದ್ದಾರೆ. ರಾಜ್ಯ ಸರ್ಕಾರಕ್ಕೆ ೨೦೦೨ರ ಹಿಂದಿನವರೆಗೆ ಕ್ಷೇತ್ರವಾರು ವಿಂಗಡಣೆ ಮತ್ತು ಮೀಸಲಾತಿ ನಿರ್ಧರಿಸುವ ಅಧಿಕಾರ ಇತ್ತು. ೨೦೦೨ ರ ನಂತರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದ್ದು, ಈಗಾಗಲೇ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆದಿದೆ. ಇದನ್ನು ಕೂಡ ರಾಜ್ಯ ಚುನಾವಣಾ ಆಯೋಗ ನಡೆಸಿ, ಕ್ಷೇತ್ರವಾರು ವಿಂಗಡಣೆಯನ್ನು ಮಾಡಿದೆ. ಸುಪ್ರೀಂಕೋರ್ಟ್‌ನ ದಿನಾಂಕ ೬-೧೨-೨೦೧೯ರ ಆದೇಶದಲ್ಲಿ ತಮಿಳುನಾಡಿನ ಡಿಎಂಕೆ ಪಕ್ಷ ಅರ್ಜಿಯನ್ನು ಸಲ್ಲಿಸಿದ ಮೇರೆಗೆ ಕ್ಷೇತ್ರವಾರು ವಿಂಗಡಣೆ ಅವೈಜ್ಞಾನಿಕ ಎಂದು ಹೇಳಿ, ಪ್ರತ್ಯೇಕವಾದ ಒಂದು independent institute ನಿಂದ ಮಾಡಿಸಬೇಕೆಂಬ ಹಿನ್ನೆಲೆಯಲ್ಲಿ ಮಾಡಿದ್ದಾರೆ. ಅದರ ಗಮನ ಸರ್ಕಾರಕ್ಕಿದ್ದರೂ, ಯಾವುದೇ ಕ್ರಮ ವಹಿಸದೇ ಇತ್ತೀಚೆಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪ್ರಕ್ರಿಯೆ ಪ್ರಾರಂಭವಾಗಿ ಸುಮಾರು ೨೮೦೦ ಅರ್ಜಿಗಳು ಹೈಕೋರ್ಟ್‌ನಲ್ಲಿ ದಾಖಲಾದ ನಂತರ ಎಚ್ಚೆತ್ತುಕೊಂಡು ಮಾಡುತ್ತಿರುವುದು ಸರ್ಕಾರದ

ಹುನ್ನಾರವಾಗಿದೆ. ಏಕೆಂದರೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯನ್ನು ಮುಂದೂಡಲು ಮಾಡುತ್ತಿರುವ ಹುನ್ನಾರವಾಗಿದೆ. ಬಿಬಿಎಂಪಿ ಬಗ್ಗೆ ನಾವೆಲ್ಲರೂ ತರಾತುರಿಯಲ್ಲಿ ಸದನದಲ್ಲಿ ಮಾಡಿಕೊಟ್ಟು ಕೋರ್ಟ್‌ನಲ್ಲಿ ಹೋಗಿ, ಅದನ್ನು ತೆರವು ಮಾಡಲು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದಲ್ಲದೇ Constitution of Karnataka Panchayat Raj Delimitation Commission ಎಂದು ಮಾಡಿರುವ ಸಮಿತಿಯಲ್ಲಿ ಕೇವಲ ಒಬ್ಬ ಪರಿಣಿತರನ್ನು ಮಾತ್ರ ಹಾಕಿದ್ದಾರೆ ಹಾಗೂ ಆ ಸಮಿತಿಯಲ್ಲಿ ಕಾನೂನು ತಜ್ಞರು ಇಲ್ಲ. ಈ ಸಮಿತಿ ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಪ್ರಶ್ನಾತ್ಮಕವಾಗಿ ಉಳಿದುಕೊಂಡಿದೆ. ಆದ್ದರಿಂದ ನಾನು ಒಂದು ತಿದ್ದುಪಡಿಯನ್ನು ಮೂವ್ ಮಾಡುತ್ತೇನೆ, ದಯಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು, ತರಾತುರಿಯಲ್ಲಿ ಪಾಸ್ ಮಾಡುವುದು ಬೇಡ. ಹೈಕೋರ್ಟ್‌ನಲ್ಲಿರುವ ಕೇಸ್ ಸೋಮವಾರ ಬರುತ್ತದೆ ಎಂಬ ವಿಷಯ ಮಾನ್ಯ ಸಚಿವರಿಗೂ ಗೊತ್ತಿರಬಹುದು. Undertaking ತೆಗೆದುಕೊಂಡಿರುವುದರಿಂದ ಮಾಡುತ್ತಿರಬಹುದು ಎಂದುಕೊಂಡಿದ್ದೇನೆ. ಇದರ ಬಗ್ಗೆ ಸ್ವಲ್ಪ ಚರ್ಚೆಯಾಗಬೇಕು, ನಾನೂ ಒಂದು ತಿದ್ದುಪಡಿಯನ್ನು ಮೂವ್ ಮಾಡುತ್ತೇನೆ. ಇದರಲ್ಲಿ ಒಬ್ಬರು ಕಾನೂನು ತಜ್ಞರು ಇದ್ದರೆ ಒಳ್ಳೆಯದು. ಆ ದೃಷ್ಟಿಯಲ್ಲಿ ಇದರ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕೋರುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ೨೦೨೦-೨೦೨೧ ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕಿರುವ ಅಧಿಕಾರವನ್ನು ಹಿಂಪಡೆಯುವ ಅಧಿಕಾರವಾಗಿದೆ. ಈ ವಿಧೇಯಕವನ್ನು ನೋರಕ್ಕೆ ನೂರರಷ್ಟು ವಿರೋಧಿಸುತ್ತೇನೆ. ಏಕೆಂದರೆ ಈ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನ ಸಭೆಗಳಿಗೆ ಚುನಾವಣೆಗಳು ನಡೆಯುತ್ತವೆ. ಚುನಾವಣಾ ಆಯೋಗದವರು ಪಾರದರ್ಶಕವಾಗಿ malpractice ಇಲ್ಲದೇ ನಡೆಸುವ ಸಲುವಾಗಿ ಸಂವಿಧಾನಾತ್ಮಕ ಸಂಸ್ಥೆಯನ್ನು ರಚನೆ ಮಾಡಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ನಮಗೆ ನಂಬಿಕೆ ಇಲ್ಲವೆಂದರೆ ಹೇಗೆ? Constitutionally constituted institutions ಏನಿವೆ, ಸಂವಿಧಾನಾತ್ಮಕ ಸಂಸ್ಥೆಗಳನ್ನು ರಚನೆ ಮಾಡುವ ಉದ್ದೇಶ ಏನು? ಅವರಿಗೆ ಕೊಟ್ಟ ಅಧಿಕಾರವನ್ನು ಸರ್ಕಾರ ವಾಪಸ್ಸು ಪಡೆಯುತ್ತಿದೆ ಎಂದರೆ ಏನು? ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಮನಸೋ ಇಚ್ಛೆ ಮಾಡಲು ಇರಬಹುದೇ? ಅದು ಯಾವುದೇ ಸರ್ಕಾರ ಇರಬಹುದು. ಅದಕ್ಕೆ ಅನುವು

ಮಾಡಿಕೊಟ್ಟಂತೆ ಆಗುತ್ತದೆ. ಇದಲ್ಲದೇ ಮೀಸಲಾತಿಯನ್ನು ಮನಸೋಇಚ್ಛೆ ಮಾಡಲು ಅವಕಾಶ ದೊರೆಯುತ್ತದೆ. ನಾವು ಯಾರನ್ನು ನಂಬಬೇಕು? ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇರಬೇಕಾಗುತ್ತದೆ. ಸಂವಿಧಾನಾತ್ಮಕವಾಗಿ ಚುನಾವಣಾ ಆಯೋಗವನ್ನು ಏಕೆ ರಚಿಸಿದ್ದಾರೆ? ಪಾರದರ್ಶಕವಾಗಿ ಕೆಲಸ ಆಗಬೇಕು, ಅವ್ಯವಹಾರ ಮತ್ತು ಅನ್ಯಾಯಗಳು ಆಗಬಾರದು. Impartial attitude ಇರಲಿ ಎನ್ನುವ ಸಲುವಾಗಿ ಚುನಾವಣಾ ಆಯೋಗಗಳನ್ನು ನೇಮಿಸಿರುತ್ತಾರೆ. ಚುನಾವಣಾ ಆಯೋಗಕ್ಕೆ ಕ್ಷೇತ್ರ ಪುನರ್ವಿಂಗಣ ಮತ್ತು ಮೀಸಲಾತಿ ಬಗ್ಗೆ ನಮ್ಮ ಸರ್ಕಾರ ಇರುವಾಗ ಅಧಿಕಾರವನ್ನು ವಹಿಸಿ ಕೊಟ್ಟಿದ್ದೆವು. ಈಗ ಅವರಿಗೆ ಅಧಿಕಾರ ಬೇಡ, ಅದನ್ನು ವಾಪಸ್ಸು ತೆಗೆದುಕೊಂಡು ಅವರೇ ಕ್ಷೇತ್ರ ಪುನರ್ವಿಂಗಣ ಮಾಡಿ ಮೀಸಲಾತಿ ಮಾಡುತ್ತೇವೆ ಎನ್ನುವ ಉದ್ದೇಶ ಏನು?

(ಮುಂದು)

(780)/ 17.09.2021/12.00/ಹೆಚ್‌ವಿ:ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಸಂವಿಧಾನಾತ್ಮಕವಾಗಿ ರಚನೆಗೊಂಡಿರುವ ಸಂಸ್ಥೆಗಳ ದುರ್ಬಳಕೆ ದೇಶದ ಉದ್ದಗಲಕ್ಕೂ ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನವಿರಬಹುದು, ವರಮಾನ ತೆರಿಗೆ ಅಧಾರಿಟಿ ಇರಬಹುದು, ಭೂ ಒತ್ತುವರಿ ತೆರವು ಜಾರಿ ನಿರ್ದೇಶನಾಲಯ ಇರಬಹುದು, ಸಿ.ಬಿ.ಐ. ಇರಬಹುದು, ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳು ಇವೆಲ್ಲವೂ ಸಂವಿಧಾನಾತ್ಮಕವಾದ ಸಂಸ್ಥೆಗಳಾಗಿವೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ನಿಷ್ಪಕ್ಷಪಾತವಾಗಿ ನಿರ್ಣಯಗಳನ್ನು ಕೊಡುವಂತಹ ಸಂಸ್ಥೆಗಳು ಇವು. ಇಂತಹ ಸಂಸ್ಥೆಗಳ ಅಧಿಕಾರವನ್ನು ಈ ವಿಧೇಯಕದ ಮೂಲಕ ವಾಪಸ್ಸು ತೆಗೆದುಕೊಳ್ಳುವಂತಹ ಹುನ್ನಾರ ನಡೆಸಿದೆ. ನಮ್ಮ ಪಕ್ಷದವರಿಗೆ ರಾಜ್ಯ ಚುನಾವಣಾ ಆಯೋಗದ ಮೇಲೆ ನಂಬಿಕೆ ಮತ್ತು ವಿಶ್ವಾಸವಿದೆ. ಆದ್ದರಿಂದ ಅವರೇ ಕ್ಷೇತ್ರಗಳ ಪುನರ್ವಿಂಗಣ ಮಾಡಲಿ ಮತ್ತು ಮೀಸಲಾತಿಯನ್ನು ನಿಗದಿಗೊಳಿಸಲಿ ಎನ್ನುವುದು ನಮ್ಮ ಪಕ್ಷದ ನಿಲುವಾಗಿದೆ. They will be impartial to all Political Parties. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಚುನಾವಣಾ ಆಯೋಗದವರು ಬಹಳ ಬದ್ಧತೆಯಿಂದ, ನಿಷ್ಠೆಯಿಂದ ಕಾನೂನಾತ್ಮಕವಾಗಿ, ಪ್ರಾಮಾಣಿಕವಾಗಿ ಮತ್ತು ಬಹಳ ಪಾರದರ್ಶಕವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂಸ್ಥೆಯ ಅಧಿಕಾರವನ್ನು ವಾಪಸ್ಸು

ತೆಗೆದುಕೊಂಡು ಒಂದು ಅಡಾಕ್ ಕಮಿಟಿಯನ್ನು ರಚನೆ ಮಾಡಲಾಗುತ್ತದೆ ಎಂದರೆ, ಇದರ ಉದ್ದೇಶವೇನು? ಆ ಅಡಾಕ್ ಕಮಿಟಿ ಇವರ ಪಕ್ಷದ ಅಡಾಕ್ ಕಮಿಟಿ ಆಗುತ್ತದೆ. Politically Nominated Committee. ನಾಳೆ ಆ ಕಮಿಟಿಗೆ ನಾವು ಹೇಳಿದಂತೆ ವಾರ್ಡುಗಳನ್ನು ಅಥವಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿ, ಮೀಸಲಾತಿಯನ್ನು ನಿಗದಿಗೊಳಿಸಿ ಎಂದು ಹೇಳಿದರೆ, ಸಂಪೂರ್ಣ ಅಧಿಕಾರವನ್ನು ಇವರೇ ತೆಗೆದುಕೊಂಡಂತಾಗುತ್ತದೆ. ಸಂವಿಧಾನಾತ್ಮಕವಾಗಿ ರಚನೆಗೊಂಡಿರುವ ಚುನಾವಣಾ ಆಯೋಗದ ಮೇಲೆ ಅವರಿಗೆ ನಂಬಿಕೆ ಇಲ್ಲವೆಂದು ಹೇಳಿದರೆ ಅದು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡುತ್ತಿದೆ. ಅವರಿಗೆ ಸಂವಿಧಾನಾತ್ಮಕ ಸಂಸ್ಥೆಗಳು ಬೇಡವೆಂದರೆ, ಚುನಾವಣಾ ಆಯೋಗವನ್ನು ಮತ್ತು ನ್ಯಾಯಾಲಯಗಳನ್ನು ತೆಗೆದುಬಿಡಲಿ. ಯಾವ ಸಂಸ್ಥೆ ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೆಂದು ಅನಿಸಿದರೆ ಅಲ್ಲಿಗೆ ಇವರ ಮಧ್ಯಪ್ರವೇಶವಾಗುತ್ತದೆ. ಸ್ವಾತಂತ್ರ್ಯ ಭಾರತದಲ್ಲಿ ಯಾವಾಗಲಾದರೂ ಸಂವಿಧಾನಾತ್ಮಕ ಸಂಸ್ಥೆಗಳ ದುರ್ಬಳಕೆಯಾಗಿದ್ದರೆ ಅದು ಪ್ರಚಲಿತವಾಗಿ ನಡೆಯುತ್ತಿದೆ ಎನ್ನುವ ಮಾತನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಇವರು ಯಾರನ್ನು ನಂಬುತ್ತಾರೆ? ನ್ಯಾಯಾಲಯದ ಮುಂದೆ ಯಾವುದಾದರೊಂದು ವ್ಯಾಜ್ಯ ಬಂದರೆ, ಅದನ್ನು ಅತ್ಯಂತ ಕಾನೂನುಬದ್ಧವಾಗಿ ಮತ್ತು ಶಾಸನಬದ್ಧವಾಗಿ ವ್ಯಾಖ್ಯಾನ ಮಾಡಿ ತೀರ್ಪು ಕೊಡುತ್ತದೆ. ಅದೇ ರೀತಿಯಲ್ಲಿ ಚುನಾವಣಾ ಆಯೋಗ ಎನ್ನುವುದು it is also nothing but a Judiciary. ಈ ನ್ಯಾಯಿಕ ಸಂಸ್ಥೆಗೂ ಚುನಾವಣಾ ಆಯೋಗಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ರಾಜ್ಯ ಚುನಾವಣಾ ಆಯೋಗ, ಯಾವುದೇ ಪಕ್ಷದ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಎಲ್ಲರಿಗೂ ನ್ಯಾಯವನ್ನು ಒದಗಿಸುವಂತಹ ಆಯೋಗವಾಗಿದೆ. ಇದನ್ನೇ ಇವರು ನಂಬುವುದಿಲ್ಲವೆಂದರೆ ಹೇಗೆ? ನಮ್ಮ ಪಕ್ಷದ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ವಯ ನಮಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇದೆ. ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ, we have got a lot of belief and faith in the Constitutionally Constituted Institutes. ಇವರಿಗೆ ಆ ಸಂಸ್ಥೆಗಳ ಮೇಲೆ ನಂಬಿಕೆಯೇ ಇಲ್ಲ. ಇವರು ಒಂದು ಹೊಸ ಮ್ವವಂತರವನ್ನು ಪ್ರಾರಂಭ ಮಾಡುವುದಕ್ಕೆ ಹೊರಟಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳ ತಲೆ, ಕುತ್ತಿಗೆ, ಕೈ, ಮತ್ತು ಕಾಲುಗಳನ್ನು ತೆಗೆಯುವಂತಹ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇದರ ಬದಲಿಗೆ ಒಟ್ಟಿಗೆ ಈ ಸಂಸ್ಥೆಗಳನ್ನು ರದ್ದುಗೊಳಿಸಿ, 'ನಾವು ಏನು ಹೇಳುತ್ತೇವೆ ಅದೇ ಮಾರ್ಗ, ನಾವು ಏನು ಹೇಳುತ್ತೇವೆ ಅದೇ ಅಂತಿಮ "Whatever we say it is Law, it should be implemented." ಎಂದು ಮಾಡಿಬಿಡಲಿ. ಬೇಕಾದರೆ, ಒಂದು ಸಂವಿಧಾನಾತ್ಮಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಿದ್ದುಪಡಿಯನ್ನು ತರಲಿ. What was the necessity for you? ಆ ಸಂಸ್ಥೆಯವರು ತಮ್ಮ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ಬಗ್ಗೆ ಹೈಕೋರ್ಟ್‌ನಲ್ಲಿ ಬಹಳಷ್ಟು ಅರ್ಜಿಗಳನ್ನು ಸಲ್ಲಿಸಲಾಯಿತು. ಆದರೆ, ಹೈಕೋರ್ಟ್ ಇದನ್ನು ಪುರಸ್ಕರಿಸಲಿಲ್ಲ. ಆದ್ದರಿಂದ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುವುದಕ್ಕೆ ಒಂದು ವಾಮಮಾರ್ಗವನ್ನು ಕಂಡುಹಿಡಿದುಕೊಂಡರು; ಚುನಾವಣಾ ಆಯೋಗದ ಅಧಿಕಾರವನ್ನು ಕುಸಿದುಕೊಂಡರೆ ಆಯಿತು ಎನ್ನುವ ನಿರ್ಧಾರವನ್ನು ತೆಗೆದುಕೊಂಡರು. It is a disrespect to the Election Commission. It is a disrespect to the Constitutionally Constituted Institutes. Ultimately it is a disrespect towards the Constitution of India. ಸಂವಿಧಾನಶಿಲ್ಪಿ ಭಾರತರತ್ನ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಭಾರತದ ಸಂವಿಧಾನ ಅತ್ಯಂತ ವಿಶ್ವವಾದ ಗ್ರಂಥವಾಗಿದೆ. It is a Mother of all Laws. ನಾನು ಈ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ನಿಂತು ಮಾತನಾಡಬೇಕಾದರೆ, ಅದಕ್ಕೆ ಸಂವಿಧಾನವೇ ಕಾರಣವಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತು ಸಂವಿಧಾನದ ಪ್ರಕಾರವೇ ರಚಿಸಲ್ಪಟ್ಟಿದೆ. ಈ ಸಂಸ್ಥೆಗಳು ಸಂವಿಧಾನದ ತತ್ವ ಸಿದ್ಧಾಂತಗಳ ಪ್ರಕಾರವೇ ರಚನೆಗೊಂಡಿವೆ. ಅವರ ಅಧಿಕಾರಗಳನ್ನು ಮೊಟ್ಟಕುಗೊಳಿಸುವುದು It is nothing but disrespect to the Constitution of India. ಇಂತಹ ನಾಚಿಕೆಗೇಡಿನ ಕೆಲಸವನ್ನು ನಾನೆಂದೂ ನೋಡಿಲ್ಲ. ಬಹಳ ನೋವಿನಿಂದ ಈ ವಿಚಾರವನ್ನು ಹೇಳುತ್ತಿದ್ದೇನೆ. ಸರ್ಕಾರ ಈ ವಿಧೇಯಕವನ್ನು ಹಿಂಪಡೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ. ಸಂವಿಧಾನಾತ್ಮಕವಾಗಿ ರಚನೆಗೊಂಡ ಸಂಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳದೇ ಈ ಸರ್ಕಾರವೇ ರಚನೆ ಮಾಡಿರುವ ಅಡಾಕ್ ಕಮಿಟಿಗೆ ನಿವೃತ್ತ ಚೀಫ್ ಸೆಕ್ರೆಟರಿಯವರನ್ನೂ, ಅಡಿಷನಲ್ ಚೀಫ್ ಸೆಕ್ರೆಟರಿಯವರನ್ನೂ ಅಥವಾ ಅವರಿಗೆ ಬೇಕಾದವರನ್ನು politically nominated ಮಾಡಿ, ಇವರು ಹೇಳಿದಂತೆ ಕೇಳುವವರನ್ನು ಇವರಿಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ಮತ್ತು ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ. ಅದು ಭಾರತೀಯ ಜನತಾ ಪಕ್ಷದವರದೇ ಕಮಿಟಿಯಾಗಿರುತ್ತದೆ. ಅವರಿಂದ ಅದನ್ನು ಈ ರೀತಿ ಮಾಡು, ಆ ರೀತಿ ಮಾಡು, ಕ್ಷೇತ್ರಗಳ ಪುನರ್ ವಿಂಗಡಣೆ ಈ ರೀತಿ ಮಾಡಿ, ಇಂತಹ ಕ್ಷೇತ್ರಕ್ಕೆ ಮೀಸಲಾತಿ ಕೊಡಿ ಎಂದು ಒತ್ತಡ ತಂದು ವಿರೋಧ ಪಕ್ಷದಗಳ ಪ್ರಭಾವವನ್ನು ಕುಗ್ಗಿಸುವುದಕ್ಕೆ ಪ್ರಯತ್ನಿಸುವ ಇಂತಹ ಕೆಲಸಗಳನ್ನು ಮಾಡಲಾಗುತ್ತದೆ. ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಚುನಾವಣಾ ಆಯೋಗದ ಬಗ್ಗೆಯೇ ಇವರಿಗೆ ನಂಬಿಕೆ ಇಲ್ಲವೆಂದರೆ, ಇನ್ನೂ ಯಾರನ್ನು ನಂಬುತ್ತಾರೆ ಇವರು. ನನ್ನ ಇಷ್ಟು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಇಂತಹ

ಘಟನೆಯನ್ನು ಎಂದೂ ನೋಡಿಲ್ಲ. ಅದಕ್ಕಾಗಿಯೇ ನಾನು ತಮ್ಮ ಮೂಲಕ ಈ ಸರ್ಕಾರಕ್ಕೆ ತಿಳಿಯಪಡಿಸುವುದೇನೆಂದರೆ, it will be a bad precedent in the history of Karnataka. Legislative ಇತಿಹಾಸದಲ್ಲಿಯೇ ಇಒಂದು ಕೆಟ್ಟ ಸಂಪ್ರದಾಯವಾಗುತ್ತದೆ. ಇವರಿಗೆ ಈ ಪ್ರಯತ್ನ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತದೆ. ಇವರು ನ್ಯಾಯಾಲಯ ಮತ್ತು ಚುನಾವಣಾ ಆಯೋಗವನ್ನು ನಂಬಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಇವರು ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಹೆಣೆಗೆ ಬೇಕು ಹಾಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈಗ ಅವುಗಳನ್ನು ದುರುಪಯೋಗ ಮಾಡಿಕೊಳ್ಳುವುದು ಮುಗಿಯಿತು. ಅವುಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವಂತಹ 140 ಕೋಟಿ ಜನರು ವಿರೋಧಿಗಳನ್ನು ಮಣಿಸುವುದಕ್ಕೆ ಸಂವಿಧಾನಾತ್ಮಕವಾದ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವ ವಿದ್ಯಮಾನ ಎಲ್ಲಾ ಕಡೆಗಳಲ್ಲಿ ಪ್ರಚಲಿತವಾಗಿತ್ತು. ಜನಸಾಮಾನ್ಯರು ಪತ್ರಕೆಗಳಲ್ಲಿ, ಮತ್ತು ದೂರದರ್ಶನಗಳಲ್ಲಿ ಇದೇ ರೀತಿಯಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಈಗ ಇವುಗಳನ್ನು ರದ್ದುಪಡಿಸುವುದಕ್ಕೆ ಬದಲಾಗಿ ರದ್ದುಗೊಳಿಸುವ ಅವರ ಅಧಿಕಾರವನ್ನು ತೆಗೆದುಕೊಂಡು ತಾವೇ ಅಧಿಕಾರವನ್ನು ಚಲಾಯಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. Is it a Democracy? It is a shame on the part of this Government. ಈ ರೀತಿಯ ನಡವಳಿಯನ್ನು ಅತ್ಯಂತ ಪವಿತ್ರವಾಗಿರುವ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗಿದೆ. ಮಾನ್ಯ ಕೆ.ಎಸ್.ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮಂತ್ರಿಗಳಾಗಿ ಮತ್ತು ಉಪ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಅಪಾರವಾಗಿರುವ ಅನುಭವವನ್ನು ಹೊಂದಿದ್ದಾರೆ. ಸಮಾಜದ ಬೆನ್ನ ಕಳಕಳಿಯನ್ನು ಹೊಂದಿದ್ದಾರೆ. ಅವರು ತಮ್ಮ ಮನಸ್ಸಿನ ವಿರುದ್ಧವಾಗಿ ಈ ಕೆಲಸವನ್ನು ಮಾಡಿರಬಹುದು. May be our RDPR Minister is compelled. He has brought this against his conscious. ಅವರು ಈ ಬಗ್ಗೆ ಯೋಚನೆ ಮಾಡಬೇಕಾಗಿದೆ. ಚುನಾವಣಾ ಆಯೋಗದ ಅಧಿಕಾರವನ್ನು ಮೊಟುಕುಗೊಳಿಸಿ ಆ ಅಧಿಕಾರವನ್ನು ಇವರ ಪಡೆದು, ಇವರು ರಚಿಸಿರುವ ಸಮಿತಿಯ ಮುಖಾಂತರ ಕ್ಷೇತ್ರ ಪುನರ್‌ವಿಂಗಡನೆ ಮಾಡಲಾಗುತ್ತದೆ ಎಂದರೆ, it doesn't look nice. ಇದು ಒಳ್ಳೆಯ ಕೆಲಸವಲ್ಲ. ಇವರಿಗೆ ಒಂದು ಕೆಟ್ಟ ಸಂದೇಶವನ್ನು ಕೊಡುತ್ತಿದೆ. ಚುನಾವಣಾ ಆಯೋಗದ ಅಧಿಕಾರವನ್ನು ಕಬಳಿಸಿ, ತಮ್ಮ ಕೈಯಲ್ಲಿ ಇಟ್ಟು ತಮ್ಮದೇ ಆಗಿರುವ politically nominated committee ಮಾಡಿ ಇವರ ಹಿತವನ್ನು ಸಾಧನೆ ಮಾಡಿಕೊಳ್ಳುತ್ತಿದ್ದಾರೆಂದರೆ, it is anti-

democratic and anti-constitutional thing. ಮಾನ್ಯ ತಿಪ್ಪೇಸ್ವಾಮಿಯವರು ಹೇಳಿದಂತೆ ಯಾವುದೇ ಮುಂದಾಲೋಚನೆಯನ್ನು ಮಾಡದೇ ಈ ವಿಧೇಯಕವನ್ನು ಸರ್ಕಾರ ಬಹಳ ತರಾತುರಿಯಲ್ಲಿ ತಂದಿದೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಈಗಲೂ ತಡವಾಗಿಲ್ಲ. ಸರ್ಕಾರ ಈ ವಿಧೇಯಕವನ್ನು ವಾಪಸ್ಸು ಪಡೆದು, ಮುಂದೆ ಇಂತಹ ಕುಕ್ಕುತ್ಯಕ್ಕೆ ಕೈ ಹಾಕಬಾರದು, ಸಂವಿಧಾನಾತ್ಮಕವಾಗಿರುವ ಸಂಸ್ಥೆಗಳ ಘನತೆ ಗೌರವಗಳನ್ನು, dignity and decorum are to be upheld by this Government and we will be part of it. ಈ ಹಿನ್ನೆಲೆಯಲ್ಲಿ ಸರ್ಕಾರ ಪುಸ್ತುತ ಮಂಡಿಸಿರುವ ವಿಧೇಯಕವನ್ನು ವಾಪಸ್ಸು ಪಡೆಯಬೇಕು, ಇಲ್ಲದಿದ್ದರೆ ನಾವು ಈ ವಿಧೇಯಕವನ್ನು ಖಂಡಿತವಾಗಿಯೂ ವಿರೋಧಿಸುತ್ತೇವೆ ಎನ್ನುವ ಮಾತನ್ನು ತಮ್ಮ ಮೂಲಕ ಹೇಳುವುದಕ್ಕೆ ಬಯಸುತ್ತಿದ್ದೇನೆ.

(ಮುಂದುವರಿದಿದೆ)

(781) 17.9.2021 12.10 ಪಿಕೆ:ವಿಕೆ

ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿಪ್ಪುಪಡಿ) ವಿಧೇಯಕ 2021 ಅನ್ನು ಇವತ್ತು ಮಂಡನೆ ಮಾಡಿದ್ದಾರೆ. ಇಷ್ಟು ಆತುರವಾಗಿ ಏಕೆ ತಂದರೋ ನನಗೆ ಅರ್ಥವಾಗುತ್ತಿಲ್ಲ. ಈಗ ತಾನೇ ನಮಗೆ ವಿಧೇಯಕದ ಪ್ರತಿ ಸಿಕ್ಕಿದೆ ಮತ್ತು ಚರ್ಚೆಗೆ ಬಂದಿದೆ. ಬಹುಶಃ ಒಂದೆರಡು ದಿನ ಅವಕಾಶ ಕೊಟ್ಟಿದ್ದರೆ ನಾವು ಅಧ್ಯಯನ ಮಾಡಬಹುದಾಗಿತ್ತೇನೋ? ಅಧ್ಯಯನ ಮಾಡುವ ಅವಶ್ಯಕತೆಯೂ ಇದೆ. ಕಾರಣ, ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಳೆದ ಆರೇಳು ದಶಕಗಳಿಂದ ಮೂರು ಹಂತದ ವ್ಯವಸ್ಥೆ (three-tier system) ಬಗ್ಗೆ ಬಹಳ ಗಂಭೀರವಾಗಿ ಚರ್ಚೆ ಮಾಡುತ್ತಾ ಬಂದಿದ್ದೇವೆ. ಸ್ಥಳೀಯ ಆಡಳಿತ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಷ್ಟು ಘನತೆ-ಗೌರವ, ಅಧಿಕಾರ ಇದೆಯೋ ಅಷ್ಟೇ ಅಧಿಕಾರ ತಳ ಮಟ್ಟದ, ತಲಸ್ಪರ್ಶಿ ನೆಲೆಯಾದ ಸ್ಥಳೀಯ ಸಂಸ್ಥೆಗಳಿಗೆ ಬೇಕು ಎನ್ನುವ ಪ್ರತಿಪಾದನೆಯನ್ನು ಮಹಾತ್ಮ ಗಾಂಧಿರವರಾದಿಯಾಗಿ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಶ್ರೀ ಎಸ್.ಕೆ.ಡೇ ಅವರ ನೇತೃತ್ವದಲ್ಲಿ ಈ ಕುರಿತು ಒಂದು ಸಮಿತಿ ಮಾಡಿದರು ಮತ್ತು ಅವರು ದೊಡ್ಡ ಅಂದೋಲನ ಮಾಡಿದರು. ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ಸ್ಥಳೀಯರಿಗೆ ಕೊಡಬೇಕು; ಸ್ಥಳೀಯ ಚುನಾಯಿತ ಸಂಸ್ಥೆಗಳೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಹಾಗಾಗಿ ಪ್ರಜಾಸತ್ತಾತ್ಮಕವಾದಿ ಸ್ವಾಯತ್ತ ಸ್ಥಳೀಯ ಸಂಸ್ಥೆಗಳನ್ನು ಮಾಡಬೇಕು ಎನ್ನುವುದರ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದೊಡ್ಡ ಅಂದೋಲನವಾಯಿತು. ಆ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರಗಳಿವೆ. ಸ್ಥಳೀಯ ಸರ್ಕಾರಗಳಲ್ಲೂ ಮೂರು ಹಂತ ಇದೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ. ಬಹುಶಃ ಮಾನ್ಯ ಸಚಿವರಿಗೆ ಮಾನ್ಯ ನಜೀರ್ ಸಾಬ್ ಅವರ ಬಗ್ಗೆ ಗೊತ್ತಿರುತ್ತದೆ. ನಮ್ಮ ಜನತಾ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಇಡೀ ದೇಶದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ಮಾಡಿತು. ಅದಕ್ಕೆ ಮುಂಚೆ ಗ್ರಾಮ ಪಂಚಾಯಿತಿಗಳು ಇದೆಯೋ ಇಲ್ಲವೋ ಎನ್ನುವುದರ ಬಗ್ಗೆ ಚರ್ಚೆ ಆಗುತ್ತಿರಲಿಲ್ಲ. ಯಾವಾಗ ಚುನಾವಣೆ ಆಗುತ್ತಿತ್ತೋ, ಯಾರೋ ಬರುವುದು, ಯಾರೋ ಹೋಗುವುದು ಹೀಗೆಯೇ ಆಗಿಬಿಡುತ್ತಿತ್ತು. ಮಾನ್ಯ ಅಬ್ದುಲ್ ನಜೀರ್ ಸಾಬ್ ಬಂದಮೇಲೆ, ಮಾನ್ಯ ರಾಮಕೃಷ್ಣ ಹೆಗ್ಗಡೆಯವರ ನೇತೃತ್ವದಲ್ಲಿ ಈ ಸಂಸ್ಥೆಗಳಿಗೆ ಒಂದು ಹೊಸ ಕಾಯಕಲ್ಪವನ್ನು ಕೊಟ್ಟರು. ಆಗಿನ ಮಂಡಲ ಪಂಚಾಯಿತಿಗಳು, ಜಿಲ್ಲಾ ಪರಿಷತ್ತುಗಳು ಬಹಳ ಪರಿಣಾಮಕಾರಿ ಕೆಲಸ ಮಾಡುವಷ್ಟರ ಮಟ್ಟಿಗೆ ಬೆಳೆದವು. ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಪರಿಹಾರ ಮಾಡುವಷ್ಟರ ಮಟ್ಟಿಗೆ ಒಂದು ಅಂದೋಲನದ ಮಾದರಿಯಾಯಿತು. ಆದರೆ ಇತ್ತೀಚೆಗೆ ಆ ಸ್ಥಳೀಯ ಸಂಸ್ಥೆಗಳು ಏಕೋ ಏನೋ ಸವಕಲಾಗುತ್ತಿವೆ. ಈ ಮುಂಚಿನ ಪ್ರಖರತೆ ಆ ಸಂಸ್ಥೆಗಳಲ್ಲಿ ಉಳಿದಿಲ್ಲ. 2003ರಲ್ಲಿ ಬಹಳ ದೊಡ್ಡ ಚರ್ಚೆಯಾಗಿ, ಈ ಸ್ಥಳೀಯ ಸಂಸ್ಥೆ ಕ್ಷೇತ್ರಗಳ ವಿಂಗಡಣೆ ಅಂದರೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿಗಳು ಸರ್ಕಾರದ ಜವಾಬ್ದಾರಿಯಲ್ಲಿ ಆಗಬಾರದು. ಒಂದು ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲಿ ಆಗಬೇಕು. 2003ಕ್ಕೆ ಮುಂಚೆ ಸರ್ಕಾರ ಮಾಡುತ್ತಿತ್ತು; ಆದರೆ ಆನಂತರ ಅದನ್ನು ಚುನಾವಣಾ ಆಯೋಗಕ್ಕೆ ಕೊಟ್ಟರು. ಈಗ ಚುನಾವಣಾ ಆಯೋಗ ಮಾಡಿದ ನಡವಳಿಕೆ ಮೇಲೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲು ಮಾಡಿ ಪ್ರಶ್ನೆ ಮಾಡಿದ್ದಾರೆ. ನೀವೇನು ಇವತ್ತು ಘೋಷಣೆ ಮಾಡಿರುವ ಸಮಿತಿ ಇದೆ, ಅದು it is nothing but the Government. ಅದಕ್ಕೆ ಯಾವುದೇ ಸ್ವಾಯತ್ತ ಸ್ವರೂಪ ಇಲ್ಲ. ಏಕೆಂದರೆ, ಸರ್ಕಾರವು ನೇಮಿಸುವ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ. ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ಯ ವಿಷಯಗಳಲ್ಲಿ ಅನುಭವ ಹೊಂದಿರುವ ಸರ್ಕಾರದ ನಿವೃತ್ತ ಕಾರ್ಯದರ್ಶಿ ಅಥವಾ ಸರ್ಕಾರದ ಕಾರ್ಯದರ್ಶಿ ದರ್ಜೆಗೆ ತತ್ಸಮಾನವಾದ ದರ್ಜೆಯ ನಿವೃತ್ತ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಲಯದಲ್ಲಿನ ಒಬ್ಬ ತಜ್ಞರು ಇವರುಗಳು ಸದಸ್ಯರಾಗಿರುತ್ತಾರೆ ಎಂದು ಹೇಳುತ್ತಿದ್ದೀರಿ, ಆದರೆ ಯಾವ ಮಾನದಂಡದ ಆಧಾರದ ಮೇಲೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಜ್ಞರೆಂದು ಡಿಕ್ಲೇರ್ ಮಾಡುತ್ತೀರೋ ನನಗೆ ಗೊತ್ತಾಗುತ್ತಿಲ್ಲ. ಪಂಚಾಯತ್ ರಾಜ್ ಇಲಾಖೆಯ ಆಯುಕ್ತರನ್ನು ಪದನಿಮಿತ್ತ ಸದಸ್ಯರನ್ನಾಗಿ, ಮತ್ತು ನಿರ್ದೇಶಕರು, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ವಿಷಯದಲ್ಲಿ ವ್ಯವಹರಿಸುತ್ತಿರುವ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಯವರನ್ನು ಪದನಿಮಿತ್ತ ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಿದ್ದೀರಿ. ಚುನಾವಣಾ ಆಯೋಗದ ಕೈಯಲ್ಲೇ ಈ ಜನರಿಗೆ ನ್ಯಾಯ ಒದಗಿಸಿ ಕೊಡುವುದಕ್ಕೆ ಆಗಲಿಲ್ಲ; ಸಮಾಧಾನ ಕೊಡುವುದಕ್ಕೆ ಆಗಿಲ್ಲ. 2000 ಕ್ಕೂ ಹೆಚ್ಚು ಅರ್ಜಿಗಳು ಹೈಕೋರ್ಟ್‌ನಲ್ಲಿ ದಾಖಲಾಗಿವೆ. ನಿವೃತ್ತರಾಗಿರುವ ವ್ಯಕ್ತಿಗಳನ್ನೊಳಗೊಂಡ ಈ ಸಮಿತಿ ಈ ರಾಜ್ಯದ ಸಮಸ್ಯೆಗಳನ್ನು, ಆತಂಕಗಳನ್ನು ಮತ್ತು ಸಂಶಯಗಳನ್ನು ನಿವಾರಣೆ ಮಾಡುವುದಕ್ಕೆ ಆಗುತ್ತದೆಯೇ? ಏಕೆಂದರೆ ಇದರ ಮೇಲೆ ಅಕ್ಷರಶಃ ರಾಜಕೀಯ ಪ್ರಭಾವ ಆಗಿಯೇ ತೀರುತ್ತದೆ. ಈಗ ಮಾನ್ಯ ಈಶ್ವರಪ್ಪನವರು ಸದನದಲ್ಲಿದ್ದಾರೆ. ಮಾನ್ಯ ಈಶ್ವರಪ್ಪನವರಾಗಲಿ ಅಥವಾ ನಾನಾಗಲಿ ಶಾಶ್ವತವಾಗಿ ಈ ಸದನಲ್ಲಿ ಇರುವುದಿಲ್ಲ. ಯಾವುದೇ ಸರ್ಕಾರ ಶಾಶ್ವತವಾಗಿರುವುದಿಲ್ಲ. ಆದರೆ ಸ್ಥಳೀಯ ಸಂಸ್ಥೆಗಳು ಶಾಶ್ವತವಾಗಿ ಇರುತ್ತವೆ. ಸರ್ಕಾರಗಳ್ಳು ಬರುತ್ತವೆ; ಹೋಗುತ್ತವೆ. ಆದರೆ ಇವತ್ತು ಚುನಾವಣಾ ಆಯೋಗಕ್ಕೆ ಇರುವಂತಹ ಅಧಿಕಾರವನ್ನು ಹಿಂತೆಗೆದುಕೊಂಡು, ನಿವೃತ್ತ ನೌಕರರ ಒಂದು ಆಯೋಗಕ್ಕೆ ಕೊಡುತ್ತೇವೆ ಎಂದರೆ ಏನರ್ಥ? ಇದು ಸ್ಥಳೀಯ ಸಂಸ್ಥೆಗಳ ಕತ್ತು ಹಿಸುಕುವ ಕೆಲಸವಾಗುತ್ತದೆ. ಅವುಗಳ ಜೀವ ಹಿಂಡುವ ಕೆಲಸ ಮಾಡಬೇಡಿ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಮತ್ತು ಬಲಪಡಿಸಬೇಕು; ದೃಢಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಬಿದಲಾದ ಕಾಲಘಟ್ಟದಲ್ಲಿ ಇನ್ನೂ ಹೆಚ್ಚಿನ ಸ್ವಾಯತ್ತತೆಯನ್ನು, ಸ್ವಾತಂತ್ರ್ಯವನ್ನು ಕೊಡುವ ಕೆಲಸ ಮಾಡಬೇಕೇ ಪರಂತು ಅವುಗಳ ಜೀವ ತೆಗೆಯಬಾರದು. ಅವುಗಳನ್ನು ಶಕ್ತಿಹೀನವನ್ನಾಗಿ ಮಾಡಬಾರದು, ದುರ್ಬಲಗೊಳಿಸಬಾರದು. ಇವತ್ತು ಚುನಾವಣಾ ಆಯೋಗ ಮಾಡಿದಂತಹ ಕ್ಷೇತ್ರಗಳ ಕ್ಲಾಸಿಫಿಕೇಷನ್ ಏನಿದೆ, ಪುನರ್ವಿಂಗಡಣೆ ಏನಿದೆ, ಮೀಸಲಾತಿ ಏನಿದೆ ಇವುಗಳ ಬಗ್ಗೆ ಗೊಂದಲ ಇದೆ. ಇನ್ನು ಈ ಆಯೋಗ ಸರಿಪಡಿಸುವುದಕ್ಕೆ ಆಗುತ್ತದೆಯೇ? ನ್ಯಾಯ ಕೊಡುವುದಕ್ಕೆ ಆಗುತ್ತದೆಯೇ? ಏಕೆಂದರೆ ಇದು ನಿಮ್ಮ ಮೂಗಿನ ನೇರಕ್ಕೆ ಕೆಲಸ ಮಾಡಬೇಕಾಗುತ್ತದೆ. ನಮಗೆ ಇನ್ನೊಂದು ಗೊಂದಲ ಇದೆ. ನೀವು ಕೇವಲ ಕ್ಷೇತ್ರಗಳ ಪುನರ್ವಿಂಗಡಣೆ ಬಗ್ಗೆ ಮಾತ್ರ ಹೇಳುತ್ತೀರಿ. ಆದರೆ ಮೀಸಲಾತಿ ಕಲ್ಪಿಸುವವರು ಯಾರು? ಅದನ್ನು ಹೇಳಲಿಲ್ಲ. ವಿಧೇಯಕದಲ್ಲಿ "ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಪ್ರಕಾರ್ಯಗಳು" ಎಂಬ ಶೀರ್ಷಿಕೆ ಅಡಿ ಒಂದರಿಂದ

ಆರು ಅಂಶಗಳಲ್ಲಿ ಕೇವಲ ಪುನರ್ವಿಂಗಡಣೆಯ ಬಗ್ಗೆ ಮಾತ್ರ ಹೇಳುತ್ತಿದ್ದೀರಿ. ಮೀಸಲಾತಿ ಬಗ್ಗೆ ನಿರ್ಣಯ ಮಾಡುವವರು ಯಾರು? ಇದನ್ನು ಸ್ಪಷ್ಟಪಡಿಸಿಲ್ಲ. ಅದು ಚುನಾವಣಾ ಆಯೋಗದಲ್ಲೇ ಉಳಿದಿದೆಯೇ ಅಥವಾ ಈ ಆಯೋಗಕ್ಕೆ ಈ ಕೆಲಸವನ್ನು ಕೊಡುತ್ತೀರಾ? ಇದೂ ಕೂಡ ಸ್ಪಷ್ಟವಾಗಿಲ್ಲ. ಹೈಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಈ ರೀತಿ ಪ್ರಯತ್ನ ಮಾಡಿದ ಹಾಗಿದೆ. ಈಗಾಗಲೇ ಈ ಕುರಿತು ತಮಿಳುನಾಡಿನ ಸರ್ಕಾರಕ್ಕೆ ಛೀಮರಿ ಹಾಕಲಾಗಿದೆ. ನಮ್ಮಲ್ಲಿ ಅನುಭವಿ ಕಾನೂನು ಸಚಿವರಿದ್ದಾರೆ. ಹಾಗಾಗಿ ಇದರಲ್ಲಿ ಆತುರ ಬೇಡ ಎಂದು ನನಗನಿಸುತ್ತಿದೆ. ದಯವಿಟ್ಟು ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳಿಸುವುದಕ್ಕೆ ಹೋಗಬೇಡಿ. ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಿ. ಇಲ್ಲದಿದ್ದರೆ ನಮ್ಮಲ್ಲೇ ಒಂದು ಜಂಟಿ ಸದನ ಸಮಿತಿ ಮಾಡಿ ಪರ್ಯಾಲೋಚನೆಗೆ ಒಳಪಡಿಸುತ್ತೀರಾ ಚಿಂತನೆ ಮಾಡಿ. ಮಾನ್ಯ ಸಭಾಪತಿಗಳೇ, ನಾನು ಮಾನ್ಯ ಮಾಧುಸ್ವಾಮಿಯವರಲ್ಲಿ ಮಾನ್ಯ ನಜೀರ್ ಸಾಬ್‌ರವರನ್ನು ಕಾಣುತ್ತಿದ್ದೇನೆ. ಅವರು ನಿಮ್ಮ ಸ್ನೇಹಿತರೂ ಕೂಡ ಆಗಿದ್ದರು. ಮಾನ್ಯ ನಜೀರ್ ಸಾಬ್‌ರವರನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದರೆ you must strengthen the local bodies. ಗ್ರಾಮ ಸ್ವರಾಜ್ಯಕ್ಕೆ ಎಷ್ಟು ಅಧಿಕಾರ ಕೊಡುತ್ತೇವೆಯೋ ಅಷ್ಟೂ ಸಮಸ್ಯೆಗಳು ಪರಿಹಾರ ಆಗುತ್ತಾ ಹೋಗುತ್ತವೆ. ಸಮಸ್ಯೆ ಎಲ್ಲಿ ಹುಟ್ಟುತ್ತದೆಯೋ ಅಲ್ಲೇ ಪರಿಹಾರವನ್ನು ಕಾಣಬೇಕು. ಈ ವ್ಯವಸ್ಥೆಯಲ್ಲಿ ಇನ್ಯಾರೋ ಬೇರೆಯವರು ಬಂದು ಸಮಸ್ಯೆಗೆ ಪರಿಹಾರ ಕೊಡಿಸುವುದಕ್ಕೆ ಆಗುವುದಿಲ್ಲ. ನಿಮ್ಮ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಬಲಗೊಳಿಸುವ ಕೆಲಸ ಆಗದಿದ್ದರೆ, ಇಂಥದ್ದನ್ನು ಬೇರೆ ಯಾರಿಂದ ನಿರೀಕ್ಷೆ ಮಾಡಲಿ? ನೀವು ಸಮಾಜವಾದಿ ಹಿನ್ನೆಲೆಯಿಂದ ಬಂದವರು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಗಳೇ, ಮಾನ್ಯ ಶ್ರೀಕಂಠೇಗೌಡರ ಮಾತಿನ ಕಲೆಗೆ ನಾನು ಬೆರಗಾಗುತ್ತಿದ್ದೇನೆ. ಯಾವ ಸಮಯದಲ್ಲಿ ಯಾರಲ್ಲಿ ಯಾರನ್ನು ನೋಡುತ್ತಾರೋ ಅರ್ಥ ಆಗುತ್ತಿಲ್ಲ. ಮಾನ್ಯ ನಜೀರ್ ಸಾಬ್‌ರವರನ್ನು ಮಾನ್ಯ ಮಾಧುಸ್ವಾಮಿಯವರಲ್ಲಿ ನೋಡುವಂತಹ ಶಕ್ತಿ ನಿಮಗೆ ಬಂದಿದೆ ಎಂದು ಹೇಳಿದ್ದರಿಂದ ನಿಮ್ಮ ಮಾತಿನ ಕಲೆ ಅದ್ಭುತವಾಗಿದೆ ಎಂದು ಹೇಳಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೇ, ನಾನು ರಾಜ್ಯಶಾಸ್ತ್ರದಲ್ಲಿ ಎಂ.ಎ. ಮಾಡಿದ್ದೇನೆ. ನನ್ನ specialisation ವಿಷಯ ಎಂದರೆ ಸ್ಥಳೀಯ ಸಂಸ್ಥೆಗಳು. ಇದರ ಬಗ್ಗೆ ಗಂಟೆಗಟ್ಟಲೆ ಮಾತಾಡಬಲ್ಲೆ. ಗ್ರಾಮ ಪಂಚಾಯಿತಿ ಬಗ್ಗೆಯೂ ಮಾತನಾಡುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು):-

ಮಾನ್ಯ ಸಭಾಪತಿಗಳೆ, nowhere it is said that Election Commission has to be entrust the delimitation. Nowhere. ಮಾನ್ಯ ರಾಮಕೃಷ್ಣ ಹೆಗ್ಗಡೆ ಮತ್ತು ಮಾನ್ಯ ನಜೀರ್‌ಸಾಬ್ ಅವರಿದ್ದಾಗಲೂ ಇದೇ ಸ್ಥಿತಿ ಇತ್ತು. ಮಾನ್ಯ ಹೆಚ್.ಕೆ.ಪಾಟೀಲರವರು ಆರ್‌ಡಿಪಿಆರ್ ಸಚಿವರಾಗಿದ್ದಾಗಲೂ ಇದೇ ಸ್ಥಿತಿ ಇತ್ತು. ಆ ನಂತರ ಇದನ್ನು ಚುನಾವಣಾ ಆಯೋಗಕ್ಕೆ ಕೊಡಬೇಕು ಎಂದಾಯಿತು. ಕೋರ್ಟ್‌ನ ಮುಂದೆ ಹೋದಾಗ ಸೆಕ್ಷನ್ 308 ಕೆಳಗಡೆ ಏನಾಯಿತು ಎಂದರೆ, procedures are not laid ಎಂದು ಆಯಿತು. Appeal hear ಮಾಡುವುದಕ್ಕೆ adjudication ಗೆ, ಕಾನೂನಿನಲ್ಲಿ procedure ಮಾಡಲಿಲ್ಲ ಎಂದರೆ how can the Court entertain the litigations. Election Commissioner is not supposed to clarify the objections ಎಂದು ಅವರ ನಿಲುವನ್ನು ತೆಗೆದುಕೊಂಡರು. ಕ್ಷೇತ್ರ ಪುನರ್ವಿಂಗಡಣೆ ಹೀಗಿಗೇ ಆಗಬೇಕಾಗಿತ್ತು; ನಮಗೆ ಅನ್ಯಾಯವಾಯಿತು ಎಂದೂ 2200 ಅರ್ಜಿಗಳು ಏನು ಬಂದಿತೋ ಆಗ hear ಮಾಡುವವರಿಗೇ ಅಧಿಕಾರ ಇಲ್ಲದ ಹಾಗೆ ಆಯಿತು. Try to understand. ನಾವು ಏನನ್ನು ಚೇಂಜ್ ಮಾಡುತ್ತಿಲ್ಲ. ಡಿಲಿಮಿಟೇಷನ್ ಕಮಿಷನ್‌ಗೂ ಎಲೆಕ್ಷನ್ ಕಮಿಷನ್‌ಗೂ ಸಂಬಂಧ ಇಲ್ಲ. ಅಕ್ಷಮ್ಯತಾಗಿ, ಡಿಲಿಮಿಟೇಷನ್ ಕಮಿಷನ್‌ನ ಪವರನ್ನು ಅವರಿಗೆ ಕೊಟ್ಟಿದ್ದರೆ because he is Election Commissioner, he cannot hear the public objections. ಅದು ನಮ್ಮದಲ್ಲ. ಯಾರೋ ಊರಿನವರು ಬಂದು, ನಮ್ಮ ಊರನ್ನು ಇದಕ್ಕೆ ಸೇರಿಸಿರುವುದು ಸರಿಯಲ್ಲ ಎಂದು ಏನೋ ಒಂದು ಕಾರಣ ಕೊಡುತ್ತಾರೆ. ಆದರೆ ಅವರಿಗೆ ಯಾರಾದರೂ ಬಬ್ಬರು hear ಮಾಡಿ, ಇಂತಹ ಕಾರಣಕ್ಕೆ ಸೇರಿಸಿದ್ದೇವೆ ಎಂದು ಹೇಳಬೇಕಾಗುತ್ತದೆ. ಆ ವ್ಯವಸ್ಥೆಯನ್ನು ನಾವು Actನಲ್ಲಿ ತರಲಿಲ್ಲ. In Section 308, what is the procedure has to be adopted for delimiting the constituencies ಎಂದು ಹೈಕೋರ್ಟ್ ಏನು ಮಾಡಿತು ಎಂದರೆ, ನನಗೆ ಪ್ರೊಸೀಡ್ ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿತು.

(ಮುಂದು ...)

(782) 17-9-2021 12.20 DS-BNS

ಶ್ರೀ ಜಿ.ಸಿ.ಮಾಧುಸ್ವಾಮಿ(ಮುಂದು):-

ಎರಡನೆಯದು, ಚುನಾವಣಾ ಆಯೋಗದವರು ಸ್ವಾಯತ್ತ ಸಂಸ್ಥೆಯಾದ್ದರಿಂದ ಇದನ್ನು ನೀವು set right ಮಾಡಿಕೊಳ್ಳಬೇಕಾದರೆ ಅಲ್ಲಿಗೆ ಹೋಗಿ ಎಂದು ಸಾರಾಸಗಟಾಗಿ

ನಿರ್ಣಯವನ್ನು ಕೊಟ್ಟರು. ಎಲ್ಲಾದರೂ ಒಂದು ಕಡೆ ಯಾರಾದರೂ ತಕರಾರು ಮಾಡಿದರೆ ನ್ಯಾಯ ಒದಗಿಸಿ ಕೊಡಬೇಕಾಗಿತ್ತು. In case of single man Commission, he is also an officer or retired officer. ಅವರೇ Election Commission ನಲ್ಲಿ ಕುಳಿತಿರುವುದು, ಅಲ್ಲಿ ಇನ್ನು ಯಾರು ಬೇರೆಯವರು ಕುಳಿತಿಲ್ಲ. ಅವರಿಗಿಂತ ಉತ್ತಮವಾಗಬಹುದೆಂದು multi-member constituency ad hoc Committee ಮಾಡುತ್ತಿದ್ದೇವೆ. Whenever is required, delimitation ಆಗಬೇಕು. ನಾನು ಜಿಲ್ಲಾ ಪರಿಷತ್ತಿನ ಸದಸ್ಯನಾಗಿ ರಾಜಕೀಯ ಪ್ರಾರಂಭ ಮಾಡಿದ್ದೇನೆ. I have highest respect to it. ಈ ಸಲ ನಮ್ಮ ದೃರಾದೃಷ್ಟಕ್ಕೆ ಏನಾಯಿತು ಎಂದರೇನಾವು delimitation ಮಾಡುವುದಕ್ಕೆ ಹೋಗುತ್ತಾರೆಂದು ತಿಳಿದುಕೊಂಡಿರಲಿಲ್ಲ. ಏಕೆಂದರೆ, 21 figures of census were not available this year. ಸಾಮಾನ್ಯವಾಗಿ delimitation ಮಾಡುವುದು latest population data ಮೇಲೆ ಎಂದು ಇತ್ತು. ಈ data ಮೇಲೆ ಇನ್ನೊಂದು delimitation ಮಾಡುತ್ತಾರೆಂಬ ಭಾವನೆ ಇರಲಿಲ್ಲ. Population data ಬಂದ ನಂತರ ಮುಂದಿನ ಸಲ ಜಿಲ್ಲಾ ಪರಿಷತ್ತು ಚುನಾವಣೆಗೆ ಇವರು delimitation ಮಾಡಿಕೊಡುತ್ತಾರೆಂದು ತಿಳಿದುಕೊಂಡಿದ್ದೆವು. ಇದು ಒಂದೇ ಒಂದು ಕಾರಣಕ್ಕೆ ಆಕ್ಟಿನಲ್ಲಿ 40000 ದಿಂದ 35000 ಕ್ಕೆ one constituency ಆಗಬೇಕು ಎಂದು ತಿದ್ದುಪಡಿ ಮಾಡಿದ್ದಕ್ಕೆ ಅದನ್ನೇ ಇಟ್ಟುಕೊಂಡು ಎಲ್ಲಾ ಜಿಲ್ಲೆಯಲ್ಲೂ delimitation ಮಾಡುತ್ತೇವೆಂದು ಮಾಡಿದರು. ಮೀಸಲಾತಿಯಲ್ಲಿ ಏನು ಮಾಡಿದರು ಎಂದರೆ, whether to treat this as delimitation of constituency or addition of seats ಎನ್ನುವ ಪ್ರಶ್ನೆ ಬಂತು. ಸರ್ಕಾರ ತಿದ್ದುಪಡಿ ಮಾಡುವಾಗ ಜಿಲ್ಲಾ ಪರಿಷತ್ತಿನ numbers ಕಡಿಮೆ ಮಾಡಿಬಿಟ್ಟರು. 40,000 ದಿಂದ 35,000ಕ್ಕೆ ತಂದರು. ತಾಲ್ಲೂಕು ಪಂಚಾಯಿತಿಯದ್ದು ಹೆಚ್ಚು ಮಾಡಿಬಿಟ್ಟರು. ಹೀಗಾಗಿ ಪ್ರತಿ ತಾಲ್ಲೂಕಿನಲ್ಲಿ 3-4 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಕಡಿಮೆಯಾದವು. ಪ್ರತಿ ಜಿಲ್ಲೆಯಲ್ಲೂ 6-7 ಜಿಲ್ಲಾ ಪರಿಷತ್ತಿನ ಕ್ಷೇತ್ರ ಜಾಸ್ತಿ ಆಯಿತು. Because of population criteria ಆಕ್ಟಿನಲ್ಲಿ ಮಾಡಿದ್ದರಿಂದ ಎಲ್ಲೋ ಒಂದು ಕಡೆ grouse ಬಂತು. ತಾಲ್ಲೂಕು ಪಂಚಾಯಿತಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದು, ಜಿಲ್ಲಾ ಪಂಚಾಯಿತಿಗಳ ಸಂಖ್ಯೆಯನ್ನು ಜಾಸ್ತಿ ಮಾಡುತ್ತಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮಾಡುವುದಾಗಿದ್ದರೆ ಒಟ್ಟಿಗೆ ಮಾಡಬೇಕಾಗಿತ್ತು. ಯಾರಿಗೂ ಈ ವ್ಯತ್ಯಾಸಗಳು ಗೊತ್ತಾಗಲಿಲ್ಲ, ಏಕೆ? ತಾಲ್ಲೂಕು ಪಂಚಾಯಿತಿ constituencies are reduced. ಈ ರೀತಿ ರೆಡೂಸ್ ಮಾಡಬೇಕಾದರೆ ಮ್ಯಾಪ್ ಇಟ್ಟುಕೊಂಡು ಹಳ್ಳ ಬರುತ್ತದೆಯೇ, ಗುಡ್ಡ ಬರುತ್ತದೆಯೇ, ನದಿ ಬರುತ್ತದೆಯೇ ಎಂದು ಏನು ನೋಡಲಿಲ್ಲ. ಕಚೇರಿಯಲ್ಲಿ ಕುಳಿತುಕೊಂಡೇ ರೌಂಡ್ ಹಾಕಿಕೊಂಡು ಬಂದುಬಿಟ್ಟಿದ್ದರು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇಳಿದರೆ ನಾವು ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡಿದ್ದೇವೆಂದು ಹೇಳುತ್ತಾರೆ. ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ 20 ಕಿ.ಮೀ. ದಾಟಿದೆ. ನಾನು ಅಪೀಲು ಹಾಕಿಸಿದ್ದೇನೆ. ಇದನ್ನು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇದನ್ನು ಸರಿ ಮಾಡುವುದಕ್ಕೆ ಜಿಲ್ಲಾಧಿಕಾರಿ ಮಟ್ಟದಲ್ಲಾದರೂ ಆಕ್ಷೇಪಣೆಯನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದರೆ, ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿದರು. Under Section 308 of the Act ಇದಕ್ಕೆ procedure ಮಾಡಲಿಲ್ಲ. ಇದೆಲ್ಲಾ set right ಆಗಬೇಕು. It has to be ad hoc. ಪ್ರತಿ ಸಲ ಚುನಾವಣೆಯಲ್ಲಿ ಜಿಲ್ಲಾ ಪರಿಷತ್ತು ಕ್ಷೇತ್ರವನ್ನು delimit ಮಾಡಿಕೊಂಡು ಕುಳಿತರೆ ಚುನಾವಣೆಗಳನ್ನು ಮಾಡುವುದಕ್ಕೂ ಆಗುವುದಿಲ್ಲ. ಅಲ್ಲಿರುವವರು ಮತದಾರರ ಹತ್ತಿರ ಹೋಗಿ ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ಹೇಳುವುದಕ್ಕಾಗುವುದಿಲ್ಲ. ರಾಜಕೀಯದವರು ಆರು ತಿಂಗಳು ಮೊದಲೇ ಓಡಾಡುತ್ತಿರುತ್ತಾರೆ. ವರ್ಷ ಮೊದಲೇ ಓಡಾಡುತ್ತಿರುತ್ತಾರೆ. Graduate constituency, assembly constituency ಗೆ Voter enrolment ಮಾಡುವುದರಿಂದ ಹಿಡಿದು ಓಡಾಡುತ್ತಿರುತ್ತಾರೆ. ಪ್ರತಿ ಸಲ ನಾವು ಒಂದೊಂದು ಜಿಲ್ಲೆಯನ್ನು ಬದಲಾವಣೆ ಮಾಡುತ್ತಿದ್ದರೆ ಎಂ.ಎಲ್.ಸಿ. ಚುನಾವಣೆ ಮಾಡುವುದಕ್ಕಾಗುತ್ತದೆಯೇ? ಜಿಲ್ಲಾ ಪರಿಷತ್ತಿನ ಸ್ಥಿತಿಯೂ ಅದೇ ರೀತಿ ಆಗುತ್ತಿದೆ. ಪ್ರತಿ ಸಲ ಈ ರೀತಿ ಕ್ಷೇತ್ರಗಳನ್ನು ಬದಲಾವಣೆ ಮಾಡಿಬಿಟ್ಟರೆ ಕಷ್ಟವಾಗುತ್ತದೆ. Whenever Government desires delimitation will be done. That the Constitutional power. India ದ delimitation ಆಗಬೇಕಾದರೂ ಪಾರ್ಲಿಮೆಂಟ್ ತೀರ್ಮಾನ ತೆಗೆದುಕೊಳ್ಳುತ್ತದೆ. ಅಲ್ಲಿ ಯಾರೋ ಸಿಂಗ್ ಎನ್ನುವ ನಿವೃತ್ತ ಅಧಿಕಾರಿಯನ್ನು ನೇಮಕ ಮಾಡಿರುತ್ತಾರೆ. ಅವರು ಕೊಡುವ ವರದಿ ಅಂತಿಮವಾಗುತ್ತದೆ. That is in reference to Parliament and Government of India. ಇಲ್ಲಿ ನಾವು ಅಷ್ಟೇ ಇಟ್ಟಿದ್ದೇವೆ. ಅಪೀಲು ಬಂದು ಮತ್ತೊಂದು ಬಂದು ಹೋಗುವುದಕ್ಕೆ ನಾವು ಪ್ರೊಸೀಜರ್‌ನ್ನು ಹಾಕಿದ್ದೇವೆ. Final authority ಶ್ರೀ ರಾಮಕೃಷ್ಣ ಹೆಗಡೆಯವರು, ಶ್ರೀ ನಜೀರ್‌ಸಾಬ್‌ರವರು, ಶ್ರೀ ದೇವೇಗೌಡರ ಕಾಲದಲ್ಲಿ ಏನಿತ್ತು, ಅದೇ ರೀತಿ ನಾವು ಇಟ್ಟಿದ್ದೇವೆ. ಇದಕ್ಕೂ ಬೇರೆಯದಕ್ಕೂ ಸಂಬಂಧವಿಲ್ಲ. We are not curtailing any power of the Election Commission where it is said supervision, organization, conduct of election are the duties of Election Commission. ಅಷ್ಟು ಮಾಡಿ, delimitation ಅನ್ನು regularly offices, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ಗಳಿಂದ ವರದಿ ತೆಗೆದುಕೊಂಡು ಒಂದು ಕಮಿಟಿಯಲ್ಲಿ scrutinize ಮಾಡಿ ಸರ್ಕಾರಕ್ಕೆ ಒಪ್ಪಿಸುತ್ತಿದ್ದೇವೆ. Even otherwise, Rules are framed by the Government. Election Commission ನವರು reservation Rules ಅನ್ನು ಅವರೇ

ಮಾಡಿಕೊಳ್ಳುವುದಕ್ಕಾಗುವುದಿಲ್ಲ. ಸರ್ಕಾರವೇ ಮಾಡಬೇಕಾಗಿತ್ತು. ಈ ಸಲ ಅಲ್ಲೇನು ಹೆಚ್ಚು ಕಡಿಮೆ ಆಗಿರುವುದಕ್ಕೆ ನಾವು ಉತ್ತರ ಹೇಳುವ ಸ್ಥಿತಿಗೆ ಬರಲಿಲ್ಲ. ಇದು set right ಆಗಲಿ ಎನ್ನುವುದು ಬಿಟ್ಟರೆ ಇದರಲ್ಲಿ ಹುನ್ನಾರಪಡುವಂತಹದ್ದು ಏನು ನಮಗಿಲ್ಲ. We have told that elections will be conducted in due course of time ನಾವು ಜನರಿಗೆ ವಿಶ್ವಾಸ ಬರಲಿ, ಅವರ objection ತೆಗೆದುಕೊಳ್ಳುವುದಕ್ಕೆ ಅಧಾರಿಟಿ ಬೇಕೆಂದು ಮಾಡಿದ್ದೇವೆ ಎನ್ನುವುದು ಬಿಟ್ಟರೆ ನಾವು ಹೇಳಿದ ಹಾಗೆ ಕೇಳಬೇಕು ಎಂದು ಮಾಡುವುದಿಲ್ಲ. ಯಾವ ಕಮೀಷನರ್ ಅನ್ನು ನೇಮಕ ಮಾಡಿದರೂ ಕೂಡ ಸರ್ಕಾರ ಹೇಳಿದ ಹಾಗೆ ಅವರು ಮಾಡಿಕೊಟ್ಟಿದ್ದಾರೆ. ನಾವು ನಿನ್ನ ವಿಧಾನಸಭೆಯಲ್ಲಿ ಚರ್ಚೆ ಮಾಡಿಬಿಟ್ಟಿದ್ದೇವೆ. ಖಂಡಿತವಾಗಿಯೂ ಇದರಲ್ಲೇನೂ ಇಲ್ಲ. He is right. ನಾವು ನ್ಯಾಯಾಲಯದ ಮುಂದೆ ಹೇಳಿರುವುದು ನಿಜ. 20ನೇ ತಾರೀಖಿನೊಳಗೆ we will come with some objectives and material facts ಅಲ್ಲಿಯವರೆಗೆ ಅವಕಾಶ ಕೊಡಿ ಎಂದು ಹೇಳಿರುವುದಕ್ಕೆ hurriedly ಮಾಡಿದ್ದೇವೆ. ಸುಳ್ಳು ಹೇಳಬೇಕಾಗದ ಅಗತ್ಯವಿಲ್ಲ. ಈ ವಿಧೇಯಕವನ್ನು ಪಾಸ್ ಮಾಡಿಬಿಟ್ಟರೆ, ಹಳೆಯ ಜಿಲ್ಲಾ ಪರಿಷತ್ ಆಕ್ಟ್‌ಗೆ ತಾವೆಲ್ಲರೂ ಏನು ವಿಶ್ವಾಸ ಇಟ್ಟಿದ್ದೀರಾ ಅಲ್ಲಿಗೆ ವಾಪಸ್ ಹೋಗಿ ನಿಜವಾದ ರಾಜಕೀಯ ಪಟುಗಳನ್ನು, ರಾಜಕೀಯ ಸಿಬ್ಬಂದಿಗಳನ್ನು ತಯಾರು ಮಾಡುವುದಕ್ಕೆ ದೊಡ್ಡ ಪ್ರಯತ್ನ ಮಾಡುತ್ತೇವೆ.

ಶ್ರೀ ಯು.ಬಿ.ವೆಂಕಟೇಶ್(ಸಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಮಾಧುಸ್ವಾಮಿಯವರ ವಾಕ್ಯಾರ್ಥಕ್ಕೆ ನಾವೇನು ಹೇಳುವುದಕ್ಕಾಗುವುದಿಲ್ಲ. ಆದರೆ ಪ್ರತಿ ಸಲ ನ್ಯಾಯಾಲಯಕ್ಕೆ ಹೋಗುವ ಮೊದಲ ದಿವಸ ಬರುತ್ತಾರೆ, ಇಂತಹದ್ದನ್ನು ಮಂಡಣೆ ಮಾಡುತ್ತಾರೆ. ಆರು ತಿಂಗಳ ಹಿಂದೆ ಬಿಬಿಎಂಪಿ ಚುನಾವಣೆ ಇತ್ತು ಅದು ಸುಪ್ರೀಂ ಕೋರ್ಟ್‌ನಲ್ಲಿ ಇತ್ತು. ತರಾತುರಿಯಲ್ಲಿ ಪಾಸ್ ಮಾಡಿಕೊಂಡು ಹೋದರು. ನಾವು ಮೂರು ತಿಂಗಳಲ್ಲಿ ಚುನಾವಣೆ ಮಾಡುತ್ತೇವೆಂದು ಹೇಳಿದರು, ಎಲ್ಲಿ ಚುನಾವಣೆ ಮಾಡಿದರು? ಇನ್ನು delimitation ಆಗಲಿಲ್ಲ. ಬಿಬಿಎಂಪಿ ಕುರಿತಂತೆ ಅವರು ವಿಧೇಯಕವನ್ನು ತಂದಾಗಲೇ ಚುನಾವಣೆ ಮಾಡಿ ಒಂಬತ್ತು ತಿಂಗಳು ಆಗಬೇಕಾಗಿತ್ತು. ಈಗ ಸುಮಾರು ಒಂದು ವರ್ಷವಾಗಿದೆ. ಸರ್ಕಾರ ಯಾವಾಗ ಚುನಾವಣೆ ಮಾಡುತ್ತದೆ? ಸರ್ಕಾರಕ್ಕೆ ಚುನಾವಣೆ ಮಾಡುವುದಕ್ಕೆ ಕನಿಕರವೇ ಇಲ್ಲ ಅಥವಾ ಚುನಾವಣೆಯೇ ಬೇಕಾಗಿಲ್ಲ. ಬರೀ ಚುನಾವಣೆಯನ್ನು ಮುಂದೂಡುವುದು, ಯಾರನ್ನ ಬೇಕು ಅವರನ್ನು ಕೂರಿಸಿ ಆಡಳಿತ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ?

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ಹೇಳಿದ್ದೇನೆ. 2022 census report ಬರುವವರೆಗೂ ಈ ಕೆಲಸಕ್ಕೆ ಕೈಹಾಕಬಾರದು ಎನ್ನುವ ಭಾವನೆ ನಮಗೆ ಇದ್ದದ್ದು ಸತ್ಯ. ಆದರೆ ನಾವು ಕೊಟ್ಟಿರುವ ನಿಯಮದ ಕೆಳಗಡೆ he is empowered because population criteria for Zilla Panchyath area ಅನ್ನು 40,000 ದಿಂದ 35,000ಕ್ಕೆ ಇಳಿಸಿರುವ ಒಂದೇ ಕಾರಣಕ್ಕಾಗಿ ಅವರು ಮಾಡುತ್ತಾರೆಂದು ನಾವು ಭಾವಿಸಿರಲಿಲ್ಲ. Available latest population data for delimitation is the mandatory provision. That is the law. ಆ population data ಮೇಲೆ ಇವರು ಮಾಡಬೇಕು. ಇವರು 2011ರ ಜನಗಣತಿಯ ಆಧಾರದ ಮೇಲೆ ಮತ್ತೊಂದು ಸಲ ಮಾಡುತ್ತಾರೆಂದು ನಾವು ಭಾವಿಸಿರಲಿಲ್ಲ. ಯಾವಾಗ ಈ ಪರಿಸ್ಥಿತಿ ನಿರ್ಮಾಣವಾಯಿತು, objection raise ಆಯಿತು, ಆಗ ನಾವು ಈ ಕಡೆ ಗಮನ ಕೊಟ್ಟಿರುವುದು ನಿಜ. ಮೊದಲೇ ನಾವು anticipate ಮಾಡಿರಲಿಲ್ಲ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಾಂದರ್ಭಿಕವಾಗಿ ಸಮಸ್ಯೆಗಳನ್ನು ನಿವಾರಣೆ ಮಾಡುವ ಪ್ರಯತ್ನದ ಆತಂಕದಲ್ಲಿದ್ದಾರೆ. ಇದನ್ನು ಏಕೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂದು ನನಗೆ ಆತಂಕವಾಗುತ್ತಿದೆ. ಅಕ್ಷರಶಃ ಇಷ್ಟು ಹೊತ್ತಿಗೆ ಚುನಾವಣೆಯಾಗಿ ಜಿಲ್ಲಾ ಪಂಚಾಯಿತಿಯವರು, ತಾಲ್ಲೂಕು ಪಂಚಾಯಿತಿಯವರು ಅಧಿಕಾರಕ್ಕೆ ಬರಬೇಕಾಗಿತ್ತು.

ಶ್ರೀ ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಇದರಲ್ಲಿ ಆಕ್ಷೇಪಣೆಗಳನ್ನು ಹಾಕಿರುವುದನ್ನು ತಾವೆಲ್ಲರೂ ಗಮನಿಸಿದ್ದೀರಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಲ್ಲಾ ಪಕ್ಷದವರೂ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. 2600 ಕ್ಕಿಂತಲೂ ಹೆಚ್ಚಿನ ಆಕ್ಷೇಪಣೆಗಳು ಬಂದಿವೆ. ಸರಿಯಾಗಿದ್ದಿದ್ದರೆ ಆಕ್ಷೇಪಣೆಗಳನ್ನು ಹಾಕುತ್ತಿದ್ದರೆ? ಇಲ್ಲಿ ತಾವೆಲ್ಲರೂ ಎದೆ ಮುಟ್ಟಿಕೊಂಡು ಸ್ಪಷ್ಟವಾಗಿ ಇದು ಸರಿಯಿಲ್ಲ, ಅದಕ್ಕೋಸ್ಕರವೇ ಆಕ್ಷೇಪಣೆಗಳನ್ನು ಹಾಕಿರುವೆ ಎಂದು ಹೇಳಿ. ತಮಗೆಲ್ಲರಿಗೂ ಈ ಅವ್ಯವಸ್ಥೆ ಸರಿಯಾಗಬೇಕು ಎಂಬುದರಲ್ಲಿ ಒಮ್ಮತ ಇದೆಯೋ ಇಲ್ಲವೋ? ಹಾಗಾಗಿ ಇದನ್ನು ನಾವು ವಿಧಿ ಇಲ್ಲದೆಯೇ ಈ ವಿಧೇಯಕವನ್ನು ತಂದಿದ್ದೇವೆ. 2600 ಕ್ಕಿಂತಲೂ ಹೆಚ್ಚು ಜಿಲ್ಲಾ ಪರಿಷತ್ತಿನ ಸದಸ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ delimitation ಮಾಡಿರುವುದು ಸರಿಯಿಲ್ಲ, ಇದಕ್ಕೇನಾದರೂ ಒಂದು ಪರಿಹಾರವನ್ನು ಮಾಡಬೇಕೆಂದು ಕೇಳುತ್ತಿದ್ದಾರೆ. ಮಾನ್ಯ ಅಪ್ಪಾಜಿಗೌಡರೇ, ಹೌದೋ ಇಲ್ಲವೋ ಎಂಬುದನ್ನು ಹೇಳಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಯಾರು delimitation ಮಾಡಿರುವುದು ಸರಿಯಿಲ್ಲ ಎಂದು ಹೇಳುತ್ತಿದ್ದಾರೆ? ಯಾರು ಯಾರೋ ಚುನಾವಣೆಗೆ ಹೋಗಬೇಕು ಅಂದುಕೊಂಡುಬಿಟ್ಟಿದ್ದಾರಲ್ಲಾ ಅವರು ಆ ರೀತಿ ಹೇಳುತ್ತಿದ್ದಾರೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಚುನಾವಣೆಗೆ ನಿಲ್ಲುವುದು ಬೇರೆ, ಸ್ಪರ್ಧೆ ಮಾಡುವುದು ಬೇರೆ, ಈ delimitation ಬೇರೆ. ಇದು ಸರಿಯಿಲ್ಲ ಎಂದು ಅವರೆಲ್ಲರೂ ಹೇಳುತ್ತಿದ್ದಾರೆ. ಇನ್ನು ಮುಂದಕ್ಕೆ ನಿಮ್ಮ ಇಷ್ಟ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ ನಮ್ಮ ಇಷ್ಟ, ಕಷ್ಟದ ಪ್ರಶ್ನೆಯಲ್ಲ. ಇದು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕಾದ ವಿಚಾರ. ಈಗ ಚುನಾವಣೆ ಆಯೋಗದ ಮೇಲೆ 2000 ಅಪೀಲುಗಳ ವಿಚಾರಣೆ ಹೋಗಿದೆ. Not against Government. ಯಾರು ಚುನಾವಣೆ ಆಯೋಗ ಪುನರ್‌ವಿಂಗಡಣೆ ಮಾಡಿದರೋ, ಮೀಸಲಾತಿ ಮಾಡಿದರೋ ಅವರು ಎದುರಿಸುತ್ತಾರೆ. ಪರಿಹಾರ ಕೊಡುತ್ತಾರೆ. ಇದು ಅವರ ಕರ್ತವ್ಯ. ಅವರೇನು ಮಾಡಬೇಕೆಂದರೆ, ಚುನಾವಣೆ ಆಯೋಗದ ನೆರಳಿನಲ್ಲಿ ಈ ಆಯೋಗ ಮಾಡುವುದಾದರೆ ನನಗೆ ಅಡ್ಡಿ ಇಲ್ಲ. ಆದರೆ ಇದು ಸರ್ಕಾರದ ನೆರಳಿನಲ್ಲಿ ಆಗುತ್ತಿದೆ. ಈಗ ಸರ್ಕಾರದ ಮೇಲೆ 2000 ಅಪೀಲುಗಳಲ್ಲ, 20,000 ಅಪೀಲುಗಳು ಬರುತ್ತವೆ. ಇದನ್ನು ಸರ್ಕಾರ ಹುಡುಗಾಟಿಕೆಗೆ ತೆಗೆದುಕೊಳ್ಳುವುದು ಬೇಡ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಶ್ರೀಕಂಠೇಗೌಡರೇ, ಸರ್ಕಾರ ನಿರಂತರ. ಮಾನ್ಯ ಎಚ್.ಕೆ.ಪಾಟೀಲ್‌ರವರು ನ್ಯಾಯಾಲಯಕ್ಕೆ ಬಂದು ನಿಲ್ಲುವುದಕ್ಕಾಗುತ್ತದೆಯೇ? We are bound to stand before Court.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- Please allow me to complete my say. ನನ್ನ ವಿಚಾರವನ್ನು ಹೇಳುವುದಕ್ಕೆ ಬಿಡಿ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಸದ್ಯಕ್ಕೆ ಸರ್ಕಾರಕ್ಕೆ ಚುನಾವಣೆ ಖಾಡುವುದಕ್ಕೆ ಇಚ್ಛೆಯಿಲ್ಲ. ಚುನಾವಣೆ ಮುಂದೂಡುವುದಕ್ಕೆ ಏನೇನು ಬೇಕೋ ಅದೆಲ್ಲವನ್ನು ಮಾಡುತ್ತಿದ್ದಾರೆ. ನಾವೇನು ಮಾಡುವುದಕ್ಕಾಗುವುದಿಲ್ಲ. We are ready for it.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಿ.ಎಂ.ಇಬ್ರಾಹಿಂ ರವರೇ, ಅವತ್ತಿನಿಂದ ಇವತ್ತಿನವರೆಗೂ ಆಗಿರುವ ಚುನಾವಣೆಯಲ್ಲೆಲ್ಲಾ ನಾವು ಮುಂದಿದ್ದೇವೆ. ಪಾರ್ಲಿಮೆಂಟ್‌ನಲ್ಲೂ ಮುಂದಿದ್ದೇವೆ.

783/17-09-2021/12-30/bkp-bns

ಶ್ರೀ ಜೆ.ಸಿ. ಮಾಧುಸ್ವಾಮಿ(ಮುಂದು)

ಎಲ್ಲೆಲ್ಲಿ ಕಾರ್ಪೊರೇಷನ್ ಚುನಾವಣೆಗಳು ಆಗಿವೆ, ಅಂತಹ ಕಡೆಗಳಲ್ಲಿ ಎಲ್ಲಾ ನಾವು ಮುಂದೆ ಇದ್ದೇವೆ. ನಮಗೆ ಚುನಾವಣೆ ಎಂದರೆ ಏತಕ್ಕೆ ಭಯ ಎಂದು ಕೊಂಡಿದ್ದೀರಿ?

(ಗೊಂದಲ)

ಶ್ರೀ ಜೆ.ಸಿ. ಮಾಧುಸ್ವಾಮಿ: ಮಂತ್ರಿಮಂಡಲ ಆದಾಗಿನಿಂದ ಈಚೆಗೆ ಹೇಳುತ್ತಿದ್ದೇನೆ. ನಾವು ಒಂದು ಚುನಾವಣೆ ಬಿಟ್ಟರೆ ಎಲ್ಲಿಯೂ ನಾವು ಮುಖಭಂಗವಾಗುವ ಸ್ಥಿತಿಗೆ ನಮ್ಮ ಪಕ್ಷ, ನಮ್ಮ ಸರ್ಕಾರ ಬಂದಿರಲಿಲ್ಲ. ಇದಕ್ಕೆ ನಾವು ಏಕೆ ಹೆದರಿಕೊಳ್ಳೋಣ? ಏಕೆ ನೀವು ಆ ರೀತಿ ಭಾವಿಸುತ್ತಿದ್ದೀರಿ?

ಶ್ರೀಕೆ.ಟಿ. ಶ್ರೀಕಂಠೇಗೌಡ:-ಮಾನ್ಯ ಸಭಾಪತಿಯವರೇ,

(ಗೊಂದಲ)

ಶ್ರೀ ಜೆ.ಸಿ. ಮಾಧುಸ್ವಾಮಿ: ಮಾನ್ಯ ಶ್ರೀಕಂಠೇಗೌಡರೇ, ಒಂದೇ ನಿಮಿಷ. ಬೆಂಗಳೂರಿನದ್ದು ಹೇಳಿದ್ದೀರಿ. ಎಷ್ಟು ಜನರು ಇದನ್ನು ಕೇಳಿರುವುದು? ಎಲ್ಲಾ ಪಾರ್ಟಿಯವರೂ ಇದನ್ನು ಕೇಳಿದ್ದಾರೆ. ಇದರಲ್ಲಿ joint select Committee ಮಾಡಿ ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. Minimum 200 wards ಈಗಾಗಲೇ

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಎದುರಿಗೆ argue ಮಾಡುವುದಕ್ಕಾಗುವುದಿಲ್ಲ.

ಶ್ರೀ ಜೆ.ಸಿ. ಮಾಧುಸ್ವಾಮಿ: ಆಗುವುದಿಲ್ಲವೆಂದರೆ ಒಪ್ಪಿಕೊಂಡುಬಿಡಿ. ಮತ್ತೆ ಇನ್ನು ಏನು ಮಾಡುವುದು?

ಶ್ರೀ ಸಿ.ಎಂ. ಇಬ್ರಾಹಿಂ:- ಇಲ್ಲಿರುವ product ನೀವು. ನಮಗೆ ಕಷ್ಟವಾಗುತ್ತದೆ. ಜನರುಗಡೆ ಕಷ್ಟವಾಗುತ್ತದೆ.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಿಮ್ಮ ಉದ್ದೇಶ ಬಹಳ ಸರಳವಿದೆ. ಒಟ್ಟು ಚುನಾವಣೆಯಿದೆ, ನೀವು ಏನಾದರೂ ಮಾಡಿ. They will bring some important material and facts, ಅದನ್ನು ಅವರು ಕೋರ್ಟಿಗೆ produce ಮಾಡುತ್ತೇವೆಂದರೆ ಈ ಬಿಲ್‌ಗೆ ತಿದ್ದುಪಡಿ ಮಾಡಿ O.M.

ಕೊಟ್ಟರೆ ಅನುಕೂಲವಾಗುತ್ತದೆಂದು ದದದದದ ನನಗನಿಸುತ್ತದೆ ನಿಮಗೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆಯಿದೆಯೋ ಇಲ್ಲವೋ ಅನಿಸುತ್ತದೆ. ಏಕೆಂದರೆ, ತಾವು ರಾಜಕಾರಣ ಹೇಗೆ ಪ್ರಾರಂಭ ಮಾಡಿದ್ದೀರೋ ಅದೇ ರೀತಿ ನಾನೂ ಕೂಡ ಜಿಲ್ಲಾ ಪರಿಷತ್ ಸದಸ್ಯನಾಗಿಯೇ ರಾಜಕಾರಣ ಪ್ರಾರಂಭ ಮಾಡಿದ್ದೇನೆ. ಅದಕ್ಕೆ ನಮಗೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಹಳ ನಂಬಿಕೆಯಿದೆ. ತಾಲ್ಲೂಕು ಪಂಚಾಯತಿಗೆ ಚುನಾವಣೆ ನಡೆಯಲಿ ಬಿಡಿ. ಈ ರಾಜ್ಯದ ಜನರು ನಿರ್ಣಯ ಕೊಡುತ್ತಾರೆ. ನಿಮಗೆ ಏನು ಸಮಸ್ಯೆ? ನಿಮಗೆ ಸ್ವಲ್ಪ ಭಯ ಭಕ್ತಿ ಇರುವ ಹಾಗೆ ಕಾಣುತ್ತಿದೆ. ಮುಂದಿನ ಅಸೆಂಬ್ಲಿಗೆ ನಿಮಗೆ ದಿಕ್ಕೊಚ್ಚಿಯಾಗುವ ಹಾಗೆ ಕಾಣುತ್ತದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ : ಬಿಡಿ ಸರ್. Don't dilute it sir.

ಶ್ರೀ ಎಸ್.ಆರ್.ಪಾಟೀಲ್: ಈಗ ಅಸೆಂಬ್ಲಿ ನ್ಯೂಸ್ ನೋಡುವುದಾದರೆ ಮುಖಭಂಗವಾಗುವ ಹಾಗೆ ಕಾಣುತ್ತದೆ. ಮುಖವಿರುವುದಿಲ್ಲವೆಂದು ತಾವು ಈ ಬಿಲ್‌ಅನ್ನು ತಂದಿದ್ದೀರಿ.....

(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರು ಸಭಾ ಪೀಠವನ್ನು ಅಲಂಕರಿಸಿದರು)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೆ, ಇಬ್ಬರು ಸಚಿವದ್ವಯರ ಮಾತುಗಳನ್ನು ನಾನು ಆಲಿಸಿದ್ದೇನೆ. ನಮ್ಮ ಸಮಸ್ಯೆ ಏನೆಂದರೆ, ತಿದ್ದುಪಡಿ ವಿಧೇಯಕದಿಂದ ಮತ್ತು ಇಡೀ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆ ಶೂನ್ಯಕ್ಕೆ ಹೋಗಿ ನಿಂತಿದೆ. Again we will restart. ಈಗ 8-10 ತಿಂಗಳುಗಳಿಂದ ಮಾಡಿದಂತಹ ತಾಲೀಮಲ್ಲಾ ಹೊಳೆಗೆ ಹೋಯಿತು. ನೀವು ground reality ಅರ್ಥ ಮಾಡಿಕೊಳ್ಳಿ. ಈಗ ಒಂದು ಹಂತಕ್ಕೆ ತಲುಪಿದ್ದೀರಿ. ಪುನರ್ ವಿಂಗಡಣೆಯಾಯಿತು, ಮೀಸಲಾತಿಯಾಯಿತು, ಘೋಷಣೆಯಾಯಿತು. ಇಡೀ ಜನರು ಈಗ ಒಂದೊಂದು ಕ್ಷೇತ್ರದಲ್ಲಿ 5-10 ಆಕಾಂಕ್ಷಿಗಳು ಚುನಾವಣಾ ಪ್ರಚಾರದಲ್ಲಿ ಕಳೆದ 10 ತಿಂಗಳುಗಳಿಂದ ಇದ್ದಾರೆ. ಇಷ್ಟು ಹೊತ್ತಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಯಾಗಿ ಈಗ ಎಲ್ಲರೂ ಅಧಿಕಾರಕ್ಕೆ ಬರಬೇಕಾಗಿತ್ತು. ನನ್ನ ಊರಿನ ಒಂದು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ 9 ಆಕಾಂಕ್ಷಿಗಳು ಇದ್ದಾರೆ. ಕೋವಿಡ್-19 ಸಮಯದಲ್ಲಿ ನೀವು ನೆರವಿಗೆ ಬರಲಿಲ್ಲ, ಅವರುಗಳು ಅಂದರೆ ಆಕಾಂಕ್ಷಿಗಳು ನೆರವಿಗೆ ಬಂದರು. ನಿಮಗೆ ಅದು ಗೊತ್ತಿಲ್ಲ. ಇದು ಎಲ್ಲಿಗೆ ಹೋಗಿ ನಿಂತಿದೆ ಎಂದರೆ ಚುನಾವಣೆ ಮುಗಿದು ಹೋಗಿ ಇಷ್ಟು ಹೊತ್ತಿಗೆ ಅವರು ಆಡಳಿತಕ್ಕೆ ಬರಬೇಕಾಗಿತ್ತು. ಏಕೆಂದರೆ, ಅವರೆಲ್ಲಾ ಮಾಜಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಸದಸ್ಯರಿದ್ದಾರೆ. ಈಗ ನನಗೆ ಒಂದು ಅನುಮಾನ

ಏನು ಶುರುವಾಗಿದೆ ಎಂದರೆ, ಮಾನ್ಯ ಅಪ್ಪಾಜಿ ಗೌಡರು ಮತ್ತು ಶ್ರೀ ಕೋಟ ಶ್ರೀನಿವಾಸ ಪೂಜಾರಿರವರು ಸೇರಿದಂತೆ ಒಟ್ಟು 25 ಜನ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿ ಇಲ್ಲಿಗೆ ಬರುವಂತಹವರಿಗೆ next Zilla Panchayath, Taluk Panchayath members vote ಗಳೇ ಇರುವುದಿಲ್ಲ. ಈಗಿನ ವ್ಯವಸ್ಥೆಗೆ ನೀವು ಹೋಗುವುದಾದರೆ ಡಿಸೆಂಬರ್ ನೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 25 ಜನರಿಗೆ ಆಗಬೇಕಲ್ಲವೇ? ಇವರ voters ಬರುವುದೇ ಇಲ್ಲ, ಇವರ voters ಬರುವುದಕ್ಕೆ ಸಾಧ್ಯವೂ ಆಗುವುದಿಲ್ಲ. ಏಕೆಂದರೆ, ಮತ್ತೆ ಸೊನ್ನೆಯಿಂದ ನೀವು ಶುರು ಮಾಡುತ್ತಿದ್ದೀರಿ. ನಿಮ್ಮ ಪರವಾಗಿ ನನ್ನ ಮಾತು ಏನೆಂದರೆ, ಎಲ್ಲಾ ಮುಗಿದು ಹೋಗಿ, ಒಂದಷ್ಟು objections ಗೆ, Election Commission ನಲ್ಲಿ ಏನಾದರೂ ಪರಿಹಾರ ಹುಡುಕಪ್ಪು ಎಂದರೆ ಮುಗಿದು ಹೋಯಿತು. There ends the matter. ಇಲ್ಲ, ಈ ಚುನಾವಣೆಯನ್ನು ನಾವು ಮುಂದಕ್ಕೆ ಹಾಕಬೇಕು ಎನ್ನುವುದಾದರೆ ಈ ಪ್ರಯತ್ನ. ಏಕೆಂದರೆ, ಈ ವಿಧೇಯಕ ಇನ್ನೂ ಪೂರ್ಣವಾಗಿಲ್ಲ. ಇದರಲ್ಲಿ ಯಾವುದೂ ಏನೂ ಪುನರ್ ವಿಂಗಡಣೆ ಮಾಡುವುದು ಯಾರು, ಏನು ಇದೆಲ್ಲಾ ಇದೆ, ಅದಕ್ಕೆ ಗೈಡ್‌ಲೈನ್ಸ್ ಏನು ಮತ್ತು reservation ಮಾಡುವವರದ್ದು ಏನು ಇದಕ್ಕೆಲ್ಲಾ ಇಲ್ಲಿ ಸ್ಪಷ್ಟೀಕರಣವಿಲ್ಲ. ನಾನು ಇಲ್ಲಿ ಕಣ್ಣು ಆಡಿಸಿದ್ದು ಅಷ್ಟೆ. ಓದುವುದಕ್ಕೆ ಸಮಯಾವಕಾಶ ಕೊಟ್ಟಿದ್ದರೆ ಇನ್ನೂ ಹೆಚ್ಚಿಗೆ ನಾನು ಹೇಳುತ್ತಿದ್ದೆನೋ ಏನೋ ಗೊತ್ತಿಲ್ಲ. ಏನೇನು lacunae ಇದೆ, ಏನೇನು ಲೋಪಗಳಿವೆ, ನೀವು ಏನೇನು ಮಾಡಬೇಕು, ಏನೇನು ಮಾಡಬೇಕಾಗಿತ್ತು ಎಂದು ನಾನು ಹೇಳುತ್ತಿದ್ದೆ. ಈಗ ನನ್ನ ಪ್ರಶ್ನೆ ಏನೆಂದರೆ, ದಿವಂಗತ ಮಾನ್ಯ ಅಬ್ದುಲ್ ನಸೀರ್ ಸಾಹೇಬರು ಹಾಗೂ ದಿವಂಗತ ಮಾನ್ಯ ರಾಮಕೃಷ್ಣ ಹೆಗಡೆಯವರು ಅದಕ್ಕೆ ಶಕ್ತಿ ತುಂಬಿದರು. ಮಾನ್ಯ ದೇವೇಗೌಡರು ಈ ಮಹಿಳೆಯರಿಗೆ ಹಾಗೂ ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಯಾರು ಅಧಿಕಾರ ಇಲ್ಲದೇ ಇರುವವರು ಅಂದರೆ, ನಮ್ಮಲ್ಲಿ scavengers ಕೂಡ ಗ್ರಾಮಪಂಚಾಯಿತಿಯ member ಆಗಿ ಅಧ್ಯಕ್ಷರಾಗಿಬಿಟ್ಟರು. ಜಿಲ್ಲಾ ಪಂಚಾಯಿತಿಗೆ ಎಂತೆಂತಹವರು ಬಂದರು? ಆ reservation ವಲಯದಿಲ್ಲದ ಬಂದರು. ಒಂದು ರೀತಿಯ ದೊಡ್ಡ ಬದಲಾವಣೆಯೇ ಆಗಿ ಹೋಯಿತು. ಆ ಮಹಿಳೆಯರು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಯ ವರ್ಗದಲ್ಲಿ ಬದಲಾವಣೆಗಳಾಯಿತು. ಅಷ್ಟರಮಟ್ಟಿಗೆ ಸ್ಥಳೀಯ ಸಂಸ್ಥೆಗಳು ಕೆಲಸ ಮಾಡುತ್ತಾ ಬಂದವು. ಒಂದು ಕಾಲದಲ್ಲಿ ನೀವೆಲ್ಲಾ ಜಿಲ್ಲಾ ಪಂಚಾಯಿತಿ ಸದಸ್ಯರು ಎಂದರೆ ಎಂ.ಎಲ್.ಎ.ಗಳು ಎಂದು ಆಗುತ್ತದೆ, ಇಲ್ಲಿ ಕಾರ್ಪೊರೇಟರ್‌ಗಳು ಇದ್ದ ಹಾಗೆ ಆಗುತ್ತದೆ. ಈಗ ಅವರುಗಳಿಗಲ್ಲಾ ನೀವು ಜೀವ ತೆಗೆದಿದ್ದೀರಿ. ಮತ್ತೆ ಕೂಡ ಜೀವ ತೆಗೆಯುವಂತಹ ಪ್ರಯತ್ನವಾಗುತ್ತಿದೆಯೋ ಏನೋ ಎಂದು ನನಗೆ ಕಾಡುತ್ತಿದೆ.

ಆದ್ದರಿಂದ, ನಾನು ಏನು ನಮ್ಮ ಸಚಿವದ್ವಯರಿಗೆ ಮನವಿ ಮಾಡುವುದೇನೆಂದರೆ, ಈಗ ಇರುವ ಸಣ್ಣ-ಪುಟ್ಟ ಗಾಯಗಳನ್ನು ರಿಪೇರಿ ಮಾಡಿ ವ್ಯವಸ್ಥೆಯನ್ನು ಮುಂದುವರೆಸಿ ಶೀಘ್ರವಾಗಿ ಚುನಾವಣೆ ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಸರಿಯಿದೆ. ನೀವು ಹೊಸದಾಗಿ operation ಮಾಡುತ್ತೇನೆ, ಹೊಸದಾಗಿ ಜೀವ ಕೊಡುತ್ತೇನೆ, ಅವರನ್ನು ಬೆಳೆಸುತ್ತೇನೆ ಎನ್ನುವುದಾದರೆ ಅದು ಮತ್ತೆ ನೆನೆಗುದಿಗೆ ಬೀಳುವ ವಿಚಾರವಾಗಿದೆ. ಇನ್ನೂ 6 ತಿಂಗಳುಗಳ ಕಾಲ ನೀವು ಚುನಾವಣೆ ಮಾಡುವುದಕ್ಕೆ ಆಗುವುದಿಲ್ಲ. ಏಕೆಂದರೆ ಪುನರ್ ವಿಂಗಡಣೆಯಾಗಬೇಕು, ಮೀಸಲಾತಿಯಾಗಬೇಕು, ನೋಟಿಫಿಕೇಷನ್‌ಗೆ 45-60 ದಿವಸಗಳ ಕಾಲ ಸಮಯಾವಕಾಶ ಕೊಡಬೇಕಾಗುತ್ತದೆ, ನಂತರ ಚುನಾವಣೆ ಮಾಡಬೇಕು. ಅಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿಗಳ ಕಛೇರಿಯೇ? ಎಲ್ಲವನ್ನೂ ಅಧಿಕಾರಿಗಳ ಕೈಗೆ ಕೊಟ್ಟುಬಿಡುವುದಾ? ಅವರೆಲ್ಲರೂ ದರ್ಬಾರು ಮಾಡುವುದಾ? This is not good. ಹಾಗಾದರೆ ಈಗ ಅಸೆಂಬ್ಲಿಯನ್ನು ಪುನರ್ ವಿಂಗಡಣೆ ಮಾಡುತ್ತೇವೆ, ಅಸೆಂಬ್ಲಿಯನ್ನು ತೆಗೆದು 6 ತಿಂಗಳುಗಳು ಮಡಗಿಬಿಡುವುದಾ? ಆ ಪರಿಸ್ಥಿತಿಯನ್ನು ಈಗ ನೀವು ನಿರ್ಮಾಣ ಮಾಡುತ್ತಿದ್ದೀರಿ. ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳನ್ನು ಶೂನ್ಯಕ್ಕೆ ಕಳುಹಿಸುತ್ತಿದ್ದೀರಿ. This is not advisable. ನಾನು ಹೇಳುವುದೇನೆಂದರೆ, ನೀವು ಚುನಾವಣೆ ಆಗುವುದಕ್ಕೆ ಹೇಗಾದರೂ ಶಕ್ತಿ ತುಂಬಿ, ನಿಮ್ಮ ಅಧಿಕಾರಿಗಳನ್ನೇ ಕೊಡಿ. ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಅವರು ಸರಿಪಡಿಸಲಿ. ಹೈಕೋರ್ಟ್‌ಗೆ ಉತ್ತರ ಕೊಡಿ. ಆದಷ್ಟುಬೇಗ ಚುನಾವಣೆ ಮಾಡಿ. ಈ ಸಣ್ಣ-ಪುಟ್ಟದ್ದನ್ನು ಸರಿಪಡಿಸುವ ಬದಲು ಮತ್ತೊಂದು ಆಯೋಗವನ್ನು ಮಾಡಿ ಹೊಸದಾಗಿ create ಮಾಡಿ, ಅವರ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು, ಆಗ 5 ಸಾವಿರ ಜನರು appeal ಗೆ ಹೋಗಿ ಈ ಸಮಸ್ಯೆಗಳು ಆಗುತ್ತದೆಯೇ ಎನ್ನುವಂತಹ ಆತ್ಮಕ್ಕೆ ನಮ್ಮನ್ನು ಕಾಡುತ್ತಿದೆ. ಏಕೆಂದರೆ, ಪುನರ್‌ವಿಂಗಡಣೆಯಾಗಲಿ, ಮೀಸಲಾತಿಯಾಗಲಿ ಸರ್ವರನ್ನೂ ಸಮಾಧಾನ ಮಾಡುವುದಿಲ್ಲ. ನಿಮಗೆ ನಿಷ್ಕೂರ ಮಾಡುವಂತಹವರು, ವಿರೋಧಿಗಳೇ ಜಾಸ್ತಿಯಾಗುತ್ತಾರೆಯೋ ಹೊರತು ನಿಮ್ಮ ಪರ ಯಾರೂ ಬರುವುದಿಲ್ಲ. ಈಗ ಆಗಿ ಹೋಗಿದೆ. ಚುನಾವಣೆ ಮಾಡಿ ಎಂದು ಹೇಳಿದಾಗ ಏನು ಮಾಡುತ್ತೀರಿ? ನಿಮ್ಮ ಆದೇಶದ ಅಧ್ಯಕ್ಷ ಅಲ್ಲಿ ಇರುತ್ತಾರೆ. ಮಾನ್ಯ ಮಾಧುಸ್ವಾಮಿಯಣ್ಣನವರೆ, ಮಾನ್ಯ ಕೆ.ಎಸ್.ಈಶ್ವರಪ್ಪನವರು ಏಕೆ ಮಾಡಿಸಲಿಲ್ಲ ಎಂದು ಅವರು ಹಿಡಿದುಕೊಳ್ಳುತ್ತಾರೆ. ನಿಮಗೆ ಆಗ ನಿಷ್ಕೂರ ಜಾಸ್ತಿಯಾಗುತ್ತದೆ. ಈಗ ನಿಷ್ಕೂರವಾಗುವುದಿಲ್ಲ, ಈಗ ನಾನು ಏನು ಮಾಡಲಪ್ಪ ಇದು election commission ಕೆಲಸ ಎನ್ನುತ್ತಾರೆ, ಇದು ಮುಗಿದು ಹೋಯಿತು. There ends the matter. ಆಮೇಲೆ ಏನು

ಹೇಳುತ್ತೀರಿ? You cannot escape. ಜನರಿಗೆ ಉತ್ತರ ಕೊಡುವುದಕ್ಕೆ ಕಷ್ಟವಾಗುತ್ತದೆ. ಅದಕ್ಕೆ ನಾನು ಹೇಳುವುದು. ನಿಮ್ಮ ಮೈಮೇಲೆ ಏಕೆ ಎಳೆದುಕೊಳ್ಳುತ್ತಿದ್ದೀರಿ ಎಂದು ಹೇಳುತ್ತಿದ್ದೇನೆ. ಮತ್ತೆ ನಿಮ್ಮ ಪರವಾಗಿ ನಾನು ಹೇಳುತ್ತಿದ್ದೇನೆ. ಮೈಮೇಲೆ ಏಕೆ ಎಳೆದುಕೊಳ್ಳುತ್ತಿದ್ದೀರಿ ಎಂದು ಹೇಳುತ್ತಿದ್ದೇನೆ, ಮತ್ತೆ ವಾಪಸ್ಸು ಶೂನ್ಯಕ್ಕೆ ಏಕೆ ಹೋಗುತ್ತೀರಿ, ಅಲ್ಲಿಂದ ಏಕೆ start ಮಾಡುತ್ತೀರಿ, ಇವುಗಳ ಕಥೆ ಏನು ಮಾಡುತ್ತೀರಿ? ಈ ವ್ಯವಸ್ಥೆ ಎಲ್ಲಿಗೆ ಹೋಗಿ ನಿಲ್ಲುತ್ತದೆ. ದಯಮಾಡಿ ಈ ವಿಧೇಯಕವನ್ನು ವಾಪಸ್ಸು ತೆಗೆದುಕೊಳ್ಳಿ. ಚುನಾವಣೆ ಆಗುವುದನ್ನು ಸರಿಪಡಿಸಿ, urgent ಆಗಿ ಚುನಾವಣೆ ಮಾಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಇತ್ಯರ್ಥಮಾಡಿ ಎನ್ನುವಂತಹದ್ದು ನನ್ನ ಮನವಿಯಾಗಿದೆ.

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಬಹಳ ಸವಿಸ್ತಾರವಾಗಿ ಈಗಾಗಲೇ ಮಾನ್ಯ ಹಿರಿಯ ಸದಸ್ಯರುಗಳು ಮಾತನಾಡಿದ್ದಾರೆ. ನಾವು ಏನನ್ನೂ ಮಾತನಾಡಬಾರದು ಆ ರೀತಿ ಈಗಾಗಲೇ ಮಾನ್ಯ ಜೆ.ಸಿ.ಮಾಧುಸ್ವಾಮಿಯವರು reply ಸಹ ಕೊಟ್ಟಿದ್ದಾರೆ. ಬಹಳ ಮುಖ್ಯವಾಗಿ ಇದರ ಬಗ್ಗೆ ಗಮನಕೊಡಬೇಕಾಗುತ್ತದೆ. ಯಾವುದೇ ಸಾಂವಿಧಾನಿಕ ವಿಚಾರಗಳಲ್ಲಿ ಸಾರ್ವಜನಿಕ ವಲಯಕ್ಕೆ ನಾವು ತೆರುವಂತಹ ಸಂದರ್ಭದಲ್ಲಿ ಸಾರ್ವಜನಿಕ ಚರ್ಚೆ ಬಹಳ ಪ್ರಮುಖವಾಗಿರುವಂತಹದ್ದು. ಚರ್ಚೆಯಾಗದೇ pros and cons ಇಲ್ಲದೇ ಚರ್ಚೆಯಿಂದ ಆಚೆಗೆ ಬಂದರೆ ಅದರ ಪರಿಣಾಮ ಒಳ್ಳೆಯದಿರಬಹುದು. ಆದರೆ, ದುಷ್ಪರಿಣಾಮಗಳಿರುತ್ತದೆ. ಆ ದುಷ್ಪರಿಣಾಮಗಳನ್ನು ಯಾವಾಗ ಸರಿ ಮಾಡುವುದಕ್ಕಾಗುತ್ತದೆ? ಹಾಗಾಗಿ ನಮ್ಮ ಸಂವಿಧಾನಕ್ಕೆ ನೂರಾರು ಬಾರಿಗೆ ತಿದ್ದುಪಡಿಯಾಗಿದೆ. ನೂರಾರು ಬಾರಿಗೆ ತಿದ್ದುಪಡಿಯಾದಂತಹ ಸಂದರ್ಭದಲ್ಲಿಯೂ ಕೂಡ ಸಾರ್ವಜನಿಕ ಹಿತದೃಷ್ಟಿಯಿಂದ ಇಟ್ಟುಕೊಂಡು ಕಟ್ಟಕಡೆಯ ಮನುಷ್ಯನಿಂದ ಹಿಡಿದು ಅವನಿಗೆ ಅನುಕೂಲವಾಗುವಂತಹ ದೃಷ್ಟಿಯಲ್ಲಿ ಇದು ನೂರಕ್ಕೆ ನೂರು ಸಾರ್ವಜನಿಕ ಉಪಯುಕ್ತವಾಗಿದೆ ಎಂಬ ವಿಚಾರ ಇಟ್ಟುಕೊಂಡೇ ತಿದ್ದುಪಡಿಯಾಗಿರುವಂತಹದ್ದಾಗಿದೆ. ಹಾಗಾಗಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವ ವಿಚಾರ ಸುಧೀರ್ಘವಾಗಿ ಸಾರ್ವಜನಿಕವಾಗಿ ಚರ್ಚೆಯಾಗಿ ಆಚೆಗೆ ಬರುತ್ತದೆ ಅದರಲ್ಲಿ ಖಂಡಿತವಾಗಿ ನಾವು ಪ್ರತಿಫಲ ಕಂಡುಕೊಂಡಿದ್ದೇವೆ. ಅದರಲ್ಲಿ ಎರಡನೇ ಮಾತಿಲ್ಲ. ಹಾಗಾಗಿ, ಮಾನ್ಯ ಜೆ.ಸಿ.ಮಾಧುಸ್ವಾಮಿಯವರಂತಹ ಹಿರಿಯ ಸಚಿವರು, ನಮ್ಮ ಮಾನ್ಯ ಕೆ.ಎಸ್.ಈಶ್ವರಪ್ಪನವರಂತಹ ಹಿರಿಯ ಸಚಿವರೆಲ್ಲರೂ ಇದ್ದೀರಿ. ನಿಮಗೆಲ್ಲಾ ಹೇಳುವಷ್ಟು ಶಕ್ತಿ ನಮಗಿಲ್ಲ. ಎಲ್ಲಾ ಅಗಾಧವಾದಂತಹ ಅನುಭವ ನಿಮಗಿದೆ. ಅಗಾಧವಾದಂತಹ

ಅನುಭವದಲ್ಲಿ ಇದರಲ್ಲಿ knowledge ಗಿಂತ practical ಅನುಭವವಿದೆಯೆಲ್ಲಾ ಅದು ಬಹಳ ಮುಖ್ಯವಾಗಿರುವಂತಹದ್ದು. ಹಾಗಾಗಿ, ನಾನು ಒಂದು ಮಾತನ್ನು ತಮಗೆ ಹೇಳುತ್ತೇನೆ. ಮಾನ್ಯ ಮಾಧುಸ್ವಾಮಿಯವರಿಗೆ ಹಾಗೂ ಮಾನ್ಯ ಈಶ್ವರಪ್ಪನವರಿಗೆ ಹೇಳುತ್ತೇನೆ. ಮೊನ್ನೆಯವರೆಗೆ ಜಿಲ್ಲಾ ಪಂಚಾಯತ್ ಆಡಳಿತ ಈ ರಾಜ್ಯದಲ್ಲಿತ್ತು. ತಾಲ್ಲೂಕು ಪಂಚಾಯತ್ ಆಡಳಿತ ಕೂಡ ಇತ್ತು. ಆ ಸಂದರ್ಭದಲ್ಲಿ ಪಕ್ಷಾತೀತವಾಗಿ ನಾವು ಮಾತನಾಡಬೇಕು. ಇದರಿಂದ ನೂರಕ್ಕೆ ನೂರು ಸಾರ್ವಜನಿಕವಾಗಿ ಒಳ್ಳೆಯದಾಗುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ನಾವೆಲ್ಲರೂ ಧೋಖಾ ಮಾಡುತ್ತಿಲ್ಲ ಎನ್ನುವಂತಹ ಭಾವನೆ ಇಟ್ಟು ನೀವು ಈ ಬಿಲ್ ಅನ್ನು ತಂದಿದ್ದೀರಿ. ಈ ರೀತಿ ಇದ್ದಂತಹ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ಸರ್ಕಾರದಲ್ಲಿ ಇದ್ದರೂ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿನ ಸರ್ಕಾರವಿತ್ತು, ತಾಲ್ಲೂಕಿನಲ್ಲಿ ತಾಲ್ಲೂಕಿನ ಸರ್ಕಾರವಿತ್ತು. ಆದರೆ ತಾಲ್ಲೂಕು ಪಂಚಾಯಿತಿ ಇತ್ತು. ಇವುಗಳೆಲ್ಲಾ ಇದ್ದಂತಹ ಸಂದರ್ಭದಲ್ಲಿ ಇವೆಲ್ಲಾ ವಿಕೇಂದ್ರೀಕರಣ ವ್ಯವಸ್ಥೆಯಿಂದ ಬಂದಂತಹವುಗಳು ಆಗಿವೆ. ಆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಈ ಸರ್ಕಾರದ್ದು ಖಂಡಿತವಾಗಿಯೂ ಇವತ್ತಿನ ಆಲೋಚನೆಯಲ್ಲ. ಬಹಳ ಹಿಂದಿನ ಆಲೋಚನೆಯಾಗಿದೆ. ಈ ಆಲೋಚನೆ ಒಂದು ವರ್ಷದಿಂದ ಅಥವಾ 6 ತಿಂಗಳುಗಳಿಂದ ಇದ್ದದ್ದು ಏನೋ ಗೊತ್ತಿಲ್ಲ. ಆದರೆ, ಪ್ರಾಮಾಣಿಕವಾಗಿ ಇದೆ. ಇದು ಇದ್ದಂತಹ ಸಂದರ್ಭದಲ್ಲಿ ಇಂತಹ ಒಂದು ತಿದ್ದುಪಡಿಯನ್ನು ನಾವು ಚುನಾವಣಾ ಆಯೋಗದ ಮುಖಾಂತರ ಇಲ್ಲಿ ಆಗಿದೆ. ಚುನಾವಣಾ ಆಯೋಗವನ್ನು ಹೊರತುಪಡಿಸಿ, ಅದೂ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, Constitutional body ಆಗಿದೆ. ಅದು ಬೇರೆ ಅಲ್ಲ. It is a Constitutional body. ಆ Constitutional body ಯಲ್ಲಿ ಆಗದೇ ಇರುವಂತಹ ಕೆಲಸವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಮಾಡಬಹುದು ಎಂದು ತೋರಿಸುವುದಕ್ಕೆ ನಮಗೆ ಎಲ್ಲಿ ಅವಕಾಶವಿದೆ, ಹೇಳಿ. ಜಿಲ್ಲಾ ಪಂಚಾಯಿತಿಯಲ್ಲಿ ಅವಕಾಶವಿದೆ. ತಾಲ್ಲೂಕು ಪಂಚಾಯಿತಿಯಲ್ಲಿಯೂ ಸಹ ಇದೆ. ಅಲ್ಲಿ ಇದನ್ನು ಬಿಡಬೇಕಾಗಿತ್ತು. ಇಂತಹದ್ದು ಒಂದು ತಿದ್ದುಪಡಿಯನ್ನು ತಂದರೆ ಏನಾಗುತ್ತದೆ ಎಂದು ನೋಡಬೇಕು. What is the result? ಸೊಸೈಟಿ ಏನು ಹೇಳುತ್ತದೆ ಎಂದು ಅಲ್ಲಿಗೆ ಚರ್ಚೆಗೆ ಬಿಡಬೇಕಾಗಿತ್ತು.

(ಮುಂದು .)

(784) 17.09.2021 12.40 ಎಸ್‌ವಿ-ಜಿಆರ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-

ಆ ಚರ್ಚೆಗೆ ಬಿಡುವುದಕ್ಕೆ ತಮಗೆ ತೊಂದರೆ ಏನಿತ್ತು? ನೂರಕ್ಕೆ ನೂರು ಪ್ರತಿಶತ ಚರ್ಚೆಗೆ ಬಿಡಬಹುದಿತ್ತು. ಅಲ್ಲಿ ಎಲ್ಲಾ ಪಕ್ಷದವರೂ ಇದ್ದರು. Irrespective of parties, ಎಲ್ಲಾ ಪಕ್ಷದವರೂ ಅಧಿಕಾರವನ್ನು ಹಿಡಿದಿದ್ದರು. ಕೆಲವು ಕಡೆ majority ನೀವು ಇದ್ದಿರಿ. ಕೆಲವು ಕಡೆ ಕಾಂಗ್ರೆಸ್ ಇತ್ತು, ಕೆಲವು ಕಡೆ ಜೆ.ಡಿ.,(ಎಸ್) ಇತ್ತು. ಎಲ್ಲಾ ಕಡೆಯಾಗಿ ಚರ್ಚೆಯಾಗಿ ಬಂದಂತಹ ವಿಚಾರವನ್ನು ಇಂದು ಇಲ್ಲಿ ತಿದ್ದುಪಡಿ ತಂದಿದ್ದರೆ ಎಲ್ಲಿಯೂ ಕೂಡ ಇಂತಹ ಅಪಸ್ವರ ಕೇಳಿ ಬರುತ್ತಿರಲಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅದು ಎಷ್ಟರ ಮಟ್ಟಿಗೆ ಸರಿಯೋ ತಪ್ಪೋ ಎನ್ನುವುದನ್ನು ತಾವು ಆಲೋಚನೆ ಮಾಡಬೇಕು. ಹಾಗಾಗಿ ಕೆಲಸ ಮಾಡುವುದಕ್ಕೆ ತಮಗೆ ಆಗಲಿಲ್ಲ. ಈ ವಿಷಯದಲ್ಲಿ delimitation power ಅನ್ನು ಸರ್ಕಾರದ ಕೈಯಲ್ಲಿ ಕೊಟ್ಟರೆ, ಅದು ಯಾವುದೇ ಸರ್ಕಾರ ಇರಬಹುದು. ಆ ಸರ್ಕಾರದ ಜೊತೆಜೊತೆಯಲ್ಲಿ ಬಂದಿರುವಂತಹ ಸಮಿತಿಯ ಬಗ್ಗೆ ತಾವು ಉಲ್ಲೇಖ ಮಾಡಿದಿರಿ. ಅದರ ಅಧ್ಯಕ್ಷರು ಇಂತಹವರು, ಸದಸ್ಯರು ಇಂತಹವರು, ಇಷ್ಟು ಜನ ಎಂದು ತಾವು ಹೇಳಿದಿರಿ.

ಮಾನ್ಯ ಮಾಧುಸ್ವಾಮಿಯವರೇ ತಾವು ಒಂದು ಅಂಶವನ್ನು ಗಮನಿಸಬೇಕು. ಮಾನ್ಯ ಪ್ರಧಾನಮಂತ್ರಿಗಳು ಮೊದಲನೆಯ ಬಾರಿಗೆ ಪ್ರಧಾನಿಯಾದ ಸಂದರ್ಭದಲ್ಲಿ Judicial Standards and Accountability Bill ಅನ್ನು ತಂದರು. ಆ ಬಿಲ್ಲನ್ನು ತಂದಂತಹ ಸಂದರ್ಭದಲ್ಲಿ the whole Supreme Court body ಅದನ್ನು ವಿರೋಧ ಮಾಡಿತು. ಆ ಸಂದರ್ಭದಲ್ಲಿ forthwith ಅದನ್ನು ವಾಪಸ್ ಪಡೆದರು. ಅದು ಯಾರಿಗೂ ಅವಮಾನವೇನಿಲ್ಲ. ಏಕೆ ಅದನ್ನು ವಾಪಸ್ ಪಡೆದರು ಎಂಬುದನ್ನು satisfy ಮಾಡಿದರು. ಇಂತಹ ಒಂದು ಪರಿಸ್ಥಿತಿಯಲ್ಲಿ 'to eminent jurists' ಎಂದು ಹೇಳಿದರು. ಯಾರು ಎಂಬುದು ಬರಲಿಲ್ಲ. ಈ ದೇಶದ ಕಾನೂನು ಸಚಿವರು, ಪ್ರಧಾನ ಮಂತ್ರಿಗಳು ಅದರಲ್ಲಿ ಇರುತ್ತಾರೆಂದು ಹೇಳಿದಾಗ Supreme Court ಅದನ್ನು ಏನೋ ಒಂದು ಮಾಡಿತು. ಹಾಗಾಗಿ ನಾನು ಏಕೆ ಇದನ್ನು ಹೇಳುತ್ತಿದ್ದೇನೆಂದರೆ ನೀವು ಇದನ್ನು ಇಲ್ಲಿ ತಂದಿದ್ದೀರಿ. ನಮ್ಮದೇ ಆದ ನಿವೃತ್ತ ಅಧಿಕಾರಿಗಳನ್ನು ತೆಗೆದುಕೊಂಡು ಆ ಮುಖಾಂತರ ಮಾಡಲಾಗುತ್ತದೆಯೆಂದು ಹೇಳುತ್ತೀರಿ. ಆದರೆ ಮಾನ್ಯ ಶ್ರೀಕಂಠೇಗೌಡರು ಹೇಳಿದಂತೆ ಒಂದು ಸ್ವಾಯತ್ತ ಸಂಸ್ಥೆ Constitutional body ಗೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ. ಇದು ಸಾರ್ವತ್ರಿಕ ಅಭಿಪ್ರಾಯವಾಗಿರುವ

ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚಿನದನ್ನು ಹೇಗೆ ಈ ಸಮಿತಿಯಿಂದ expect ಮಾಡುತ್ತೀರಿ ಎನ್ನುವ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಇದನ್ನು ವಿರೋಧ ಮಾಡಬೇಕೆನ್ನುವ ವಿಚಾರ ನಮ್ಮದಲ್ಲ. “ಕಲಂ 308-G ಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಅದರ ಸ್ವಂತ ಕಾರ್ಯ ವಿಧಾನವನ್ನು ನಿರ್ಧರಿಸತಕ್ಕದ್ದು... ಮುಂದುವರೆದು, ಅಧಿನಿಯಮ 5ರ ಅಡಿಯಲ್ಲಿ ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರಗಳನ್ನು ಹೊಂದಿರತಕ್ಕದ್ದು...” ಎಂದು ಇದೆ. We don't have any other jurisdiction. We have to come over here only. ಇಲ್ಲಿಯೇ ಬರಬೇಕಾಗುತ್ತದೆ. ಸಿವಿಲ್ ನ್ಯಾಯಾಲಯಕ್ಕೆ ಇರತಕ್ಕಂತಹ ಎಲ್ಲಾ ಅಧಿಕಾರಗಳನ್ನು ಕೊಡಲಿ, ಒಳ್ಳೆಯದು. ಅವರು ಋತ್ನೆಯಾರ ಅಡಿಯಲ್ಲಿರುತ್ತಾರೆಂದರೆ ಯಾವ ಸರ್ಕಾರ ಮಾಡಿರುತ್ತದೆಯೋ ಆ ಸರ್ಕಾರದ ಅಡಿಯಲ್ಲಿರುತ್ತಾರೆ. How do you expect justice? ಅದು ಈ ಸರ್ಕಾರದ ಇರಬಹುದು ಅಥವಾ ಇನ್ನೊಂದು ಸರ್ಕಾರ ಇರಬಹುದು. ನನಗೆ ಈ ರೀತಿಯಾಗಿ ಒಂದು ನ್ಯಾಯ ಬೇಕೆಂದರೆ ಅದು ಹೇಗೆ ಸಿಗುತ್ತದೆ?

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಭೋಜೇಗೌಡರೇ, ಹಾಗಾದರೆ quasi and semi judicial bodies ಗಳನ್ನು ನಾವು ನಡೆಸುತ್ತಿದ್ದೇವೆಂತಲೇ? D.C., Court, A.C., Court, Tribunals - ಎಲ್ಲವನ್ನು ಸರ್ಕಾರವೇ ನಡೆಸುತ್ತಿದೆಯೇ? You are a Senior Advocate. ಹಾಗಾದರೆ Assistant Commissioner, Deputy Commissioner, Regional Commissioner, Registrar of Co-operative Societies ನಡೆಸುತ್ತಿರುವ ಎಲ್ಲಾ ಕೇಸ್‌ಗಳನ್ನೂ ಸರ್ಕಾರವೇ ಕುಳಿತುಕೊಂಡು monitor ಮಾಡುತ್ತದೆಯೆಂದು ಊಹಿಸಿ ಮಾಡುತ್ತೀರಾ? ಮಾನ್ಯ ಶ್ರೀಕಂಠೇಗೌಡರ ಜಿಲ್ಲೆಯೂ ಸೇರಿದಂತೆ ಐದು ಜಿಲ್ಲೆಗಳು ಹೋದ term ನಲ್ಲಿ ನಿಷ್ಪ್ರಿಯ ಆಯಿತು. Mandya Zilla Panchayath did not approve the Budget. Where is the law? Tumkur Zilla Panchayat did not participate in the meeting. Action Plan, Link Documents, 15th Finance Commission grants ಐದು ಜಿಲ್ಲೆಗಳಲ್ಲಿ approve ಆಗಲಿಲ್ಲ. ಸಾಮಾನ್ಯ ಸಭೆ ಸೇರಲಿಲ್ಲ. ಹಾಸನ ಜಿಲ್ಲೆಯಲ್ಲಿ ಮೊದಲ ದಿನದಿಂದ ಕೊನೆಯ ದಿನದವರೆಗೆ ಸಭೆ ನಡೆದಿಲ್ಲ. Are you not supposed to sit and discuss all these things? ನಾನು ಮಾನ್ಯ ರೇವಣ್ಣ ಅವರಿಗೆ ನಿನ್ನ ಕೇಳಿದೆ. ಅದು ನಾವು ಮಾಡಿರುವ ತಪ್ಪೇ ಅಥವಾ ಹಿಂದೆಯೂ ಆಗಿತ್ತೇ? ಅವರ ಕಾಲದಲ್ಲಿಯೂ ನೀವು ಬೇಕಾದವರನ್ನು ಇಟ್ಟಿದ್ದಿರಲ್ಲವೇ? ಹಾಸನದಲ್ಲಿ ಅಧ್ಯಕ್ಷರನ್ನಾಗಿ ತಂದು ಯಾರನ್ನು ಇಟ್ಟಿರಿ? ಯಾಕೆ ಇಟ್ಟಿರಿ ಹಾಸನಕ್ಕೆ? ನಾವು ಅದನ್ನು ಮಾಡುವುದಕ್ಕೆ

ತಯಾರಿಲ್ಲ. ನಾಳೆ ಬೆಳಿಗ್ಗೆ final date ಕೊಟ್ಟು ಇವತ್ತು nominate ಮಾಡಿ ಕಳುಹಿಸುವುದೇ? ನಾವು ಸಿವಿಲ್ ಕೋರ್ಟ್ ಎಂದು ಏಕೆ ಸ್ಪಷ್ಟವಾಗಿ ಹೇಳಿದ್ದೇವೆಂದರೆ it is hear the objections. ಯಾರಾದರೂ ಸಾರ್ವಜನಿಕರ ಅಹವಾಲು ಇದ್ದರೆ ಅದು ರೆಕಾರ್ಡ್ ಆಗಲಿ. Court is not prepared to hear the Petition of 2006 and Commission is also not prepared to hear. ಏನು ಮಾಡೋಣ ಹೇಳಿ. In what way we are preventing the election? ನಾನು ಸತ್ಯವಾಗಿ ಹೇಳುತ್ತಿದ್ದೇನೆ. 2022ರ ಗಣತಿ ಬರುವವರೆವಿಗೂ delimitation ಆಗುವುದಿಲ್ಲ ಎಂದು ತಿಳಿದುಕೊಂಡಿದ್ದೆವು. Latest population results arrive ಆಗಿರುವುದಿಲ್ಲ. ಕೋವಿಡ್ ಕಾರಣದಿಂದಾಗಿ 2021 ಗಣತಿ ಕೆಲಸ ಇನ್ನೂ ಮುಗಿದಿಲ್ಲ. So, we will go along with the existing Zilla Panchayat constituencies ಎಂದು ಭಾವಿಸಿದ್ದರಿಂದ ನಾವು anticipate ಮಾಡಿರಲಿಲ್ಲ. ಇಷ್ಟೇ ನಿಜ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಚಿವರೇ, ತಾವು ಬಹಳ ವಿಶಾಲ ಮನೋಭಾವನೆಯಿಂದ ಇದನ್ನು ತಂದಿದ್ದೀರಿ. ವಿಶಾಲ ಮನೋಭಾವವನ್ನು ಎಲ್ಲಿಯೋ ಒಂದು ಕಡೆ misuse ಮಾಡಬಹುದೇನೋ ಎಂದು ಎಲ್ಲಿಯೋ ಒಂದು ಕಡೆ ನನಗೆ ಅನುಮಾನ ಕಾಡುತ್ತಿದೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಈಶ್ವರಪ್ಪನವರು ಮಾಡುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ನಾನು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ. ವಿರೋಧ ಮಾಡಬೇಕು ಎಂದು ವಿರೋಧ ಮಾಡುವುದಿಲ್ಲ. ನನ್ನ ಒಂದು ಬಹಳ ಮುಖ್ಯವಾದ ವಿಚಾರ ಎಂದರೆ ಚರ್ಚೆಗೆ ಅವಕಾಶ ಕೊಡಬೇಕು. ತರಾತುರಿಯಲ್ಲಿ ನಮ್ಮ ಮುಂದೆ ಇಟ್ಟುಬಿಟ್ಟು ಊಟವಾದ ನಂತರ ಊಟ ಮಾಡಿ ಎಂದು ಹೇಳಿದರೆ ಹೇಗೆ?

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಭೋಜೇಗೌಡರೇ, ನಿಮ್ಮ ಮಾತಿಗೆ ನಮ್ಮ ತಕ್ಕರಿಯಿದೆ. ನಾವು ಈ ಬಿಲ್‌ಗಳನ್ನು ನಾಲ್ಕು ದಿನಗಳ ಮೊದಲೇ ತಮಗೆ ಕೊಟ್ಟಿದ್ದೇವೆ. ತೆಗೆದು ನೋಡಿ. ಈಗ ಕೊಟ್ಟಿರುವುದು ಕೆಳಮನೆಯಲ್ಲಿ ಅನುಮೋದನೆಗೊಂಡು ಬಂದಿರುವುದು. There is no change in the Bill. ನೀವು ಮಾತನಾಡಿ, ನಾನು ಬೇಡ ಎನ್ನುವುದಿಲ್ಲ. ನಾವು ಜವಾಬ್ದಾರಿಯಿಂದ ಕೆಲಸ ಮಾಡಿಲ್ಲ ಎನ್ನುವ ಸ್ಥಿತಿಯನ್ನು ಸದನದಲ್ಲಿ ತರಬೇಡಿ. ಈಗ ಕೊಟ್ಟು ಮಾತನಾಡುವುದಕ್ಕೆ ಹೇಳುತ್ತಿದ್ದೀರಿ ಎಂದು ಮಾನ್ಯ ಶ್ರೀಕಂಠೇಗೌಡರು ಹೇಳಿದರು.

ನೀವು indirect ಆಗಿ ಅದನ್ನೇ ಹೇಳುತ್ತಿದ್ದೀರಿ. ವಿಧೇಯಕದ ಪ್ರತಿಗಳನ್ನು ಈಗಾಗಲೇ ಕೊಡಲಾಗಿದ್ದು, ಇಂದು ಅದನ್ನು ಪರ್ಯಾಲೋಚನೆಗೆ ತರುತ್ತಿದ್ದೇವೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಚಿವರೇ, ಇನ್ನೊಂದು ಮಾತು. ಪ್ರಪಂಚದಲ್ಲಿಯೇ ಪ್ರಜಾಪ್ರಭುತ್ವ ಇರುವ ದೇಶಗಳ ಪೈಕಿ ನಮ್ಮ ದೇಶಕ್ಕೆ ವಿಶೇಷ ಸ್ಥಾನವಿದೆ ಎನ್ನುವುದು ತಮಗೆಲ್ಲಾ ತಿಳಿದಿದೆ. ದಿವಂಗತ ಶ್ರೀ ಟಿ.ಎನ್.ಶೇಷನ್ ಅವರು ಬರುವವರೆಗೆ ಚುನಾವಣಾ ಆಯೋಗ ಎಂದರೆ ಏನು ಎಂದು ಈ ದೇಶದ ಜನಕ್ಕೆ ತಿಳಿದಿರಲಿಲ್ಲ. ಸಾಮಾನ್ಯ ಜನರನ್ನು ಮುಟ್ಟುವಂತಹ ಕೆಲಸವನ್ನು ಅವರು ಮಾಡಿದ್ದು, ಅವರನ್ನು ಇಂದು ನೆನೆಸಿಕೊಳ್ಳಬೇಕು. ಅದೇ ರೀತಿ ನಮ್ಮ ರಾಜ್ಯದ ಲೋಕಾಯುಕ್ತರಾಗಿದ್ದ ಶ್ರೀ ಪೆಂಕಟಾಚಲ ಅವರು ಬರುವವರೆವಿಗೆ ಲೋಕಾಯುಕ್ತ ಎಂದರೇನು ಎಂದು ಜನರಿಗೆ ತಿಳಿದಿರಲಿಲ್ಲ. ಇಂದು ರಾಜ್ಯದಲ್ಲಿ ಲೋಕಾಯುಕ್ತ ಪರಿಸ್ಥಿತಿ ಏನಾಗಿದೆ? ಮಾನ್ಯ ಮಾಧುಸ್ವಾಮಿಯವರೇ, ತಾವು ಹಿರಿಯರಿದ್ದು legal knowledge ಉಳ್ಳವರು. ನಾನು ಹೆಚ್ಚು ಮಾತನಾಡುವುದಿಲ್ಲ, ಮುಗಿಸುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಭೋಜೇಗೌಡರೇ, ಮಾನ್ಯ ದೇವೇಗೌಡರು ಬರುವವರೆವಿಗೂ Delimitation Commission appoint ಆಗಿರಲಿಲ್ಲ. ಶ್ರೀ ಟಿ.ಎನ್.ಶೇಷನ್ ಅವರಿಗೆ ಅದ್ಯಾವ ಅಧಿಕಾರವೂ ಇರಲಿಲ್ಲ ಎಂದು ಹೇಳಲಷ್ಟೇ ನಾನು ನಿಂತದ್ದು. Sri T.N.Seshan was not empowered to go for delimitation or reservation. Only conduct, supervision and maintenance of the election ಅಷ್ಟೇ ಅವರ ಕೆಲಸ. ದೇವೇಗೌಡರು ಪ್ರಧಾನಿಯಾದಾಗ ಸಿಂಗ್ ಆಯೋಗವನ್ನು ನೇಮಕ ಮಾಡಿದ್ದೇ Delimitation Commission. ಶ್ರೀ ಟಿ.ಎನ್.ಶೇಷನ್ ಅವರಿಗೆ ಯಾವ ಅಧಿಕಾರವೂ ಇರಲಿಲ್ಲ.

ಉಪ ಸಭಾಪತಿಯವರು:- ಮುಂದಿನ ಸರದಿ ಮಾನ್ಯ ಹರಿಪ್ರಸಾದ್ ಅವರು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಅವಕಾಶ ಮುಗಿದುಹೋಯಿತೇ?

ಉಪ ಸಭಾಪತಿಯವರು:- ಇನ್ನೂ ಸಾಕಷ್ಟು ಜನ ಮಾತನಾಡುವವರಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಮಾನ್ಯ ಸಚಿವರು ತಂದಿರುವ ಬಿಲ್‌ಗೆ ನಮ್ಮ ವಿರೋಧ ಪಕ್ಷದ ನಾಯಕರು ಈಗಾಗಲೇ ಹೇಳಿರುವ ನಿಲುವು ನಮ್ಮ ಖಚಿತವಾದ ನಿಲುವು. ಮಾನ್ಯ

ಶ್ರೀಕಂಠೇಗೌಡರು, ಮಾನ್ಯ ಭೋಜೇಗೌಡರು ಹೇಳಿರುವುದಕ್ಕೆ ನಾನು ಸಮರ್ಥನೆಯನ್ನು ಮಾಡುತ್ತೇನೆ.

ಪ್ರಜಾಪ್ರಭುತ್ವ ಬರುವುದಕ್ಕೂ ಮೊದಲು ರಾಜಪ್ರಭುತ್ವ ಮತ್ತು ಬ್ರಿಟಿಷ್ ಸಾಮ್ರಾಜ್ಯ ಇದ್ದಂತಹ ಇತಿಹಾಸ ಎಲ್ಲರಿಗೂ ತಿಳಿದಿದೆ. ಪ್ರಜಾಪ್ರಭುತ್ವ ಬಂದ ನಂತರ it is a representative democracy.

ಶ್ರೀ ಜಿ.ಸಿ.ಮಾಧುಸ್ವಾಮಿ:- ಇದರ ಮಧ್ಯೆ ಮೊಘಲರು ಬಂದು ಹೋದರು.

ಶ್ರೀ ಬಿ.ಕೆ.ಹರಿಪ್ರಸಾದ್:- ಮೊಘಲರು ಬಂದಾಗ ಯಾರೂ ಸ್ವತಂತ್ರ ಹೋರಾಟವನ್ನು ಮಾಡಿರಲಿಲ್ಲ. ಬ್ರಿಟಿಷರು ಬಂದಾಗ ಮಾತ್ರ ಸ್ವಾತಂತ್ರ್ಯ ಹೋರಾಟ ನಡೆದಿದ್ದು. ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ ನಂತರ ಪ್ರಜಾಪ್ರಭುತ್ವದಲ್ಲಿ it's a representative democracy, if I am correct ಮಾಧುಸ್ವಾಮಿಯವರೇ. Representative democracy ಯಲ್ಲಿ ಪ್ರತಿಯೊಬ್ಬರಿಗೂ ಸಹ ಪ್ರತಿನಿಧಿಸತಕ್ಕಂತಹ ಒಂದು ಅವಕಾಶಗಳನ್ನು ಕಲ್ಪಿಸತಕ್ಕಂಥದ್ದೇ ಪ್ರಜಾಪ್ರಭುತ್ವದ ಮೂಲ ತಿರುಳು ಅಥವಾ spirit ಎಂದು ಹೇಳಬಹುದು. ಮಾನ್ಯ ಸದಸ್ಯರು ಮಾತನಾಡುವಾಗ ಬಹಳಷ್ಟು ಹೆಸರುಗಳು ಬಂದವು. ನನ್ನ ಅಚ್ಚುಮೆಚ್ಚಿನ ನಾಯಕರಾದ ದಿವಂಗತ ರಾಜೀವ್ ಗಾಂಧಿಯವರು ಪ್ರತಿಯೊಬ್ಬರಿಗೂ ಸಹ ಅವಕಾಶಗಳಿರಬೇಕೆಂದು ಹೇಳಿ ಸಂವಿಧಾನದಲ್ಲಿ 73, 74ನೇ ತಿದ್ದುಪಡಿಯನ್ನು ತಂದು ಗ್ರಾಮ ಪಂಚಾಯತ್, ತಾಲ್ಲೂಕು ಪರಿಚಾಯತ್, ಜಿಲ್ಲಾ ಪಂಚಾಯತ್ ಎಲ್ಲದಕ್ಕೂ ಸಹ ಅವಕಾಶವನ್ನು ಮಾಡಿಕೊಟ್ಟರು. ಅವುಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇಟ್ಟು ಸುಮಾರು 10 ಲಕ್ಷ ಮಹಿಳೆಯರು ಇಂದು ಆ ಮಟ್ಟದಲ್ಲಿ ಜನಪ್ರತಿನಿಧಿಗಳಾಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ತಾವು 50 ಲಕ್ಷ ಮಹಿಳಾ ಜನಪ್ರತಿನಿಧಿಗಳನ್ನು ಮಾಡಿದ್ದೀರಿ . ಬಹಳ ಸಂತೋಷ. ತಾವು ಕೆಲವು ಅಂಶಗಳನ್ನು ಜ್ಞಾಪಿಸಿದಿರಿ.

(...ಮುಂದು)

(785) 17-09-2021, 12.50 KG ಜಿಆರ್

Sri B.K.Hariprasad (contd.):

Election Commission has got enormous powers. ಅದನ್ನು assert ಮಾಡುವವರು ಬೇಕಾಗಿತ್ತು. ಶ್ರೀ ಶೇಷನ್‌ರವರು Election Commissioner ಆಗಿ ಬಂದು assert ಮಾಡಿದರು. ಬಿಹಾರ ರಾಜ್ಯದ ಚುನಾವಣೆಯಲ್ಲಿ ಒಬ್ಬ ರಾವ್ ಎಂಬುವವರು ಇದ್ದರು. ಅವರು ಒಂದು

ಸಣ್ಣ ಗಾಳಿ ಬೀಸಿದರೆ ಬಿದ್ದು ಹೋಗಿಬಿಡುತ್ತಿದ್ದರು. ಅಂತಹ ಮಾಫಿಯಾ ರಾಜ್ಯದಲ್ಲಿ ಚುನಾವಣೆ ಮಾಡಿದಂತಹ ಸಂದರ್ಭದಲ್ಲಿ ಒಬ್ಬ ಮಾಫಿಯ ಇರಲಿಲ್ಲ. ಅಲ್ಲಿ ಪರಿಸ್ಥಿತಿಯೇ ಆ ರೀತಿ ಇದೆ. ಅಲ್ಲಿ ಡಾನ್‌ಗಳು ಚುನಾವಣೆಗೆ ನಿಂತಿದ್ದರು. ಆದ್ದರಿಂದ, ಒಬ್ಬ ಚುನಾವಣೆಯ ಅಧಿಕಾರಿಗೆ ಪೂರ್ತಿ ಕಂಟ್ರೋಲ್ ಮಾಡುವಂತಹ ಶಕ್ತಿ ಮತ್ತು ಅಧಿಕಾರ ಇದೆ. ಹಾಗಾಗಿ, ನಾನು ಬಹಳಷ್ಟು ಹೇಳಿದ್ದೇನೆ. ಈಗ ಅದನ್ನು quote ಮಾಡುತ್ತೇನೆ. The Parliament is overflowing with the rules and laws, only to be bypassed by us. ಆದ್ದರಿಂದ, ಈ ಒಂದು delimitation ಮಾಡುವಂತಹ ಸಂದರ್ಭದಲ್ಲಿ ಎಲ್ಲಾ safety nets ಇದರಲ್ಲಿದೆ. ತಪ್ಪು ಏನಿಲ್ಲ. ಇಷ್ಟು ಇದ್ದರೂ ಸಹ, representative democracy ನಲ್ಲಿ ಮೀಸಲಾಗಿ ಬಂದಾಗ, ತೊಂದರೆ ಯಾರಿಗೆ ಬರುತ್ತದೆ ಎಂದರೆ, ಸುಮಾರು 52-55% ಇರುವಂತಹ ಓ.ಬಿ.ಸಿ., ಯವರು ತ್ರಿಶಂಕುಗಳಾಗಿರುತ್ತಾರೆ. ಜಿಲ್ಲಾ ಪರಿಷತ್ತಿನಲ್ಲಿ ಮೀಸಲಾತಿ 2-ಎ ಬಂದಾಗ, ಅಲ್ಲಿ ಈ ಓ.ಬಿ.ಸಿ., ಮತ್ತು ಅಲ್ಪಸಂಖ್ಯಾತರು ಬರುತ್ತಾರೆ. ಅಲ್ಲಿ competition ತಂದಿಟ್ಟಿದ್ದಾರೆ. ಏನಾದರೂ ಅಲ್ಲಿ ಜಗಳ ಮತ್ತು ಕೋಮುಗಲಭೆಗಳಾದರೆ ಓ.ಬಿ.ಸಿ., ಮತ್ತು ಅಲ್ಪಸಂಖ್ಯಾತರಿಗೆ ಆಗುತ್ತದೆ. ಸಂವಿಧಾನದಲ್ಲಿ ಓ.ಬಿ.ಸಿ., ಎಂದು ಒಪ್ಪಿಕೊಂಡರೆ, ನಾನು ಆ debate ನಲ್ಲಿ ಭಾಗವಹಿಸಿದ್ದೇನೆ. ಆ minorities ಅನ್ನು ಓ.ಬಿ.ಸಿ., ಎಂದು ಅವರ ಪಕ್ಷದವರು ಪಾರ್ಲಿಮೆಂಟಿನಲ್ಲಿ accept ಮಾಡಲಿಲ್ಲ. ಹಾಗಾಗಿ, ಒಂದು ಬಾರಿ ವಿಧೇಯಕವನ್ನು ಸಹ ನಿರಾಕರಿಸಿದ್ದೇವೆ. ಆದ್ದರಿಂದ, ಈ delimitation ಮಾಡುವಂತಹ ಸಂದರ್ಭದಲ್ಲಿ ಅದಕ್ಕೆ safeguards ಏನಿದೆ, ಎನ್ನುವುದು ಒಂದು ಸಹ ಇದರಲ್ಲಿ ಇಲ್ಲ. ಈಗ ಬೆಂಗಳೂರು ನಗರದಲ್ಲಿಯೇ ತೆಗೆದುಕೊಳ್ಳಿ. ಕೆಲವು ಜಾಗದಲ್ಲಿ ಅಂದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಆ ರೀತಿ ಅಲ್ಲಿಯೂ ನಡೆಯುತ್ತದೆ. ಕೆಲವು ಕಡೆಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿಗೆ ಇದೆ ಎಂದು ಅಂದುಕೊಳ್ಳಿ, piece, piece ಮಾಡಿಬಿಡುತ್ತಾರೆ. ಅವರ representation ಇರಬಾರದು ಎನ್ನುವ ರೀತಿಯಲ್ಲಿ ಮಾಡುತ್ತಾರೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಬಂದರೂ ಸಹ, ಅದೇ ಕಥೆ. ಎಲ್ಲಿ ಅಲ್ಪಸಂಖ್ಯಾತರು ಇರುತ್ತಾರೆಯೋ, ಅಲ್ಲಿ 2-ಎ ಮಾಡಿಬಿಡುತ್ತಾರೆ. ಇಷ್ಟೆಲ್ಲಾ ಕಾನೂನು ಇದ್ದರೂ ಸಹ, ಚುನಾವಣಾ ಆಯೋಗ ಮತ್ತು ತಾವು ಹೇಳಿದಂತೆ ಸರ್ಕಾರದವರು ಮಾಡಿದರೂ ಸಹ, ಅವರಿಗೆ ಸಂಪೂರ್ಣವಾಗಿ represent ಮಾಡುವುದಕ್ಕೆ ಅವಕಾಶಗಳು ಇಲ್ಲ. ಭಾರತೀಯ ಜನತಾ ಪಕ್ಷದವರು ಸದಸ್ಯರಾದರೆ ನಮಗೆ ಏನು ತೊಂದರೆ ಇಲ್ಲ. ಆದರೆ, ಭಾರತೀಯ ಜನತಾ ಪಕ್ಷದವರು ಹೆಸರಿನಲ್ಲಿ ಬರುವವರ ಬಗ್ಗೆ ನಮ್ಮ ಆಕ್ಷೇಪಣೆಗಳು ಸ್ವಲ್ಪ ಇವೆ. ಆ ರೀತಿ ಬಂದಾಗ ಯಾರಿಗೆ ಅವಕಾಶಗಳು ಕೊಡಬೇಕು ಮತ್ತು ಕೊಡಬಾರದು ಎನ್ನುವುದನ್ನು ಆರಾಮವಾಗಿ

ತಪ್ಪಿಸುತ್ತಾರೆ. ದುರ್ಬಲ ವರ್ಗದವರು ಇದೆಲ್ಲಾದರಲ್ಲಿಯೂ ವಂಚಿತರಾಗಿದ್ದಾರೆ. ಅದಕ್ಕೆ ಇದರಲ್ಲಿ ಏನಾದರೂ safety net ಇದೆಯಾ? ಆದರೆ, ಇದರಲ್ಲಿ ಏನೂ ಇಲ್ಲ. ನಿವೃತ್ತ ಅಧಿಕಾರಿಗಳು retired bureaucrats ಹಾಕಿದಾಗ, ಅವರ interst ಅನ್ನು ಅವರೇ follow ಮಾಡುತ್ತಾರೆ. ಮಾನ್ಯ ಸದಸ್ಯರಾದ ಭೋಜೇಗೌಡರವರು ಒಂದು ಮಾತನ್ನು ಹೇಳಿದರು. ಅವರ ಪಕ್ಷದಲ್ಲಿ ಕೇಂದ್ರ ಸರ್ಕಾರದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಿದೆ ಎಂದರೆ, Judicial Commission ವಿಚಾರದಲ್ಲಿ ಶ್ರೀ ರವಿಶಂಕರ್ ಪುಸಾದ್‌ರವರು ಲೋಕಸಭೆಯಲ್ಲಿ ಒಳ್ಳೆಯ argument ಅನ್ನು ಮಾಡಿದ್ದರು. ಅದನ್ನು ಯಾವ ಕಾರಣದಿಂದ withdraw ಮಾಡಿದರೆಂದು ಇವತ್ತಿಗೂ ಸಹ ಅದು ನಿಗೂಢವಾಗಿದೆ. ಅದು ಬಂದಿದ್ದರೆ, ನಮ್ಮ ದೇಶದಲ್ಲಿ ಸಾಕಷ್ಟು ಸುಧಾರಣೆಗಳು ಆಗುತ್ತಿತ್ತು. ಆದರೆ, ಅದಕ್ಕೂ ಅವಕಾಶ ಇರಲಿಲ್ಲ. ಆದ್ದರಿಂದ. ಇದು ಕೇವಲ ಕಣ್ಣು ಒರೆಸುವುದಕ್ಕೆ, ಮಾನ್ಯ ಭೋಜೇಗೌಡರವರು ಹಾಗೂ ಶ್ರೀಕಂಠೇಗೌಡರವರು ಹೇಳಿದಂತೆ ಚುನಾವಣೆ ಮುಂದಕ್ಕೆ ಹಾಕುವುದಕ್ಕೆ ಅಥವಾ ಅವಕಾಶ ವಂಚಿತ ವರ್ಗದವರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಕ್ಕಾಗಿ ಈ ವಿಧೇಯಕವನ್ನು ತಂದಿದ್ದಾರೆಂದು ನನ್ನ ಭಾವನೆ. ಆದ್ದರಿಂದ, ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತೆ, ಈ ವಿಧೇಯಕವನ್ನು ಹಿಂಪಡೆದುಕೊಂಡು ಚುನಾವಣಾ ಆಯೋಗವನ್ನು ಇನ್ನಷ್ಟು ಬಲವಾಗಿ ಮಾಡಬಹುದು ಎನ್ನುವುದನ್ನು ಮಾಡಿದರೆ ಉತ್ತಮವೆಂದು ನನಗೆ ಅನಿಸುತ್ತದೆ. ಧನ್ಯವಾದಗಳು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

10. ನೂತನ ಸಚಿವರುಗಳ ಪರಿಚಯ

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಹೊಸದಾಗಿ ಸಚಿವರು ಆಗಿರುವಂತಹವರು ಬಂದು ಸದನದಲ್ಲಿ ಕುಳಿತಿದ್ದಾರೆ. ಹಾಗಾಗಿ, ದಯವಿಟ್ಟು ಮಾನ್ಯ ಸಚಿವರುಗಳನ್ನು ಸದನಕ್ಕೆ ಪರಿಚಯ ಮಾಡಿಕೊಡಿ.

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ, ಆಯಿತು. ತಾವು ಕುಳಿತುಕೊಳ್ಳಿ. ಮಾನ್ಯ ಸಭಾನಾಯಕರೇ, ಹೊಸ ಮಂತ್ರಿಗಳನ್ನು ಸಭೆಗೆ ಪರಿಚಯ ಮಾಡಿಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಶ್ರೀ ಜಿ.ಸಿಮಾಧುಸ್ವಾಮಿಯವರು, ಸಣ್ಣ ನೀರಾವರಿ, ಕಾನೂನು ಸಂಸಂದೀಯ ವ್ಯವಹಾರಗಳ ಸಚಿವರನ್ನು ಸದನಕ್ಕೆ ಪರಿಚಯಿಸುತ್ತಿದ್ದೇನೆ.

ಶ್ರೀ ಜಿ.ಸಿಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು ಸಂಸಂದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ,

ಶ್ರೀ ಎಸ್.ಅಂಗಾರವರು (ಬಂದರು, ಒಳನಾಡು, ಸಾರಿಗೆ ಮತ್ತು ಮೀನುಗಾರಿಕೆ ಸಚಿವರು)

ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್‌ರವರು (ಮುಜರಾಯಿ, ಹಜ್ ಮತ್ತು ವಕ್ಫ ಸಚಿವರು)

ಶ್ರೀ ಕೆ.ಸಿ.ನಾರಾಣಗೌಡರವರು (ಕ್ರೀಡೆ, ಯುವಜನ ಮತ್ತು ರೇಷ್ಮೆ ಸಚಿವರು)

ಶ್ರೀ ಶಂಕರ್ ಬಿ.ಪಾಟೀಲ ಮುನ್ನೇನಕೊಪ್ಪ (ಜವಳಿ ಮತ್ತು ಸಕ್ಕರೆ ಸಚಿವರು)

ಶ್ರೀ ಸಿ.ಸಿ.ಪಾಟೀಲರವರು (ಲೋಕೋಪಯೋಗಿ ಸಚಿವರು)

ಶ್ರೀ ಬಿ.ಸಿ.ಪಾಟೀಲ್‌ರವರು (ಕೃಷಿ ಸಚಿವರು)

ಇವೆಲ್ಲರೂ ನೂತನ ಸಚಿವರಾಗಿದ್ದಾರೆ. ಇವರುಗಳನ್ನು ಸಭೆಗೆ ಪರಿಚಯಿಸುತ್ತಿದ್ದೇನೆ.

11. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2021ರ ಮೇಲಿನ ಮುಂದುವರೆದ ಚರ್ಚೆ

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2021 ಅನ್ನು ಏಕೆ ತಂದಿದ್ದಾರೆ ಎನ್ನುವುದು ನಮಗೆ ಎಷ್ಟು ಗೊತ್ತಿದೆಯೋ ಅದಕ್ಕಿಂತ ಹೆಚ್ಚಿಗೆ ಅವರಿಗೆ ಗೊತ್ತಿದೆ. ಇದನ್ನು ಸಂಪೂರ್ಣ ರಾಜಕೀಯವಾಗಿ ತಂದಿದ್ದಾರೆ. ಅದನ್ನು ಅವರ ಬಾಯಿಂದ ಕೇಳಬೇಕಾಗಿದೆ. ಏಕೆಂದರೆ, ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಬಹಳ ಹಿಂದಿನಿಂದಲೂ ಇದ್ದವರು. ಬಹುಶಃ ಆಯೋಗ ಮಾಡಲಿ, ಸರ್ಕಾರ ಮಾಡಲಿ, ಎಲ್ಲಿಂದ ಏನೇ ಬಂದರೂ ಸಹ, ಯಾವ ಮೂಲದಿಂದ ಬರುತ್ತದೆ? ತಹಶೀಲ್ದಾರರಿಂದ, ಸಹಾಯಕ ಆಯುಕ್ತರಿಂದ, ಜಿಲ್ಲಾಧಿಕಾರಿಯರಿಂದ ಹಿಡಿದು ತಮಿಳುನಾಡು ಗಮನಕ್ಕೆ ಬಂದೇ ಇದು ಬರುತ್ತದೆ. ಇದು ಮಾನ್ಯ ಸಭಾನಾಯಕರ ಗಮನಕ್ಕೆ ಬಂದು ಬಂದಿರುತ್ತದೆ. ಅಂದರೆ, ಇದರ ಅರ್ಥ ಸರ್ಕಾರದ ಗಮನಕ್ಕೆ ಬಂದೇ delimitation ಆಗಲೇ ಮೀಸಲಾತಿಯಾಗಲೇ ಎಲ್ಲವೂ ಆಗಿದೆ. ಈಗ ಅವರಿಗೆ ಮೀಸಲಾತಿ ಬದಲಾವಣೆಯಾಗಬೇಕಾಗಿದೆ. ಮೀಸಲಾತಿ ಬದಲಾವಣೆಯಾಗಬೇಕಾದರೆ, ಈ delimitation change ಆಗಲೇಬೇಕಾಗುತ್ತದೆ. ಆದ್ದರಿಂದ ಅವರು ಸುತ್ತಿಬಳಸಿ delimitation ಅನ್ನು ಬದಲಾವಣೆ ಮಾಡುವುದಕ್ಕೆ ಹೊರಟಿದ್ದಾರೆ. Delimitation ಅನ್ನು ಬದಲಾವಣೆ ಮಾಡಿದಾಗ ಅವರಿಗೆ ಬೇಕಾದಾಗ ಮೀಸಲಾತಿಯನ್ನು ಪುನಃ ಮಾಡಿಕೊಳ್ಳುವುದಕ್ಕೆ ಬರುತ್ತದೆ. ಇದು ಪರಿಕಲ್ಪನೆಯಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಮ್ಮ ಗಮನಕ್ಕೆ ಬಂದಿದ್ದರೆ, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ನಮ್ಮ ಮಾತನ್ನು ಕೇಳದಂತಹ ಪರಿಸ್ಥಿತಿಯಲ್ಲಿ ಇಲ್ಲ. ನಾವೇ ಮಾಡಿಕೊಳ್ಳುತ್ತಿದ್ದೇವು. ನಾವು ಇವರ ಹತ್ತಿರ ಬಂದು ಏಕೆ ಕೇಳಿಕೊಳ್ಳಬೇಕಾಗಿತ್ತು? Try to understand things. ನಮ್ಮ ಗಮನಕ್ಕೆ ಬಂದಿದ್ದರೆ, we would have done whatever we wanted. ಆ ರೀತಿ ಇಲ್ಲ. ನಮ್ಮ ಗಮನಕ್ಕೆ ಬಂದಿದ್ದರೆ ನಾವೇ ಬಂದು ಇಲ್ಲಿ ಚರ್ಚೆ ಮಾಡುವಂತಹ ಸ್ಥಿತಿ ಏನಿತ್ತು? Petitions file ಮಾಡುವವರೆಗೂ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ನಾವು ಪ್ರಾಮಾಣಿಕವಾಗಿ ಹೇಳುತ್ತಿದ್ದೇವೆ. ಅದರ ಮೇಲೆ ಅವರ ಇಷ್ಟ. ಮಾನ್ಯ ಸದಸ್ಯರು ಹೇಳಿದಂತೆ, ನಮ್ಮ ಗಮನಕ್ಕೆ ಬಂದಿದೆ, ಸರ್ಕಾರದ ಗಮನಕ್ಕೆ ಬಂದಾಗಿದೆ ಎಂದರೆ, ಯಾವುದು ಬೇಕಾದರೂ accommodate ಮಾಡಿಕೊಳ್ಳಬಹುದಾಗಿತ್ತು.

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಒಂದು clarification ಇದೆ. ಚುನಾವಣಾ ಆಯೋಗ ಏನು delimitation ಮಾಡಿದೆ, ಅದು ಸಹಾಯಕ ಆಯುಕ್ತರವರು, ಉಪ ಆಯುಕ್ತರವರು ಕೊಟ್ಟಂತಹ ಜನಸಂಖ್ಯಾ ಆಧಾರದ ಮತ್ತು ಕ್ಷೇತ್ರವಾರು ವಿಂಗಡಣೆ ಮಾಡಿರುವಂಥದ್ದನ್ನು approve ಮಾಡಿದ್ದಾರೆ. ಸಹಾಯಕ ಆಯುಕ್ತರವರು ಮತ್ತು ಉಪ ಆಯುಕ್ತರವರು ಸರ್ಕಾರದ ಪರವಾಗಿ ಮಾಡಿದ್ದಾರೆ. ಆ ಮೇಲೆ you are not the first party before the High Court. It was only the Election Commission. ಅವರು ಹೇಳುತ್ತಾರೆ. ನೀವು ಮಾಡುವುದಕ್ಕೆ ಆಗುತ್ತದೆ ಅಥವಾ ಮಾಡುವುದಕ್ಕೆ ಆಗುವುದಿಲ್ಲವೆಂದಾಗ, ನೀವು ಆಗ ಮಾಡುತ್ತೀರಿ ಎಂದು undertake ಮಾಡುತ್ತೀರಿ. It is your undertaking.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಅವರು delimitation ಆಗುತ್ತದೆಂದು ನಿರೀಕ್ಷೆ ಮಾಡಿರಲಿಲ್ಲವೆಂದು ಹೇಳುತ್ತಾರೆ. ಹಾಗೆಯೇ, 2022ನೇ ಇಸ್ವಿಯವರೆಗೆ ಹೋಗಬಹುದಾಗಿತ್ತು ಎನ್ನುವುದನ್ನು ಹೇಳಿದ್ದಾರೆ. ಆದರೆ, ತಾಲ್ಲೂಕು ಪಂಚಾಯಿತಿಗಳ ಸಂಖ್ಯೆ ಹೆಚ್ಚಾದಾಗ, ತಾಲ್ಲೂಕು ಮಂಡಳಿಗಳು ಆಗಬೇಕಲ್ಲವೇ? ಜಿಲ್ಲಾ ಪಂಚಾಯಿತಿಗಳು ಸಂಖ್ಯೆ ಹೆಚ್ಚಾದಾಗ automatically delimitation ಆಗಲೇಬೇಕಾಗುತ್ತದೆ. ಅವರು ಆ ಹಂತದಲ್ಲಿ ಮಾಡಲೇಬೇಕಾದಂತಹ ಪರಿಸ್ಥಿತಿಯಲ್ಲಿ ಮಾಡಿದ್ದಾರೆಯೇ ಹೊರತು, ಅವರ ಗಮನಕ್ಕೆ ಇಲ್ಲದೆ ಆಗಿದೆ ಎನ್ನುವಂಥದ್ದನ್ನು ಅವರು ಹೇಳಲಿ. ಅವರು ಅದನ್ನು ಹೇಳಿದರೆ, ಅದು ಸಹ ಅವರ ಅಸಹಕಾರವಾಗುತ್ತದೆ. ಅವರ ಹತ್ತಿರ ಉಳಿಯುತ್ತಿಲ್ಲವೆಂದು ಆಗುತ್ತದೆ. ತಹಶೀಲ್ದಾರರವರಾಗಲಿ, ಸಹಾಯಕ ಆಯುಕ್ತರವರಾಗಲಿ, ಜಿಲ್ಲಾಧಿಕಾರಿಯವರಾಗಲಿ ಜಿಲ್ಲಾಡಳಿತದ ಗಮನಕ್ಕೆ ತರದೇ, ಸರ್ಕಾರದ ಗಮನಕ್ಕೆ ತರದೇ ಈ ಎಲ್ಲಾ ಮಾಹಿತಿಗಳು ಆಯೋಗಕ್ಕೆ ಹೋಗುತ್ತವೆ ಎನ್ನುವುದಾದರೆ, ನಾವು ಎಲ್ಲಿದ್ದೇವೆ ಎನ್ನುವುದನ್ನು ತಮ್ಮ ಮೂಲಕ ಕೇಳುತ್ತಿದ್ದೇನೆ.

ಮಾನ್ಯ ಸಭಾಪತಿಯವರೇ, ಮತ್ತೊಂದು ವಿಷಯ ಏನೆಂದರೆ, ಈ ವಿಧೇಯಕದಲ್ಲಿ ಸ್ಥಳೀಯವಂತಹ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಗಳು ನನಗೆ ಸಂತೋಷ ತಂದಿಲ್ಲ. “ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಮಾಡಿದ ಸೀಮಾ ನಿರ್ಣಯ ಅಧಿಸೂಚನೆ ಮತ್ತು ಮೀಸಲು ಅಧಿಸೂಚನೆಯು ನಿರಂಕುಶ, ಅವೈಜ್ಞಾನಿಕ, ಕಾನೂನು ಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆಯೆಂದು ಪ್ರಶ್ನಿಸಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಹಲವಾರು ಅರ್ಜಿಗಳನ್ನು ಸಲ್ಲಿಸಿರುವುದರಿಂದ” ಎಂದು ಹೇಳಿದ್ದಾರೆ. ಇದು ನ್ಯಾಯಾಲಯದಲ್ಲಿ ಹಾಕುವಂತಹ ವಿಚಾರಗಳು. ವಿಧೇಯಕದಲ್ಲಿ ಬರುವಂತಹ

ವಿಚಾರಗಳಲ್ಲ. ಬಹುಶಃ ಇದನ್ನು ಅವರವರದ್ದೇ ಆದಂತಹ ವಿಚಾರಧಾರೆಗಳ ಮತ್ತು ಚಿಂತನೆಗಳ ಮೂಲಕ ಆಯಾಯ ವಕೀಲರು ಅವರವರ ಅನಿಸಿಕೆಗಳನ್ನು ಹೇಳುತ್ತಾರೆ. ಇವರು ಸಹ ಅದರ ಭಾಗವಾಗಿ ವಿಧೇಯಕದಲ್ಲಿ ಆಯೋಗದ ಮೇಲೆ ಅಪಾದನೆಗಳನ್ನು ಮಾಡುತ್ತಾರೆಂದರೆ, ಇದು ಅಷ್ಟು ಒಳ್ಳೆಯ ವಿಷಯ ಅನ್ನುವಂಥದಲ್ಲವೆಂದು ನನ್ನ ಅನಿಸಿಕೆ. ನನಗೆ ಇನ್ನೊಂದು ಹೆದರಿಕೆ ಇದೆ. ಪುರಸಭೆಗಳಿಗೆ ಮೀಸಲಾತಿ ತರಬೇಕೆಂದರೆ, ಒಂದು ವರ್ಷ ಕಳೆಯಿತು. ಒಂದು ವರ್ಷ extension ಸಿಕ್ಕಿತ್ತು. ಅದು ಯಾರು ಮಾಡಿದ್ದರು? ಬಹುಶಃ ಎಲ್ಲಾ ಅವರವರ ಜವಾಬ್ದಾರಿಯಿಂದ ಹೊರಗೆ ಬಂದಾಗ, ಒಂದು ವರ್ಷದ ತನಕ ಪುರಸಭೆಗಳ ಮೀಸಲಾತಿಯಾಗದೇ ಪುರಸಭೆಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಮುಂದೂಡಿರುವಂತಹ ನಿರ್ದೇಶನಗಳನ್ನು ಕಂಡಿದ್ದೇವೆ.

(ಮುಂದು..)

(786) 17-09-2021 (1.10) ಎಂಪಿ-ಎಂಡಿ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ(ಮುಂದು...):-

ಈಗ ನಮಗೆ ಇರುವಂತಹ ಭೀತಿ ಏನೆಂದರೆ, ಈಗ ಚುನಾವಣೆ ಎಂದರೆ ನನ್ನ ಚುನಾವಣೆಯಲ್ಲ. ನಮ್ಮ ಸಭಾವಾಹಿನಿಯಾದ ಮಾನ್ಯ ಶ್ರೀ ಕೋಟೆ ಶ್ರೀನಿವಾಸ ಪೂಜಾರಿಯವರ ಚುನಾವಣೆಗೆ (ಸ್ಥಳೀಯ ಸಂಸ್ಥೆಗಳ ಚುನಾವಣೆ) ತಾಲ್ಲೂಕು ಪಂಚಾಯಿತಿ ಸಮಿತಿಯವರು ಮತ್ತು ಜಿಲ್ಲಾ ಪಂಚಾಯಿತಿಯವರು ಓಟು ಹಾಕುತ್ತಾರೆಯೇ ಎಂದು ತಿಳಿದುಕೊಳ್ಳುವುದು ಬೇಡ. ಆ ನಂಬಿಕೆ ಅವರಿಗೂ ಇಲ್ಲ ಮತ್ತು ನನಗೂ ಇಲ್ಲ. ಆದರೆ, ನಮಗೆ ಅದನ್ನು ನೋಡಬೇಕೆಂದು ನಿರೀಕ್ಷೆ ಇದೆ; ಅಂದರೆ, ಅವರನ್ನು ಬಿಟ್ಟು ಹೇಗೆ ಚುನಾವಣೆ ಮಾಡುತ್ತಾರೆಂದು. ಸಾಮಾನ್ಯವಾಗಿ ಅದು ನಮಗೆಲ್ಲರಿಗೂ ಸಹ ಗೊತ್ತಿದೆ. ಈಗಾಗಲೇ ಒಂದು ಹಂತವೆಂದರೆ, ಅದು ನಿಮ್ಮ ಹಂತದಲ್ಲಿ ನಮ್ಮ ಹಂತದಲ್ಲಿ ಎಂದು ಹೇಳುವುದಿಲ್ಲ. ಈಗ ನಿಮ್ಮ ಹಂತದಲ್ಲಿ ಅಭ್ಯರ್ಥಿಗಳ ತನಕ ಫಿಕ್ಸ್ ಆಗಿದೆ. ಈಗ ಎಲ್ಲಿ ಫಿಕ್ಸ್ ಆಗಿಲ್ಲ, ಅಂತಹ ಕಡೆಗಳಲ್ಲಿ ಅವರನ್ನು ಹೈಕೋರ್ಟ್‌ಗೆ ಕಳುಹಿಸಿದ್ದಾರೆ. ಅವರು ಬೇರೆ ದಾರಿಯೇ ಇಲ್ಲದೆ ಹೈಕೋರ್ಟ್‌ಗೆ ಹೋಗಿದ್ದಾರೆ. ಏಕೆಂದರೆ, ಅವರಿಗೆ ಉತ್ತರ ಕೊಡಬೇಕಾದರೆ ಅವರನ್ನು ಹೈಕೋರ್ಟ್‌ಗೆ ಕಳುಹಿಸಲೇಬೇಕಾಗುತ್ತದೆ. ನನಗೆ ಇದರ ಭವಿಷ್ಯ ಗೊತ್ತಿದೆ. ಏಕೆಂದರೆ, ನಾನು ಇದೆಲ್ಲವನ್ನು ಸಹ ನೋಡಿಕೊಂಡು ಬಂದಿದ್ದೇನೆ. ನನಗೆ ನಿಮ್ಮಷ್ಟೇ ಅನುಭವವಿದೆ. ನಾನು

ಸ್ಥಳೀಯ ಸಂಸ್ಥೆ ಮತ್ತು ವಿಧಾನ ಸಭೆಯಿಂದ ಕೂಡ ಆಯ್ಕೆಯಾಗಿದ್ದೇನೆ. ಈಗ ನೀವು ಏನು ಭವಿಷ್ಯ ಹೇಳುತ್ತಿದ್ದೀರಿ, ಅಂತಹ ಭವಿಷ್ಯವನ್ನು ನಾನು ಸಹ ಹೇಳುತ್ತೇನೆ. ಆದರೆ, ಇದು ವಾಸ್ತವಾಂಶ ಎಂಬುದನ್ನು ತಾವು ಒಪ್ಪಿಕೊಳ್ಳಬೇಕಾಗುತ್ತದೆ. ಸರ್ಕಾರದಲ್ಲಿ ಇರುವವರು ಏನೇ ಮಾಡಿದರೂ ಸಹ ಆ ಜವಾಬ್ದಾರಿಯನ್ನು ಬೇರೆಯವರಿಗೆ ಕೊಡುವುದಕ್ಕೆ ಆಗುವುದಿಲ್ಲ. ಆ ಜವಾಬ್ದಾರಿಯನ್ನು ಅವರೇ ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ವಿರೋಧ ಪಕ್ಷದ ನಾಯಕರು ಹೇಳಿದ ಹಾಗೆ, ವಿರೋಧ ಮಾಡುವುದು ನಮ್ಮ ಜವಾಬ್ದಾರಿ. ಏಕೆಂದರೆ, ನಾವು ಇರುವಂತಹ ವಾಸ್ತವಾಂಶವನ್ನು ಹೇಳುತ್ತೇವೆ. ಆದರೆ, ಮಾನ್ಯ ಸಚಿವರು ಹೇಳಿದರೂ ಅದು ನಮ್ಮ ಗಮನಕ್ಕೆ ಬಂದಿಲ್ಲವೆಂದು; ಅದು ಅವರ ಗಮನಕ್ಕೆ ಬರದೇ ಇರುವಂತಹ ಪರಿಸ್ಥಿತಿ ಇದ್ದರೆ, ಅವರು ಈ ವಿಧೇಯಕ ತಂದಿರುವುದು ಸರಿ.

ಶ್ರೀ ಹೆಚ್.ಎಂ.ರಮೇಶ್‌ಗೌಡ (ವಿಧಾನ ಸಭೆಯಿಂದ ಚುನಾಯಿತರಾದವರು):-

ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅಪ್ಪಣಕಾಶ ನೀಡಿದ್ದಕ್ಕೆ ತಮಗೆ ಧನ್ಯವಾದಗಳು. ಈಗಾಗಲೇ ಎಲ್ಲಾ ಹಿರಿಯ ಸದಸ್ಯರು ಈ ವಿಧೇಯಕದ ಬಗ್ಗೆ ಸವಿಸ್ತಾರವಾಗಿ ಸಾಕಷ್ಟು ಚರ್ಚೆಯನ್ನು ನಡೆಸಿದ್ದಾರೆ. ಕಳೆದ ಬಾರಿಯ ಅಧಿವೇಶನದಲ್ಲಿ ಮಾನ್ಯ ಸಚಿವರಾದ ಜಿ.ಸಿ.ಮಾಧುಸ್ವಾಮಿ ಸಾಹೇಬರಿಗೆ ಒಂದು ಮಾತನ್ನು ಹೇಳಿದ್ದೆ. ಅವತ್ತು ಸಹ ಮಾನ್ಯ ಸಚಿವರು ಬಹಳ ವಿವರವಾಗಿ ವಿವರಣೆಯನ್ನು ನೀಡಿದ್ದರು. ಅಂದರೆ, ಲೋಕಾಯುಕ್ತ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ವಿಧೇಯಕಗಳಿಗೆ ತಿದ್ದುಪಡಿ ತಂದಂತಹ ಸಂದರ್ಭದಲ್ಲಿ ನಾನು ಒಂದು ಮಾತನ್ನು ಹೇಳಿದ್ದೆ. ಆಗ ಮಾನ್ಯ ಸಚಿವರು ಇದು ಕೇವಲ ಆರು ತಿಂಗಳಿಗೆ ಮಾತ್ರವೆಂದು ಹೇಳಿದ್ದರು. ಇದನ್ನು ಆರು ತಿಂಗಳ ಒಳಗೆ ಸರಿಪಡಿಸುತ್ತೇವೆಂದು ಇದೇ ಸದನದಲ್ಲಿ ಹೇಳಿದ್ದರು. ಅದಕ್ಕೆ ನಾನು ಅವತ್ತು ಈ ರೀತಿ ಹೇಳಿದ್ದೆ. ಅಂದರೆ, ಯಾವುದೇ ಕಾರಣಕ್ಕೂ ಸಹ ಆರು ತಿಂಗಳ ಒಳಗಡೆ ಆಗುವುದಿಲ್ಲವೆಂದು ಹೇಳಿದ್ದೆ. ಆಗ ಈ ಸರ್ಕಾರ ಬಂದು ಒಂದೂವರೆ ವರ್ಷವಾಗಿತ್ತು. ಇವರು ಮನಸ್ಸು ಮಾಡಿ, ಬಿ.ಬಿ.ಎಂ.ಪಿ. ಕಾಯ್ದೆಗೆ ತಿದ್ದುಪಡಿ ತರಬೇಕಾದರೆ ಸರ್ಕಾರದ ಪ್ರಾರಂಭದಲ್ಲೇ ತಂದಿದ್ದರೆ, delimitation ಮಾಡುವುದಕ್ಕೆ ಅವರು ಆರು ತಿಂಗಳು, ಒಂಬತ್ತು ತಿಂಗಳು ಅಥವಾ ಒಂದು ವರ್ಷ ತೆಗೆದುಕೊಂಡು ಅದನ್ನು ಮುಗಿಸಬಹುದಿತ್ತು ಎನ್ನುವಂತಹ ಮಾತನ್ನು ಹೇಳಿದ್ದೆ. ಇವತ್ತು ಸಹ ನಾನು ಅದೇ ಮಾತನ್ನು ಹೇಳುತ್ತಿದ್ದೇನೆ. ಸರ್ಕಾರ ಏನು ಈ ತಿದ್ದುಪಡಿ ತರುವುದಕ್ಕೆ ಹೊರಟಿದೆ, ಅವರ ಉದ್ದೇಶ ಒಳ್ಳೆಯದಿರಬಹುದು. ಆದರೆ, ಎಲ್ಲೋ ಒಂದು ಕಡೆ ಭಾರತೀಯ ಜನತಾ ಪಕ್ಷದವರ slogan ಬಹಳ ಚೆನ್ನಾಗಿರುತ್ತದೆ. ಕಟ್ಟಕಡೆಯ ವ್ಯಕ್ತಿಗೆ ಅಧಿಕಾರ ಕೊಡಬೇಕೆಂದು ಅವರು ಯಾವಾಗಲೂ ಹೇಳುತ್ತಾರೆ. ಆದರೆ, ಅವರು

ಅಧಿಕಾರವನ್ನು ಕೊಡುವುದಿಲ್ಲ. ಎಲ್ಲಾ ಅಧಿಕಾರವನ್ನು ಮೊಟಕು ಮಾಡುತ್ತಾರೆ. ಆಗಲೇ ಮಾನ್ಯ ಸಚಿವರು Registrar of Cooperative societies ಬಗ್ಗೆ ಹೇಳುತ್ತಿದ್ದರು. ಕಳೆದ ಬಾರಿ ನಡೆದಂತಹ cooperatives societies election ಗಳಲ್ಲಿ ಅಲ್ಲಿದ್ದಂತಹ Registrar ಗಳು ಏನೇನು ಮಾಡಿದರು ಎಂದರೆ, ನಾಮಿನೇಷನ್ ಮಾಡಿದಂತಹ ಸಂದರ್ಭದಲ್ಲಿ ನಾಳೆ ಚುನಾವಣೆ ಇದೆ ಎಂದಾಗ ಹಿಂದಿನ ದಿವಸ ಯಾರ್ಯಾರನ್ನು ವಜಾ ಮಾಡಿದರು ಎಂಬುದನ್ನು ತಾವೆಲ್ಲರೂ ಸಹ ನೋಡಿದ್ದೀರಿ. ಹಾಗಾಗಿ ಒಂದು ದುರುದ್ದೇಶದಿಂದ ಈ ವಿಧೇಯಕವನ್ನು ತಂದಿದ್ದಾರೆ. ಏಕೆಂದರೆ, ಈ ಚುನಾವಣೆಯನ್ನು ಮುಂದೂಡುವುದಕ್ಕೋಸ್ಕರ ಅವರು ಈ ವಿಧೇಯಕವನ್ನು ತಂದಿರುವುದು. ನಾನು ಮಾನ್ಯ ಕಾನೂನು ಸಚಿವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಇವತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೋವಿಡ್-19 ಬಂದಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯವರು ಮತ್ತು ಕಾರ್ಪೊರೇಟರ್‌ಗಳು ಇದ್ದಿದ್ದರೆ ಯಾವ ರೀತಿಯ ಕೆಲಸ ಮಾಡುತ್ತಿದ್ದರು ಎಂದು ವಿಚಾರ ಮಾಡಬೇಕಾಗುತ್ತದೆ. ಆದರೆ, ಇವತ್ತು ಆ ರೀತಿಯ ಕೆಲಸ ಆಗುತ್ತಿಲ್ಲ. ಸುಮಾರು ಒಂದೂವರೆ ವರ್ಷವಾಗಿದೆ. ಆದರೆ, ಇಲ್ಲಿಯವರೆವಿಗೂ ಸಹ ಚುನಾವಣೆ ನಡೆಸುವುದಕ್ಕೆ ಆಗಿಲ್ಲ. ಆದರೆ, ಅವರು ತಂದಿರುವಂತಹ ಕಾಯ್ದೆಯಲ್ಲಿ 'ಆರೃತಿಗಳವರೆಗೆ ಆಡಳಿತಾಧಿಕಾರಿಯನ್ನು ನೇಮಿಸುತ್ತೇವೆ. ಆ ನಂತರ ನಾವು ಚುನಾವಣೆ ಮಾಡಬೇಕೆಂದು ಇದೆ' ಎಂದು ತಿಳಿಸಿದ್ದರು. ಇವತ್ತಿನವರೆವಿಗೂ ಸಹ ಚುನಾವಣೆ ನಡೆಸುವುದಕ್ಕೆ ಆಗಿಲ್ಲ. ಇದು ಸಹ ಅದೇ ರೀತಿಯಲ್ಲಿ ಆಗುತ್ತದೆ. ಆದುದರಿಂದ ದಯಮಾಡಿ ಈ ವಿಧೇಯಕಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ.

ಶ್ರೀ ಆರ್.ಬಿ.ತಿಮ್ಮಾಪುರ (ವಿಧಾನ ಸಭೆಯಿಂದ ಚುನಾಯಿತರಾದವರು):-

ಮಾನ್ಯ ಸಭಾಪತಿಯವರೇ, ಈ ವಿಧೇಯಕ ರಾಜಕೀಯ ಪ್ರೇರಿತವಾಗಿ, ಚುನಾವಣಾ ಆಯೋಗದ ಶಕ್ತಿಯನ್ನು ಕ್ಷೀಣಿಸಿ, ಅದು ಅವರ ಪಕ್ಷದಲ್ಲಿ ಇರಬೇಕು ಮತ್ತು ಸರ್ಕಾರ ನಡೆಸುವವರ ಕೈಯಲ್ಲಿ ಇರಬೇಕು ಎಂದು ಈ ರೀತಿಯ ಸೀಮಾ ರೇಖೆಯನ್ನು ಮಾಡತಕ್ಕಂಥದ್ದು. ಈಗ ಬಿಜೆಪಿ ಅಥವಾ ಯಾವ ಕಾಂಗ್ರೆಸ್ ಎಂದು ಅದನ್ನು ಗುರುತಿಸಿಕೊಂಡು, ಚುನಾವಣೆಯನ್ನು ಹೇಗೆ ಗೆಲ್ಲಬೇಕು ಎನ್ನುವಂತಹ ಹುನ್ನಾರದಿಂದ ಈ ವಿಧೇಯಕವನ್ನು ತಂದಿರುವಂಥದ್ದು ಈ ಕಾನೂನು. ಅವರಿಗೆ ಚುನಾವಣಾ ಆಯೋಗವನ್ನು ಶಕ್ತಿಶಾಲಿ ಮಾಡುವಂತಹ ಮನಸ್ಸು ಬರಬೇಕಾಗಿತ್ತೇ ವಿನಃ, ಅವರು ಯಾವರೀತಿ ಚುನಾವಣೆ ಗೆಲ್ಲಬೇಕು ಎನ್ನುವಂತಹ ಯೋಚನೆಯಲ್ಲೇ ಈ ರೀತಿಯ ಕೆಲಸ ಮಾಡುತ್ತಿರುವುದು ಎಂಬುದು ಒಂದು ದುರ್ದೈವದ ಸಂಗತಿ. ಈಗ ಚುನಾವಣಾ ಆಯೋಗದ ಮೇಲೆ ಎಷ್ಟು ಆಪಾದನೆಗಳು ಬಂದಿವೆ, ಅದನ್ನು ಒಪ್ಪಿ, ಈ ವಿಧೇಯಕವನ್ನು ತರುತ್ತೇವೆ ಎಂದರು.

ಹಾಗಾದರೆ, ಅವರಿಗೆ ಯಾರ ಮೇಲೆ ನಂಬಿಕೆ ಇದೆ. ಅವರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ. ಆಡಳಿತ ಪಕ್ಷದವರು ಮಾಡಿದ್ದೇ ದಾರಿ. ಆಗಲೇ ಮಾನ್ಯ ಜೆ.ಸಿ.ಮಾಧುಸ್ವಾಮಿಯವರು ಹೇಳಿದರು; ನಾವು ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತೇವೆಂದು. ಅವರು ಹೇಗೆ ಗೆದ್ದಿದ್ದಾರೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಅವರಿಗೆ ಬಹುಮತವನ್ನು ಕೊಟ್ಟಿದ್ದಾರೆ? ಈಗ ಯಾವ್ಯಾವ ಪಕ್ಷಗಳಲ್ಲಿ ಪೈಲ್ವಾನರುಗಳಿದ್ದಾರೆ, ಅಂತಹವರನ್ನು ಹುಡುಕಾಡಿಕೊಂಡು ತಮ್ಮ ಪಕ್ಷಕ್ಕೆ ತೆಗೆದುಕೊಂಡು ಬಿಟ್ಟರು.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಹಾಗಾದರೆ ಜನರು ಅವರಿಗೆ ಬಹುಮತವನ್ನು ಕೊಟ್ಟಿದ್ದಾರೆ?

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಜನರು ನಮಗೂ ಬಹುಮತ ಕೊಟ್ಟಿಲ್ಲ ಮತ್ತು ಅವರಿಗೂ ಸಹ ಕೊಟ್ಟಿಲ್ಲ.

(ಗೊಂದಲ)

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಅವರು ಬೇರೆಯವರಿಗೆ ಅಡವಿಟ್ಟಿದ್ದರು

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಅವರು ಗೆದ್ದಿರುವುದು ವಾಮಮಾರ್ಗದಿಂದ. ನಮ್ಮಲ್ಲಿ ಇದ್ದಂತಹ ಪೈಲ್ವಾನಗಳನ್ನು ಹುಡುಕಿಕೊಂಡು, ಅವರಿಗೆ ಗೆಲ್ಲುವಂತಹ ಶಕ್ತಿ ಇದೆ. ಆದಕ್ಕೆ ನಮ್ಮ ಪಕ್ಷಕ್ಕೆ ಬಾರಪ್ಪ ಎನ್ನುವಂತಹ ಹುನ್ನಾರ ಮಾಡಿದ್ದಾರೆ. ಅಂತಹ ಹುನ್ನಾರಗಳನ್ನು ಮತ್ತೆ ಸ್ಥಳೀಯ ಸಂಸ್ಥೆಗಳಲ್ಲಿ ಮಾಡುವುದಕ್ಕೆ ಹೊರಟಿದ್ದಾರೆ. ಅವರು ಏಕೆ ಈ ರೀತಿ ಮಾಡುತ್ತಿದ್ದಾರೆಂದು ನಮಗೆ ಅವರ ಮೇಲೆ ಸಂಶಯವಿದೆ. ಅವರು ಚುನಾವಣೆಯನ್ನು ಹೊಲಸು ಏಕೆ ಮಾಡುತ್ತಿದ್ದಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಆಡಳಿತ ಮಾಡಿ ಸ್ವಲ್ಪ ತು ಬಂದಿದ್ದರೆ, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಿದ್ದೆವು. ಬೇರೆಯವರ ಹತ್ತಿರಕ್ಕೆ ಹೋಗಿ ನೀವು ಆಡಳಿತ ಮಾಡಿ ಎಂದು ಕೇಳುವಂತಹ ಪರಿಸ್ಥಿತಿಗೆ ಹೋಗುತ್ತಿರಲಿಲ್ಲ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಅವರು ಹೇಗೆ ಬಂದಿದ್ದಾರೆಂದು ಗೊತ್ತಿದೆ ಬಿಡಿ. ರಾಜ್ಯದ ಜನರು ನಿಮಗೆ ಯಾವ ರೀತಿಯ ಬಹುಮತವನ್ನು ಕೊಟ್ಟಿದ್ದಾರೆಂದು ನನಗೆ ಗೊತ್ತಿದೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರು ಶರಣಾಗಿ, ಅವರಿಗೆ ಅಧಿಕಾರ ಕೊಟ್ಟು, ಒಂದೂಕಾಲು ವರ್ಷಕ್ಕೆ ಅವರ ಕಾಲು ಹಿಡಿದು ಎಳೆದು ಹಾಕಿದ ರೀತಿ ನಾವು ಮಾಡುತ್ತಿರಲಿಲ್ಲ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಅವರು ಎರಡು-ಮೂರು ಬಾರಿ ಅಧಿಕಾರಕ್ಕೆ ಬಂದಾಗಲೂ ಸಹ ಜನರು ಅವರಿಗೆ ಬಹುಮತ ಕೊಟ್ಟಿಲ್ಲ. ಆದರೆ, ಅವರು ನಮ್ಮ ಪಕ್ಷದವರನ್ನು ತೆಗೆದುಕೊಂಡು ಗೆದ್ದಿದ್ದಾರೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರು ಇನ್ನು ಅಂತಿಮ ಫಲಿತಾಂಶ ಘೋಷಣೆ ಆಗುವುದಕ್ಕೆ ಮೊದಲೇ, ಮವಯ ಹತ್ತಿರಕ್ಕೆ ಹೋಗಿ ದಮ್ಮಯ ಎಂದು ಕೊಡುವುದಕ್ಕೆ ಹೋಗುತ್ತಿದ್ದ ರೀತಿ ನಾವು ಹೋಗುತ್ತಿರಲಿಲ್ಲ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಅವರು ಪಂಚಾಯಿತಿ ಚುನಾವಣೆಗಳಲ್ಲಿ ಇದೇ ರೀತಿ ಮಾಡುವುದಕ್ಕೆ ಹೊರಟಿದ್ದಾರೆ. ಕೇಂದ್ರ ಸರ್ಕಾರದವರು ಎಂ.ಎಲ್.ಎ., ಮತ್ತು ಎಂ.ಪಿ., ಚುನಾವಣೆಗೆ delimitation ಮಾಡುತ್ತಾರೆ. ಅವರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇದೆ. ಆದರೆ ಇವರಿಗೆ ಆಯೋಗದ ಮೇಲೆ ಏಕೆ ನಂಬಿಕೆ ಇಲ್ಲ? ನಾನು ಶಾಸಕನಾಗಿ ಮತ್ತು ಸಚಿವನಾಗಿ ನೋಡಿದ್ದೇನೆ. ನಮ್ಮ ಕಡೆಯ ವ್ಯಕ್ತಿಗಳಿಗೆ ಟಿಕೆಟ್ ಕೊಡಿಸುವುದಕ್ಕೆ ಮತ್ತು ನಮ್ಮ ವ್ಯಕ್ತಿಗಳು ಗೆಲ್ಲುವುದಕ್ಕೆ ಏನು ಬೇಕೋ ಅದನ್ನು ಮಾಡಿ, ಹಳ್ಳಿ ಹಳ್ಳಿಗಳನ್ನು ಸೇರಿಸಿ ಅವುಗಳನ್ನು ಹಳ್ಳಕ್ಕೆ ದೂಡಿದ್ದಾರೆ. ಪಾಪ! ಮಾನ್ಯ ಸಚಿವರಾದ ಈಶ್ವರಪ್ಪನವರ ತಲೆಯ ಒಳಗೆ ಏನೋ ಹಾಕಿದ್ದಾರೆ. ಆದುದರಿಂದ ಮಾನ್ಯ ಈಶ್ವರಪ್ಪಜೀ ಇದು ಸರಿಯಾದುದು ಅಲ್ಲ. ಇದರಿಂದ ಅವರು ಏನು ತಿಳಿದುಕೊಂಡಿದ್ದಾರೆಂದರೆ, ಬಹಳ ಜನ ನಾವು ಪಂಚಾಯಿತಿಯಲ್ಲಿ ಆರಿಸಿ ಬರುತ್ತೇವೆಂದು ತಿಳಿದುಕೊಂಡಿರಬಹುದು. ಆದರೆ, ಇದರಿಂದ ಹಾನಿಯಾಗುತ್ತದೆ. ಇದರಿಂದ ಒಂದು ಟಿಕೆಟ್‌ಗೆ ಅವರು ಒಂಬತ್ತು ಟಿಕೆಟ್ ಕೇಳುತ್ತಾರೆ. ಆ ಹಳ್ಳಿ ಮತ್ತು ಈ ಹಳ್ಳಿ ಎಂದು ಹತ್ತು ಜನರು ಸೇರುತ್ತಾರೆ. ಇಂತಹ ಸಣ್ಣಪುಟ್ಟ ವಿಚಾರಗಳನ್ನು ಸರ್ಕಾರ ನಿಭಾಯಿಸುವಂಥದ್ದು ಸರಿಯಾದ ಕ್ರಮವಲ್ಲ. ಇದರಿಂದ ಲಾಭವಾಗುತ್ತದೆ ಎಂಬುದನ್ನು ನೋಡಿದ್ದೇವೆ ಮತ್ತು ಎಂ.ಎಲ್.ಎ., ಚುನಾವಣೆಗೆ ಹಾನಿಯೂ ಆಗಿದೆ. ಅವರು ಇವತ್ತು ಏನು ವಿಧೇಯಕಕ್ಕೆ

ತಿದ್ದುಪಡಿ ತರುವುದಕ್ಕೆ ಹೊರಟಿದ್ದಾರೆಂದರೆ, ಚುನಾವಣಾ ಆಯೋಗವನ್ನು ಕಿತ್ತುಕೊಂಡು ಇನ್ನೊಂದು ಆಯೋಗವನ್ನು ಮಾಡಿ ಏನು ಶಕ್ತಿ ತುಂಬುತ್ತಾರೆ? ಚುನಾವಣಾ ಆಯೋಗ ಮತ್ತು ಇದರ ನಡುವೆ ಏನು ವ್ಯತ್ಯಾಸ ಮಾಡುವುದಕ್ಕೆ ಹೊರಟಿದ್ದಾರೆ? ಅವರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ ಏಕೆ? ಆದರೆ, ಇದನ್ನು ಹೊಸದಾಗಿ ಮಾಡಿದ ಮೇಲೆ ಇವರ ಮೇಲೆ ಭಾರಿ ನಂಬಿಕೆ ಇದೆ. ಅಂದರೆ, ಅವರು ಹೇಳಿದ ಹಾಗೆ ಕೇಳಬೇಕು. ಇದು ಚುನಾವಣಾ ಆಯೋಗದಲ್ಲಿ ನಡೆಯುವುದಿಲ್ಲ. ಏಕೆಂದರೆ, ಅದು ಒಂದು independent body ಆಗುತ್ತದೆ. ಅವರಿಗೆ ಏನಾದರೂ ಹೇಳಿದರೆ, ಇಲ್ಲವೆಂದು ಹೇಳುತ್ತಾರೆ ಮತ್ತು ಅವರು ಮಾತನ್ನು ಕೇಳುವುದಿಲ್ಲ ಎಂಬ ಭಾವನೆ ಇದೆ. ಆದರೆ, ಇಲ್ಲಿಯಾದರೆ ಅವರೇ ನೇಮಕಾತಿ ಮಾಡುತ್ತಾರೆ, ಇಲ್ಲಿ ಅವರು ಹೇಳಿದ ಹಾಗೆ ಕೇಳಬೇಕು. ಇದು 'ಎ' 'ಬಿ' ಮತ್ತು 'ಸಿ' ಆಗಬೇಕು. ಪರಿಶಿಷ್ಟ ಜಾತಿಯವರು ಇರುವ ಕಡೆಗೆ ಸಾಮಾನ್ಯ ಎಂದು ಮಾಡಬೇಕು. ಅವರ ಕಡೆಯವರು ಗೆಲ್ಲಬೇಕು. ಕೇವಲ ಚುನಾವಣೆಯ ಗಿಮಿಕ್ಕಾಗಿ ಬರುವಂತಹ ಇಂತಹ ಕಾನೂನುಗಳು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತದೆ. ಮಾನ್ಯ ಈಶ್ವರಪ್ಪಜಿಯವರೇ, ಜನಸಾಮಾನ್ಯರು ನಿಮ್ಮನ್ನು ಪ್ರೀತಿ ಮಾಡುವುದಿಲ್ಲವೆಂದು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಹಾಗಾದರೆ, ಇವರಿಗೆ ಯಾರ ಮೇಲೆ ನಂಬಿಕೆ ಇದೆ? ಇವರು ಚುನಾವಣೆ ಸಲುವಾಗಿ ಏನು ಬೇಕಾದರೂ ಕಾನೂನು ತರುವುದಕ್ಕೆ ಹೊರಟಿದ್ದಾರೆ. ಹಾಗಾದರೆ ಅವರು ಚುನಾವಣೆ ಗೆಲ್ಲುವುದೇ ಒಂದು ಉದ್ದೇಶವೇ? ಚುನಾವಣೆ ಗೆಲ್ಲುವುದಕ್ಕೆ ಏನು ಬೇಕಾದರೂ ಕಾನೂನು ತರಬಹುದೇ? ಅವರು ಚುನಾವಣೆಯನ್ನು ಗೆಲ್ಲಲಿ. ಆದರೆ, ಅವರ ಕಾರ್ಯಕ್ರಮಗಳು ಏನೆಂದು ತಿಳಿಸಲಿ. ಅವರು ಈ ಚುನಾವಣೆಯನ್ನು ಗೆಲ್ಲುವುದಕ್ಕೆ ಎಂಥೆಂಥ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾರೆ ಎನ್ನುವುದು ಈಗ ನಮಗಿರುವ ಸಂಶಯವಾಗಿದೆ. ಇದು ಚುನಾವಣೆಯನ್ನು ಮುಂದೂಡುವಂತಹ ವಿಚಾರವೆಂದು ಎಲ್ಲರಿಗೂ ಒಂದು ಸಂಶಯವಿದೆ. ಚುನಾವಣೆಯನ್ನು ಹೇಗೆ ಮುಂದೂಡಬೇಕು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡು ಇವರು ಈ ಕಾರ್ಯಕ್ರಮಕ್ಕೆ ಕೈ ಹಾಕಿದ್ದಾರೆ.

(ಮುಂದು...)

(787) 17.09.2021 01.10 LL-MD

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಬಿ. ತಿಮ್ಮಾಪುರ(ಮುಂದು...):-

ಇನ್ನು ಸ್ವಲ್ಪ ದಿವಸಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ಚುನಾವಣೆ ಬಂದಿದೆ. ಅಲ್ಲಿಯವರೆಗೂ ಇದನ್ನು ತಳ್ಳಿ, ನಂತರ ಚುನಾವಣೆ

ಮಾಡಬಹುದೆಂಬುದು ನಮ್ಮ ಸಂಶಯವಾಗಿದೆ. It may be wrong. ಹಾಗಾಗಿ, ದಯಮಾಡಿ ಇಂತಹ ಪ್ರಜಾಪ್ರಭುತ್ವಕ್ಕೆ ಮಾರಕವಾದಂತಹ ಕಾನೂನು ತರುವುದರ ಬದಲಾಗಿ, ಜನರಿಗೆ ಪೂರಕವಾದಂತಹ ಕಾನೂನನ್ನು ತರಬೇಕು. ತಾಲ್ಲೂಕು ಪಂಚಾಯಿತಿಗೆ ಮತ್ತು ಜಿಲ್ಲಾ ಪಂಚಾಯಿತಿಗೆ ಅಧಿಕಾರ ಕೊಡಬೇಕು. ಆದರೆ, ಆ ಅಧಿಕಾರವನ್ನು ಕಿತ್ತುಕೊಂಡು ಸರ್ಕಾರದ ಬಳಿ ಇಟ್ಟುಕೊಂಡು ಇಂತಹ ಕಾನೂನನ್ನು ಯಾವ ಪುರಷಾರ್ಥಕ್ಕೆ ತರುತ್ತಾರೆಂದು ಹೇಳುತ್ತಾ, ಈ ವಿಧೇಯಕವನ್ನು ವಿರೋಧಿಸುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು): ಮಾನ್ಯ ಸಭಾಪತಿಯವರೇ, ಪ್ರಜಾಪ್ರಭುತ್ವದ spirit ಏನು ಹೇಳುತ್ತದೆಯೆಂದರೆ ಯಾವುದೇ ತಿದ್ದುಪಡಿಗಳನ್ನು ತರುವಾಗ ರಾಜ್ಯಶಾಸ್ತ್ರದ ವಿದ್ಯಾರ್ಥಿನಿಯಾಗಿ ನನ್ನ ಕಂಡಂಥದ್ದು, ನಾನು ಮೊದಲು ಆಯ್ಕೆಯಾದಾಗ ಕನಕಪುರ ಲೋಕಸಭಾ ಕ್ಷೇತ್ರ ಇತ್ತು. 2008ರಲ್ಲಿ delimitation ಬಂತು. ಇದನ್ನು ನಾನು ನನ್ನ ಅನುಭವದಲ್ಲಿ ಹೇಳುತ್ತಿದ್ದೇನೆ. 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಎಂದು ಆಯಿತು. ಆಗ ಅನೇಕ ಹೊಸ ಕ್ಷೇತ್ರಗಳು ಸೇರ್ಪಡೆಗೊಂಡವು. ಅಲ್ಲಿ ನನ್ನ ಅನುಭವಕ್ಕೆ ಬಂದದ್ದು, ಅದರಲ್ಲಿಯೂ ವಿಶೇಷವಾಗಿ, ಸಂವಿಧಾನದಲ್ಲಿ *"The Union and its Territory: Part 1 - Article 3: Formation of new States and alteration of Areas, Boundaries or names of existing States"* ಬಗ್ಗೆ ಹೇಳಲಾಗಿದೆ. ಹೊಸ ರಾಜ್ಯಗಳ ರಚನೆ, ಪ್ರದೇಶಗಳನ್ನು ಸೇರಿಸುವಂಥದ್ದು ಹಾಗೂ ಇರತಕ್ಕಂಥದ್ದನ್ನು ಕೈಬಿಡುವುದಕ್ಕೆ ಅಧಿಕಾರವನ್ನು ಈ ವಿಧಿ ನಮಗೆ ನೀಡುತ್ತದೆ. ಅದರ ಅರ್ಥದಲ್ಲಿ ಅನೇಕ ಸಂದರ್ಭಗಳಲ್ಲಿ ಮೊದಲು ತಿದ್ದುಪಡಿ ಆಗಿರುವುದೆಲ್ಲಾ ಪ್ರಜಾಪ್ರಭುತ್ವವನ್ನು ನಾವು ವಿಕೇಂದ್ರೀಕರಣ ಮಾಡುತ್ತಾ ಹೋದಂತೆ, ಕೆಲವು ಸಮಸ್ಯೆಗಳ ಉದ್ಭವವಾಗುತ್ತವೆ. ಈಗ tribals ಇರುವಂತಹ ಕಡೆ ಕಡಿಮೆ ಜನಸಂಖ್ಯೆ ಇರುವ ಕಡೆ ಇದು ಬಹಳ ಸ್ಪಷ್ಟವಾಗಿ ಹೇಳುತ್ತದೆ.

ಈ ತಿದ್ದುಪಡಿ ತಂದಿರುವ ಉದ್ದೇಶ ಏನೆಂದರೆ, ಸೀಮಾ ನಿರ್ಣಯ, ಈಗಿರತಕ್ಕಂತಹ ಭೂಸುವಣಾ ಆಯೋಗದಲ್ಲಿ ಈ ಒಂದು ಸೀಮಾ ನಿರ್ಣಯವನ್ನು ಸ್ಥಳೀಯ ಸಂಸ್ಥೆಗಳ ರಚನೆ ಮಾಡುವಾಗ ಕೆಲವು ಮಾನದಂಡಗಳಲ್ಲಿ ಸಂಶೋಧನೆ ಆಗಿರುವುದಿಲ್ಲ. ವಸ್ತುಸ್ಥಿತಿಗೆ ಆಡಳಿತಾತ್ಮಕ ಕಷ್ಟಗಳಿವೆ. ಅದಕ್ಕೆ ಕೆಲವು ನಿರ್ದಿಷ್ಟವಾದ ಕಾರಣಗಳಿವೆ. ಆ ಕಾರಣಗಳಿಗಾಗಿ ಈಗ ಸೀಮಾ ನಿರ್ಣಯ ಆಯೋಗ ರಚನೆ ಮಾಡುವುದಕ್ಕೋಸ್ಕರಕ್ಕಾಗಿ; ಸೀಮಾ ನಿರ್ಣಯ ಪ್ರಕ್ರಿಯೆಯಲ್ಲಿ ತಜ್ಞರು ಭಾಗವಹಿಸುವುದಕ್ಕಾಗಿ; ಸೀಮಾ ನಿರ್ಣಯ ಆಯೋಗದ ಅಧಿಕಾರ ಸ್ಪಷ್ಟವಾಗಿ ಯಾವುದು ಇರಬೇಕೆಂದು ಕಂಡುಕೊಳ್ಳುವುದಕ್ಕಾಗಿ; ಸೀಮಾ ನಿರ್ಣಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆಯೋಗದ ಪ್ರಕಾರ್ಯಗಳು ಏನಿರಬೇಕು; ಸೀಮಾ ನಿರ್ಣಯ ಆಯೋಗವು ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡುವ ಮೊದಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸುವುದಕ್ಕಾಗಿ; ಮತ್ತು ಕೆಲವು ಅನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡುವುದಕ್ಕಾಗಿ ತಿದ್ದುಪಡಿ ತರಲಾಗಿದೆ. ಒಂದು ಕಡೆ ಮೈನಾರಿಟೀಸ್ ಬಗ್ಗೆ, ಅಳಿದು ಹೋಗುತ್ತಿರತಕ್ಕಂತಹ ಭಾಷೆ, ಸಂಸ್ಕೃತಿ, ಇಂತಹದನ್ನು ಹೇಳುತ್ತೇವೆ. ಉದಾಹರಣೆಗೆ ಮಲೆನಾಡಿನ ಭಾಗದಲ್ಲಿ ಅರಣ್ಯದಲ್ಲಿ ಕೆಲವು ಕಾನೂನುಗಳು ಬರುತ್ತವೆ. ಅಲ್ಲಿ ರಸ್ತೆಗಳನ್ನು ಮಾಡುವುದಕ್ಕೆ ಆಗುವುದಿಲ್ಲ. ಅಭಿವೃದ್ಧಿ ನಮ್ಮ ಮೂಲಭೂತ ಹಕ್ಕು ಆಗಿದೆ. ಅದನ್ನು ನಾನು ಒಳ್ಳೆಯ ರೀತಿಯಲ್ಲಿ ಸಂವಿಧಾನ ನನಗೆ ಕೊಟ್ಟಿರುತ್ತದೆ. ಆದರೆ, ಅರಣ್ಯದ ಒಂದು ಪರಿಸರದ ರಕ್ಷಣೆಯನ್ನು ನಾವು ಗೌರವಿಸಬೇಕು. ಸಂವಿಧಾನ ಅದನ್ನು ಕೂಡ ಹೇಳಿರುತ್ತದೆ. ಆ ಸಂದರ್ಭದಲ್ಲಿ ನನಗೆ ನನ್ನ ಹಕ್ಕು ಸಿಗುವುದಿಲ್ಲ. ಇದರಿಂದಾಗಿ, ನನಗೆ ಹೆಚ್ಚು ದೂರ ಆಗುವುದರಿಂದ ಒಳ್ಳೆಯ ಆಡಳಿತ ನನಗೆ ಸಿಗುವುದಿಲ್ಲ. ನಾನು ಅನೂರು ಕ್ಷೇತ್ರ ಸೇರಿಸಿದ್ದರೂ ನಂತರ, ಅನೂರು ಕ್ಷೇತ್ರವನ್ನು ಕೈಬಿಟ್ಟು ಕುಣಿಗಲ್ ಕ್ಷೇತ್ರವನ್ನು ಸೇರಿಸಿದರು. ನಾನು ಕಂಡುಕೊಂಡಂತಹ ಅಂಶಗಳೆಂದರೆ, ಇದರಲ್ಲಿ ಸಂಶೋಧನೆ ಮಾಡಿ ಕ್ಷೇತ್ರಗಳನ್ನು ಸೇರ್ಪಡೆ ಮಾಡಬೇಕು. Delimitation ಏನಾಗುತ್ತದೆಯೆಂದರೆ, ಕೆಲವು ಕಡೆಗಳಲ್ಲಿ ಭಾಷೆಗಳೇ ಇರುವುದಿಲ್ಲ. ಅದಕ್ಕೆ ನಾನು ಸುಮಾರು ಉದಾಹರಣೆಗಳನ್ನು ಕೊಡುತ್ತೇನೆ. ಇದನ್ನು ಈ ಸದನದಲ್ಲಿ ಅನೇಕ ಸನ್ನಿವೇಶಗಳು ಸಹ ಅನುಭವಿಸಿರುತ್ತಾರೆ. ಕೆಲವು ಕಡೆ ಸಂಸ್ಕೃತಿ ಬೇರೆ ಇರುತ್ತದೆ. ಆದರೆ, ಜಾಗ ಮಾತ್ರ ಸೇರಿಕೊಂಡಿರುತ್ತದೆ. ಅದು ಎಲ್ಲಾ ರೀತಿಯಿಂದಲೂ ಅನಾನುಕೂಲವಾಗಿರುತ್ತದೆ. ಉದಾಹರಣೆಗೆ ದೊಡ್ಡಬಳ್ಳಾಪುರ ಕ್ಷೇತ್ರದ ಬಗ್ಗೆ ನಾನು ಹೇಳುತ್ತೇನೆ. ಅದರಂತೆ, ನನ್ನ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿಗೆ ಬರುತ್ತದೆ. ಆ ದೊಡ್ಡಬಳ್ಳಾಪುರದಲ್ಲಿ ಒಬ್ಬರು ಜನಪ್ರತಿನಿಧಿ ಇದ್ದಾರೆ. ಆದರೆ, ನಾವು ಓಟು ಹಾಕುವಂಥದ್ದು ಮತ್ತೊಂದು ದೂರದ ಕ್ಷೇತ್ರದಲ್ಲಿ. ಇದು delimitation ನಲ್ಲಿ ಆಗಿರುತ್ತದೆ. ಆ ಕ್ಷೇತ್ರದ ಜೊತೆಗೆ, ನಮಗೆ ಯಾವುದೇ ರೀತಿಯ ಸಂಪರ್ಕ, ಒಡನಾಟ ಯಾವುದೂ ಇರುವುದಿಲ್ಲ. ಇದರ ಜೊತೆಗೆ, ಅಲ್ಲಿ ನಮಗೆ ಭಾವನಾತ್ಮಕವಾದ ಸಂಪರ್ಕ ಕೂಡ ಇರುವುದಿಲ್ಲ. ಮಾನ್ಯ ಪ್ರತಿಪಕ್ಷದ ಅನೇಕ ಸ್ಥಾಯಿಕರು ಹೇಳಿದ ಹಾಗೆ, ಇದರಲ್ಲಿ ಕೆಲವೊಂದು ರಾಜಕಾರಣ ಆಗುವುದಿಲ್ಲ ಅಥವಾ ಇಂತಹ ತಿದ್ದುಪಡಿಗಳಿಂದ ಕೆಲವು ಸಮಯದಲ್ಲಿ ಲಾಭ ಆಗಬಹುದು. ಆದರೆ, ಲಾಭಕೋಸ್ಮರವೇ ಈ ತಿದ್ದುಪಡಿಗಳನ್ನು ತರುತ್ತಾರೆ ಎನ್ನುವುದರಲ್ಲಿ ಯಾವುದೇ ವಾಸ್ತವಾಂಶ ಇರುವುದಿಲ್ಲವೆಂದು ಹೇಳಿ ತಜ್ಞರು ಸಂಶೋಧನೆಗಳನ್ನು ಮಾಡಿ, ಒಳ್ಳೆಯ ರೀತಿಯಲ್ಲಿ delimitation ಆದಾಗ, ಪರಿಣಾಮಕಾರಿಯಾದ ಆಡಳಿತವನ್ನು

ಕೊಡಬಹುದಾಗಿರುತ್ತದೆ ಮತ್ತು ನಿಜವಾದ ವಿಕೇಂದ್ರೀಕರಣಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಾವು ತಂದಿದ್ದೇವೆ. ಸಮಾಜದ ಕಟ್ಟು ಕಡೆಯ ಮನುಷ್ಯ ಕೂಡ ಸಕಾಲಕ್ಕೆ ತಲುಪುವುದಕ್ಕೆ ಅನುಕೂಲವಾಗುತ್ತದೆ. ಉದಾಹರಣೆಗೆ, ರಾತ್ರಿ ವೇಳೆಯಲ್ಲಿ ಯಾವುದೋ ಅನಾಹುತ ಅಥವಾ ಆನೆ ದಾಳಿ ಆಗಿರಬಹುದು ಅಂತಹ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ರಸ್ತೆಗಳನ್ನು ಬಂದ್ ಮಾಡಿರುತ್ತಾರೆ. ಉದಾಹರಣೆಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಸಂಜೆ ವೇಳೆಯಲ್ಲಿ ಆನೆ ದಾಳಿಗೋಸ್ಕರ ರಸ್ತೆಯನ್ನು ಬಂದ್ ಮಾಡಿರುತ್ತಾರೆ. ಆದಕಾರಣ, ಈ ವಿಷಯದಲ್ಲಿ ಸೀಮಾ ನಿರ್ಣಯ ಮಾಡುವ ಆಯೋಗಕ್ಕೆ ಸಂಶೋಧನೆಯ ನಂತರ ಇಂತಹದನ್ನು ತಿದ್ದುಪಡಿ ಮಾಡಿರುವುದರಿಂದ ಅದು ಹೆಚ್ಚು ಪರಿಪೂರ್ಣವಾಗಿ ಮತ್ತು ಅರ್ಥಪೂರ್ಣವಾಗಿ ಆಗುತ್ತದೆಯೆಂದು ಹೇಳಿಸಿ ನನ್ನ ಗಮನಕ್ಕೆ ಬಂದಂತಹ ಅನುಭವವನ್ನು ಹೇಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ನನ್ನ ಮಾತನ್ನು ಮುಗಿಸುತ್ತಿದ್ದೇನೆ.

ಶ್ರೀ ಎನ್. ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2021 ನ್ನು ಇವೊತ್ತಿನ ದಿವಸ ಮಂಡನೆ ಮಾಡಿದ್ದಾರೆ. ಇದರ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯುತ್ತಿದೆ. ಇಲ್ಲಿ ಒಂದು ವಾಸ್ತವಾಂಶ ಕೂಡ ಇರುತ್ತದೆ. ನನ್ನ ಕ್ಷೇತ್ರ ನಾಗಮಂಗಲ ತಾಲ್ಲೂಕು, ದೇವಲಾಪುರ ಹೋಬಳಿ ಬರುತ್ತದೆ. ಮೊದಲು ಮೂರು ತಾಲ್ಲೂಕು ಪಂಚಾಯಿತಿ ಇದ್ದು, ಈಗ ಅದನ್ನು ಎರಡಕ್ಕೆ ಮಾಡಲಾಗಿರುತ್ತದೆ. ಜೊತೆಗೆ, ಮಾನ್ಯ ಸದಸ್ಯರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರ ಪಕ್ಕದ ಊರು ಕೊಪ್ಪ ಎಂದು ಇದೆ. ಅಲ್ಲಿ ಕುಡುಗುಬಾಳು ಮತ್ತು ಇನ್ನು ಕೆಲವು ಊರುಗಳು ಬರುತ್ತವೆ. ಆ ಜಾಗವನ್ನು ಸಂಬಂಧಪಡದೇ ಇರುವ ಕರಡಳಿ ಕ್ಷೇತ್ರ ಅದು ದೇವಲಾಪುರ ಕ್ಷೇತ್ರಕ್ಕೆ ಸೇರಬೇಕು. ಅದು ಈ ಹಿಂದೆ ಆ ಕ್ಷೇತ್ರಕ್ಕೆ ಸೇರಿತ್ತು. ಅದನ್ನು ತೆಗೆದುಕೊಂಡು 15 ಕಿಲೋ ಮೀಟರ್ ದೂರವಿರುವಂತಹ ಕಡಲೆ ಕ್ಷೇತ್ರಕ್ಕೆ ಸೇರಿಸಿರುತ್ತಾರೆ. ಇದರ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಲ್ಲಿರುವ ಆಸಕ್ತಿದಾರರೆಲ್ಲರೂ ಸೇರಿಕೊಂಡು ಚುನಾವಣಾ ಆಯೋಗಕ್ಕೆ ದೂರು ನೀಡಿರುತ್ತಾರೆ. ಈ ರೀತಿಯ ವಾಸ್ತವಾಂಶದ ಆಧಾರದ ಮೇರೆಗೆ ಹೇಳುವುದಾದರೆ ತಪ್ಪುಗಳು ಕೂಡ ಬಹಳ ಆಗಿರುತ್ತವೆ. ಜೊತೆಗೆ, ತಾಲ್ಲೂಕು ಪಂಚಾಯಿತಿಗಳು ಸುಮಾರು 3 ಕ್ಷೇತ್ರಗಳು ಹೊರಟುಹೋಗಿರುತ್ತವೆ. ಜಿಲ್ಲಾ ಪಂಚಾಯಿತಿ ಪ್ರತಿಯೊಂದು ತಾಲ್ಲೂಕಿನಲ್ಲಿ ಒಂದೊಂದು ಜಾಸ್ತಿಯಾಗಿದೆ.

ಅದರ ಜೊತೆಗೆ, ನಾನು ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾತನಾಡುವುದಾದರೆ, ಜಿಲ್ಲಾ ಪಂಚಾಯಿತಿಯಲ್ಲಿ ಮೀಸಲಾತಿ ಏನು ಮಾಡಿದ್ದಾರೆಂದರೆ,

ಇರುವ 7 ಜಿಲ್ಲಾ ಪಂಚಾಯಿತಿಗಳಲ್ಲಿ ಒಂದು ಜಿಲ್ಲಾ ಪಂಚಾಯಿತಿ ಹೊರತುಪಡಿಸಿದರೆ ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ ಜನರಲ್ ಕೆಟಗಿರಿ ಮಾಡಿರುತ್ತಾರೆ. ಅಂದರೆ, ಒಂದು ಜಿಲ್ಲಾ ಪಂಚಾಯಿತಿಯಲ್ಲಿ ಮೀಸಲಾತಿ ಇದೆ, ಇನ್ನೂ 6 ಜಿಲ್ಲಾ ಪಂಚಾಯಿತಿಯಲ್ಲಿ ಜನರಲ್ ಕೆಟಗಿರಿ ಒಂದು ಮತ್ತೊಂದು ಜನರಲ್ ಕೆಟಗಿರಿ ಮಹಿಳಾ ಮೀಸಲಾತಿ ಮಾಡಿರುತ್ತಾರೆ. ಇದು ಕೂಡ ನಮಗೆ ಆಶ್ಚರ್ಯ ತಂದಿರುತ್ತದೆ. ಇದನ್ನು ಯಾವ ಆಧಾರದ ಮೇಲೆ ಚುನಾವಣಾ ಆಯೋಗ ಮಾಡಿದರು ಅದು ನಮಗೆ ಗೊತ್ತಿರುವುದಿಲ್ಲ. ಇದು ಏನಾದರೂ ಬೇರೆ ಆಧಾರ ಇದೆಯೇ ಅಥವಾ ಅದಕ್ಕೆ ಅಲ್ಲಿ ಸ್ಥಳೀಯ ಒತ್ತಡ ಏನಾದರೂ ಇತ್ತು ಎಂಬುದು ಯಾವುದು ನಮಗೆ ಗೊತ್ತಿರುವುದಿಲ್ಲ. ಆದರೆ, ಇಲ್ಲಿ delimitation ನಲ್ಲಿ ಮತ್ತು ಮೀಸಲಾತಿಯಲ್ಲಿ ತಪ್ಪುಗಳಂತೂ ಆಗಿವೆ. ಅದರಲ್ಲಿ ಎರಡನೆ ಮಾತಿಲ್ಲ. ಆದರೆ, ಈಗ ಆ ತಪ್ಪನ್ನು ಸರಿಪಡಿಸಲಿಕ್ಕೆ ಮತ್ತು ಚುನಾವಣಾ ಆಯೋಗವನ್ನು ಬಲಪಡಿಸುವುದಕ್ಕೆ ಸರ್ಕಾರ ಯಾವುದಾದರೂ ಕ್ರಮ ವಹಿಸಬಹುದಿತ್ತೇ ಅಥವಾ ಅದನ್ನು ಬಿಟ್ಟರೆ ಬೇರೆ ಯಾವುದು ದಾರಿ ಇರಲಿಲ್ಲವೇ? ಎನ್ನುವ ಪ್ರಶ್ನೆ ನಮಗಿರುತ್ತದೆ.

ಈಗ ಒಂದು ಹೊಸದಾಗಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆ ಮಾಡಿದ್ದಾರೆ, ಇಲ್ಲಿ ಕೊಟ್ಟಿರುವ ಮಾಹಿತಿ ಆಧಾರದ ಮೇರೆಗೆ composition ಕೂಡ ತಜ್ಞರ ಸಮಿತಿ ಕೂಡ ಇದೆ. ಇದರ ಜೊತೆಗೆ, ಒಬ್ಬರು ಕಾನೂನು ತಜ್ಞರನ್ನು ಸೇರಿಸಬೇಕೆಂಬುದು ನನ್ನ ಅಭಿಪ್ರಾಯ. ಇದಕ್ಕಿಂತಲೂ ಮುಖ್ಯವಾಗಿ ಈ ಕೆಲಸವನ್ನು ಇದಕ್ಕಿಂತಲೂ ಮುಂಚೆ ಏತಕ್ಕೆ ಮಾಡುವುದಕ್ಕೆ ಆಗಲಿಲ್ಲ? ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಅಧಿಕಾರ ಅವಧಿ ಮುಗಿದು ಈಗಾಗಲೇ ಸುಮಾರು 6 ತಿಂಗಳು ಕಳೆದಿರುತ್ತದೆ ಈ ತಿದ್ದುಪಡಿಯನ್ನು ಅದಕ್ಕೂ ಮೊದಲು ಮಾಡಬಹುದಾಗಿತ್ತು. ತಮಿಳುನಾಡು ರಾಜ್ಯದಲ್ಲಿ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಕರಣ ಕೂಡ ಇರುತ್ತದೆ. ಇಷ್ಟೆಲ್ಲಾ ನ್ಯೂನತೆ ಇದ್ದಾಗ ಸ್ವತಂತ್ರವಾದ ಆಯೋಗ ರಚನೆ ಮಾಡುತ್ತಿದ್ದಾರೆ ಅದಕ್ಕೆ ಅಧಿಕಾರವನ್ನು ಕೊಟ್ಟು ಸ್ಥಳೀಯ ಸಂಸ್ಥೆಗಳನ್ನು ರಚನೆ ಮಾಡುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ? ನನ್ನ ಅನುಭವದ ಪ್ರಕಾರ 6 ತಿಂಗಳಿನಿಂದ ಒಂದು ವರ್ಷದೊಳಗೆ ಚುನಾವಣೆ ಆಗುತ್ತದೆ ಎಂಬ ಬಗ್ಗೆ ಅನುಮಾನ ಇರುತ್ತದೆ. ಇದರ ಜೊತೆಗೆ, ಸದರಿ ತಿದ್ದುಪಡಿ ಸಂವಿಧಾನ 73ನೇ ವಿಧಿಗೆ ವಿರುದ್ಧವಾಗಿ ಕೂಡ ಇದೆ. ಇಲ್ಲಿ ಚುನಾವಣಾ ಆಯೋಗ ಮಾಡಿರುವುದು ತಪ್ಪಿಗೆ, ಎಷ್ಟರಮಟ್ಟಿಗೆ ನ್ಯಾಯ ಕೊಡಿಸುತ್ತಾರೆಂಬುದು ನಂತರ ಗೊತ್ತಾಗುತ್ತದೆ. ಇದೆಲ್ಲದರ ಮಧ್ಯೆ ಜ್ಯಾತ್ಯಾತೀತ ಜನತಾದಳ ಈ ವಿಧೇಯಕವನ್ನು ವಿರೋಧ ಮಾಡಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ.

**(ಈ ಹಂತದಲ್ಲಿ ಜಿ.ಡಿ.ಎಸ್. ಪಕ್ಷದ ಮಾನ್ಯ ಸದಸ್ಯರುಗಳು ವಿಧೇಯಕವನ್ನು
ವಿರೋಧಿಸಿ ಸಭಾತ್ಯಾಗ ಮಾಡಿದರು)**

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ, 2021 ಬಹಳ ಮಹತ್ವವಾದ ವಿಧೇಯಕ. ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಅಧಿಕಾರ ವಿಕೇಂದ್ರೀಕರಣವನ್ನು ಬಲಪಡಿಸುವಂತಹ ದಿಕ್ಕಿನಲ್ಲಿ ದೇಶದಲ್ಲಿಯೇ ಮೊದಮೊದಲ ಮಂಚೂಣಿಯಲ್ಲಿದ್ದಂತಹ ರಾಜ್ಯ.

(ಮುಂದು...)

(788) 17-09-2021 YL-AK 1.20

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ರವಿ (ಮುಂದು):-

ಶ್ರೀ ರಾಜೀವ್‌ಗಾಂಧಿಯವರು ದೇಶದ ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ, ನಜೀರ್ ಸಾಬ್‌ರಂತಹ ಮುಖಂಡರು, ಇನ್ನು ಹಲವಾರು ಮುಖಂಡರುಗಳಿದ್ದು, ಅವರೆಲ್ಲರ ಹೆಸರನ್ನು ಇಲ್ಲಿ ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ಅಧಿಕಾರದಲ್ಲಿದ್ದರು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಈ ಪಂಚಾಯತ್ ರಾಜ್ ಕಾಯ್ದೆಯ ಅಧಿಕಾರ ವಿಕೇಂದ್ರೀಕರಣವನ್ನು ಮಾಡಲು ಬಹಳ ಮುಕ್ತ ಮನಸ್ಸಿನಿಂದ ಯಾವ ಸರ್ಕಾರವೇ ಇರಲಿ, ಇಲ್ಲಿಯವರೆಗೂ ಆಡಳಿತ ನಡೆಸಿದಂತಹವರು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಂಥ ಸಂದರ್ಭದಲ್ಲಿ ಬಹಳಷ್ಟು ಬಲವನ್ನು ನೀಡಿದಂಥ ಕೆಲಸವನ್ನು ಮಾಡಿದ್ದಾರೆ. ಅಂದಿನ ಪಂಚಾಯತ್ ವ್ಯವಸ್ಥೆಗೂ ಹಾಗೂ ಇಂದಿನ ಪಂಚಾಯತ್ ವ್ಯವಸ್ಥೆಗೂ ಬಹಳಷ್ಟು ಹಿನ್ನಡೆಯನ್ನು ಕಂಡಿದ್ದೇವೆ. ಆದರೆ ಮುಂದುವರೆದ ಭಾಗವಾಗಿ ಇವತ್ತು 2021ರ ವಿಧೇಯಕವನ್ನು ತಂದಿರುವುದು ಇಡೀ ಪಂಚಾಯಿತಿಗೆ ವಿಷಾದನೀಯ ಸಂಗತಿಯಾಗಿದೆ.

ಶ್ರೀ ಜಿ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ರವಿ ಮತ್ತು ಶ್ರೀ ಬಿ.ಕೆ.ಹರಿಪ್ರಸಾದ್‌ರವರು ಮಾತನಾಡುವಾಗ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಪಿ.ವಿ.ನರಸಿಂಹರಾಯರ ಹೆಸರನ್ನು ಪ್ರಸ್ತಾಪ ಮಾಡುತ್ತಾರೆ ಎಂದು ಭಾವಿಸಿದ್ದೆನು. ಆದರೆ, ಅವರು ಪ್ರಸ್ತಾಪ ಮಾಡಲಿಲ್ಲ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಪಿ.ವಿ.ನರಸಿಂಹರಾಯರ ಹೆಸರನ್ನು ಪ್ರಸ್ತಾಪ ಮಾಡುವುದಕ್ಕೆ ಮುಜುಗರವೇನಿಲ್ಲ. ಅವರನ್ನು ಸಹ ತೆಗೆದುಕೊಳ್ಳಬಹುದು.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅದಕ್ಕೆ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಪಿ.ವಿ.ನರಸಿಂಹರಾಯರು ಸಹ ಜವಾಬ್ದಾರರು.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಹೌದು. ನಾನು ಮಾನ್ಯ ಸಚಿವರ ಮಾತನ್ನು ಒಪ್ಪಿಕೊಳ್ಳುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಭಾರತೀಯ ಜನತಾ ಪಾರ್ಟಿಯವರಾಗಿದ್ದು, ಕಾಂಗ್ರೆಸ್ ಪಾರ್ಟಿಯವರ ಬಗ್ಗೆ ಹೇಳುತ್ತಿರುವುದಕ್ಕೆ ಧನ್ಯವಾದಗಳು.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಚಿವರಿಗೆ ಅಂತಹದಲ್ಲಿ ಯಾವುದೇ ಮುಚ್ಚುಮರೆ ಇಲ್ಲ.

ಉಪ ಸಭಾಪತಿಯವರು:- ಮಾನ್ಯ ಸಚಿವರೇ, ತಮ್ಮ ಮಾತನ್ನು ಮುಂದುವರೆಸಿ.

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಹೌದು. ನಾನು ಮಾನ್ಯ ಕಾನೂನು ಸಚಿವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಸಮಯದ ಅಭಾವ ಇರುವುದರಿಂದ ಹೆಚ್ಚಿನ ಜನರ ಹೆಸರನ್ನು ತೆಗೆದುಕೊಳ್ಳಲು ಹೋಗಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ರಾಜ್ಯದ ಇತಿಹಾಸದಲ್ಲಿ ಇದು ಬಹಳ ವಿಷಾದನೀಯ ಸಂಗತಿಯಾಗಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ. ಶ್ರೀ ಕೆ.ಎಸ್.ಈಶ್ವರಪ್ಪನವರದು ಮತ್ತು ಶ್ರೀ ಜೆ.ಸಿ.ಮಾಧುಸ್ವಾಮಿಯವರದು ಒಳ್ಳೆಯ ಜೋಡಿ. ಶ್ರೀ ಜೆ.ಸಿ.ಮಾಧುಸ್ವಾಮಿಯವರು ಕಾನೂನು ಸಚಿವರಾಗಿ ಬಹಳ ವಾಕ್ಯಾತುರ್ಯ, ಜ್ಞಾನವನ್ನು ಹೊರಿದಿದವರು. ಹಾಗೆಯೇ ಮಾನ್ಯ ಕೆ.ಎಸ್.ಈಶ್ವರಪ್ಪನವರು ಬಹಳ ಹಿರಿಯರು ಹಾಗೂ ಪ್ರಬಲರು. ಆದರೆ, ಅವರುಗಳು ಇಂತಹ ವಿಧೇಯಕವನ್ನು ತರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣರವರ ಕಾಲದಲ್ಲಿ ಬಳ್ಳಾರಿ ಜಿಲ್ಲೆಯವರಾದ ದಿ|| ಎಂ.ವೈ. ಫೋರ್ಪಡೆಯವರು ಪಂಚಾಯತ್ ರಾಜ್ ಸಚಿವರಾಗಿದ್ದಂಥ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ reservation ಮಾಡಿಸಲು ನಾನು ನಮ್ಮ ನಾಯಕರ

ಜೊತೆ ಹೋಗಿದ್ದೆ. ಆಗ ಅವರು 'ನೀವು ಹೇಳುವವರನ್ನೆಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ, ಬೇಕಾದರೆ ನಾನೇ ರಾಜೀನಾಮೆ ನೀಡಿ ಬಿಡುತ್ತೇನೆ, ಇವತ್ತೇ ರಾಜೀನಾಮೆ ತೆಗೆದುಕೊಳ್ಳಿ' ಎನ್ನುವಂಥ ಮಾತನ್ನು ಹೇಳಿದರು. ನಾನು ಒಬ್ಬ ಮುನಿಸಿಪಾಲ್ ಅಧ್ಯಕ್ಷನಾಗಿದ್ದೆವನು. ನಾನು ಒಬ್ಬ ಕಾರ್ಯಕರ್ತನಾಗಿ ಯಾರೋ ಒಬ್ಬರಿಗೆ reservation ಮಾಡಿಸುವುದಕ್ಕಾಗಿ ಅವರ ಬಳಿ ಹೋಗಿದ್ದೆ. ಆಗ ಬಳ್ಳಾರಿ ಜಿಲ್ಲೆಯವರಾದ ದಿ|| ಎಂ.ವೈ. ಘೋರ್ಪಡೆಯವರು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ರಾಜೀನಾಮೆ ಸಲ್ಲಿಸಿದ್ದನು ಕಣ್ಣಾರೆ ನೋಡಿರುವಂಥದನ್ನು ಮಾನ್ಯ ಈಶ್ವರಪ್ಪ ಮತ್ತು ಮಾನ್ಯ ಮಾಧುಸ್ವಾಮಿಯವರಿಂದ ನಿರೀಕ್ಷೆ ಮಾಡಿದೆ, ವಿನಃ ಇಂತಹ ವಿಧೇಯಕವನ್ನು ಜಾರಿಗೆ ತರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು ಬಿ.ಬಿ.ಎಂ.ಪಿ. ಚುನಾವಣೆಯನ್ನು ನಡೆಸುತ್ತಿಲ್ಲ. ಬಿ.ಬಿ.ಎಂ.ಪಿ. ಚುನಾವಣೆಯನ್ನು ಸಮಾಧಿ ಮಾಡಿಬಿಟ್ಟರು. ಆ ಚುನಾವಣೆ ನಡೆಯುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದಾದ ನಂತರ Urban Local Bodies ಚುನಾವಣೆ ಆಗಿದೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಶ್ರೀ ಎಸ್.ರವಿ:- ಮಾನ್ಯ ಸಚಿವರೇ, ತಾವು ನನ್ನ ಸಮಯವನ್ನು ತೆಗೆದುಕೊಂಡರೆ, ಆಮೇಲೆ ಸಭಾಪತಿಯವರು ನನಗೆ ನೀಡಿರುವ ಸಮಯವನ್ನು ಕಡಿತಗೊಳಿಸುತ್ತಾರೆ. ತಾವು ಮಾತನಾಡಿದ ಮೇಲೆ ನನಗೆ ಸಮಯವನ್ನು ಕೊಡಿಸುತ್ತೀರಾ?

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ಮಾತನಾಡುತ್ತೇನೆ. ದಿ|| ಎಂ.ವೈ. ಘೋರ್ಪಡೆಯವರ ವಿಚಾರವನ್ನು ಸಹ ನಾವು ಅಷ್ಟೇ ದೊಡ್ಡದಾಗಿ ತೆಗೆದುಕೊಳ್ಳುತ್ತೇವೆ. ಏಕೆಂದರೆ, ಅವರು ಕಾಯ್ದೆಯನ್ನು ತಿದ್ದುಪಡಿ ಮಾಡಿ ತಂದ ಸಂದರ್ಭದಲ್ಲಿ ನಾವು 'ತಮ್ಮ ಎಂ.ಎಲ್.ಎ. ಗಳು ತಿದ್ದುಪಡಿ ಕಾಯ್ದೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಟೀಕೆ ಮಾಡಿದ್ದೆವು. ಅದಕ್ಕೆ ದಿ|| ಎಂ.ವೈ. ಘೋರ್ಪಡೆಯವರು ಯಾರು ಒಪ್ಪಲಿ, ಬಿಡಲಿ ನಾನು ವಿಧೇಯಕವನ್ನು ತಂದು ಪಾಸ್ ಮಾಡಿಸಿಕೊಳ್ಳುತ್ತೇನೆ, ಒಂದು ವೇಳೆ ವಿಧೇಯಕಕ್ಕೆ ಅನುಮೋದನೆ ದೊರೆಯಲಿಲ್ಲವೆಂದರೆ, ನನ್ನ ಹುದ್ದೆಯನ್ನು ಬಿಟ್ಟು ಹೋಗುತ್ತೇನೆ' ಎನ್ನುವ ಮಾತನ್ನು ಹೇಳಿದ ದೊಡ್ಡ ಮನುಷ್ಯ. ದಿ|| ಎಂ.ವೈ. ಘೋರ್ಪಡೆಯವರು ಮತ್ತು ಶ್ರೀ ಎಂ.ಪಿ.ಪ್ರಕಾಶ್‌ರವರು ಇಬ್ಬರೂ ಹಾಗೆ ಇದ್ದರು. ಬಳ್ಳಾರಿ ಸಚಿವರೇ ಹೆಚ್ಚಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ದುಡಿದವರು.

ಹಾಗಾಗಿ ಮಾನ್ಯ ಕೆ.ಎಸ್.ಈಶ್ವರಪ್ಪನವರು ಹಾಗೆಯೇ ಇರುತ್ತಾರೆ, ತಾವು ಅವರ ಬಗ್ಗೆ ವಿಶ್ವಾಸವನ್ನಿಟ್ಟುಕೊಳ್ಳಬೇಕು.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್.ಈಶ್ವರಪ್ಪನವರು ಅರ್ಹತೆ ಇರುವಂಥವರಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನಗಳಲ್ಲಿ ಬರುವಂಥ ಅವಕಾಶಗಳು ಬಹಳ bright ಆಗಿದ್ದು, ಅದಕ್ಕೆ ಕೆಟ್ಟ ಹೆಸರು ತರಬೇಕೆನ್ನುವ ಹುನ್ನಾರ ನಡೆಯುತ್ತಿದೆಯೋ, ಏನೋ ಗೊತ್ತಿಲ್ಲ, ಅದು ಸಹ ಅನುಮಾನ ಇದೆ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅವರ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವಂಥ ಕನಸು ಕಾಣುವುದನ್ನು ಬಿಟ್ಟುಬಿಟ್ಟರೆ?

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಖಚಿತವಾಗಿ ಇವತ್ತೇ ಬರೆದುಕೊಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾವು ಗೆದ್ದು ಆಡಳಿತ ಪಕ್ಷದಲ್ಲಿರುತ್ತೇವೆ, ಅವರು ವಿರೋಧ ಪಕ್ಷದಲ್ಲಿರುತ್ತಾರೆ. ಅದರ ಬಗ್ಗೆ ಇನ್ನೊಂದು ದಿವಸ ಮಾತನಾಡೋಣ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅಂತಹ ಕನಸು ಕಾಣುವುದು ಬೇಡ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಆ ವಿಚಾರದ ಬಗ್ಗೆ ಮಾತನಾಡುವುದು ಬೇಡ, ಆಮೇಲೆ ವಿಷಯ divert ಆಗಿಬಿಡುತ್ತದೆ. Local Bodies election ನಡೆದು ಒಂದು ವರ್ಷವಾಗಿದೆ. ನಮ್ಮ ಜಿಲ್ಲೆಗೆ ಸೀಮಿತವಾಗಿ ಹೇಳುವುದಾದರೆ, ಚನ್ನಪಟ್ಟಣ, ರಾಮನಗರದಲ್ಲಿ ತಲಾ 32 ಜನರು ನಗರಸಭೆ ಸದಸ್ಯರಾಗಿದ್ದಾರೆ. ಅಧ್ಯಕ್ಷರು ಮತ್ತು ಉಪಧ್ಯಕ್ಷಕರ ಚುನಾವಣೆ ನಡೆಸುವುದಕ್ಕೆ ಇರುವ ಸಮಸ್ಯೆ ಏನು? ಅಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲದಂತಾಗಿದೆ. ಕೌನ್ಸಿಲರ್ ಎಲೆಕ್ಷನ್ ಆಗಿ 32 ಜನರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ನೀರಿನ ಸೌಕರ್ಯ, ವಿದ್ಯುತ್ ಸಂಪರ್ಕ ಇಲ್ಲದಂತಾಗಿದ್ದು, ಬದುಕು ನಡೆಸಲು ಒಂದು ಜೀವನ ರೂಪಿಸಿ, ಅದಕ್ಕೆ ಮಹತ್ವ ನೀಡಲಿ. ನಮ್ಮಲ್ಲಿ ಜಿಲ್ಲಾ ಪರಿಷತ್ತು, ಮಂಡಲ ಪರಿಷತ್ತು ಇದ್ದಾಗ ಇದ್ದಂತಹ ಮಹತ್ವ ಏನಿತ್ತು, ಅಂತಹದನ್ನು ಈ ವಿಧೇಯಕದಲ್ಲಿ ಜಾರಿಗೆ ತರುತ್ತಾರೆಂದು ನಿರೀಕ್ಷೆ ಮಾಡಿದ್ದೆ. ಆದರೆ, ಅದ್ಯಾವುದಕ್ಕೂ ಸಂಬಂಧಿಸಿದಂತೆ ಒಂದೂ ಈ ವಿಧೇಯಕದಲ್ಲಿಲ್ಲ. ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗದೆ, ಇದೊಂದು ಚುನಾವಣೆ ಮುಂದೂಡುವ ತಂತ್ರ ಎಂದು ಹೇಳಬಯಸುತ್ತೇನೆ. ಚುನಾವಣೆ ಮುಂದೂಡುವ ಸಲುವಾಗಿ

delimitation ಎನ್ನುವಂಥ ಕಥೆ ಕಟ್ಟಲಾಗುತ್ತಿದೆ. ಈ ಚುನಾವಣಾ ಆಯುಕ್ತರು ನಮ್ಮ ಕನಕಪುರ ತಾಲ್ಲೂಕಿನ ತುಗುಣಿಯವರೇ ಆಗಿದ್ದು, ನಾವು ಸ್ವಲ್ಪ ರಾಜಕೀಯ ಮಾಡಬೇಕಲ್ಲವೇ? ಹಾಗಾಗಿ ನಾವು ಚುನಾವಣಾ ಆಯುಕ್ತರ ಹತ್ತಿರ ಏನಾದರೂ ಸಹಾಯ ಮಾಡಬಹುದೆಂಬ ಮನಸ್ಸಿಟ್ಟುಕೊಂಡು ಹೋಗಿದ್ದೆವು. ಇರುವ ವಿಚಾರವನ್ನೇ ಹೇಳುತ್ತಿದ್ದೇನೆ. ಅದಕ್ಕೆ ಅವರು 'ಇಲ್ಲವು, ಅದನ್ನು ನಿರೀಕ್ಷೆ ಮಾಡಿಕೊಳ್ಳಬೇಡಿ, ನಮಗೆ ಸರ್ಕಾರದಿಂದ ಬಹಳಷ್ಟು ಒತ್ತಡ ಇರುವುದು ನಿಜ, ಯಾರಾದರೂ ಒಬ್ಬರಿಗೆ ಸಹಾಯ ಮಾಡಿದರೆ, ಬೇರೆಯವರು ಬರುತ್ತಾರೆ. ಆಮೇಲೆ ಅದು ನಿಲ್ಲುವುದೇ ಇಲ್ಲ, ನನ್ನಿಂದ ಏನೂ ನಿರೀಕ್ಷೆ ಮಾಡಿಕೊಳ್ಳಬೇಡಿ, transparent ಆಗಿ ಅಧಿಕಾರಿಗಳಿಂದ ಏನು ಮಾಹಿತಿ ತರಿಸಿಕೊಳ್ಳುತ್ತಿದ್ದೇವೆಯೋ, ಅದರ ಪ್ರಕಾರ rotation, delimitation ಇರಬಹುದು, ಏನಾದರೂ ನ್ಯೂನತೆಗಳಿದ್ದಲ್ಲಿ ತಿಳಿಸಿ, ಸರಿಪಡಿಸಿಕೊಡುತ್ತೇವೆ; ಆದರೆ, favourism ಆಗದೇ ಇರುವ ಕಥೆ, ನಂಬಿಕೊಳ್ಳಬೇಡಿ' ಎಂದು ಸ್ಪಷ್ಟವಾಗಿ ಹೇಳಿದ್ದರು. ಆದಾದ ನಂತರ ಅವರ ಊರಿನ ಸಂಬಂಧಿಕರೊಬ್ಬರು 'ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ನಿಂತುಕೊಳ್ಳುವುದಕ್ಕೆ reservation ಮಾಡಿಸಿಕೊಡಿ' ಎಂದು ನನ್ನ ಹತ್ತಿರ ಬಂದರು. ಅದಕ್ಕೆ ನಾನು 'ನೋಡಪ್ಪಾ, ನಿಮ್ಮ ದೊಡ್ಡಪ್ಪನೇ ಚುನಾವಣಾ ಆಯುಕ್ತರು, ಅವರ ಹತ್ತಿರ ಹೋಗಿ reservation ಮಾಡಿಸಿಕೊಂಡು ಬಾ. ನಾವು ಹೋಗಿ ಮಾತನಾಡಿದ್ದಾಗಿದೆ. ಒಂದು ವೇಳೆ reservation ಮಾಡಿಸಿಕೊಟ್ಟರೆ ನಾವೇ ಟಿಕೆಟ್ ನೀಡುತ್ತೇವೆ' ಎಂದು ಹೇಳಿ ಕಳುಹಿಸಿದ್ದೆನು. ಅದು ಸಹ ಆಗಲಿಲ್ಲ. ನಾವು ಏನೆಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದೆವು ಅಂದರೆ, ತ್ರಿಪಕ್ಷೀಯ ಪದ್ಧತಿಯಲ್ಲಿ ತಾಲ್ಲೂಕು ಪಂಚಾಯಿತಿಯು ಮಹತ್ವ ಕಳೆದುಕೊಂಡುಬಿಡುತ್ತದೆ. ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ, ಈ ವಿಧೇಯಕದ ಮೇಲೆ ಏನಾದರೂ ಚರ್ಚೆ ಮಾಡುತ್ತಾರೆ, ಅದಕ್ಕೊಂದು ತಿದ್ದುಪಡಿ ತರುತ್ತಾರೆ, ಅದನ್ನು ಬಲಿಷ್ಠಗೊಳಿಸುತ್ತಾರೆ, ಈ ರೀತಿಯಾಗಿ ಏನಾದರೂ ಮಾಡುತ್ತಾರೆ ಎಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದೆವು. ಅದು ಸಹ ಮಾಡಿಲ್ಲ. ಚುನಾವಣಾ ಸಂದರ್ಭದಲ್ಲಿ ಬೇಕಾದವರಿಗೆ ಟಿಕೆಟ್ ನೀಡಬಹುದೆನ್ನುವಂಥ ಹುನ್ನಾರದಿಂದ ಇದು ಸಾಧ್ಯವಿಲ್ಲ. ನಮ್ಮದು ಕೇವಲ ಭ್ರಮೆಯಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ದಿ|| ರಾಮಕೃಷ್ಣ ಹೆಗಡೆಯವರು ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಜನತಾ ಪಕ್ಷವೇ ಗೆದ್ದಿದ್ದು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ದಿ|| ಎಸ್.ಎಂ.ಕೃಷ್ಣರವರ ಸರ್ಕಾರ ಇದ್ದಾಗ ಮೈಸೂರು ಹೊರತುಪಡಿಸಿ, ಉಳಿದೆಲ್ಲಾ ಕಡೆ ಕಾಂಗ್ರೆಸ್ ಪಕ್ಷವೇ ಗೆದ್ದಿದ್ದು. ಆದಾದ ನಂತರ ಇಬ್ಬರೂ

ಅಧಿಕಾರಕ್ಕೆ ಬರಲಿಲ್ಲ. ನಮ್ಮ ಹಿಂಬಾಲಕರಿಗೆ, ಬೆಂಗಾವಲುಗಾರರಿಗೆ ಟಿಕೆಟ್ ಕೊಡಿಸಿದರೆ, reservation ಮಾಡಿಸಿಕೊಟ್ಟರೆ ಅವರು ನಮಗೆ ಓಟ್ ಹಾಕಿಸಿಬಿಡುತ್ತಾರೆ, ಗೆಲ್ಲಿಸುತ್ತಾರೆ ಎಂಬುದು ನಮ್ಮ ಭ್ರಮೆ. ಅದು ನಮಗೆ ಇನ್ನು negative ಆಗುತ್ತದೆ. ಅವರಿಗೆ ಟಿಕೆಟ್ ನೀಡಿದರೆ, ಅವರು ಮಾಡುವಂಥ ಕೆಟ್ಟ ಕೆಲಸಕ್ಕೆ, ಜನರಿಗೆ ಅವರು ನೀಡುವಂಥ ಸ್ಪಂದನೆ ಏನಿದೆ, ಅದಕ್ಕೆ anti-incumbency ಪ್ರಾರಂಭಗೊಳ್ಳುತ್ತದೆಯೇ ಹೊರತು, ಅದೇ ಬಿಜೆಪಿ... ಇವತ್ತು ನಾನು ಹೇಳುತ್ತಿರುವಂತೆ ಈ ಪಂಚಾಯತ್ ರಾಜ್ ಕಾಯ್ದೆಯೇ ಬಿಜೆಪಿಗೆ ಮುಳುವಾಗಿ...

(ಗೊಂದಲ)

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಏತಕ್ಕೆ ಅಷ್ಟೊಂದು ನಿರಾಸೆ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ಸಮಾನ ವ್ಯಾಪ್ತಿಯಿಂದ ನೋಡುವುದರ ಬದಲು ಅಪನಂಬಿಕೆಯಿಂದ ನೋಡುತ್ತಿದ್ದಾರೆ.

(ಗೊಂದಲ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಈ ಪೂರ್ಣಾತ್ಮಕ ಕಾರಣ ಈ ಪೂರ್ಣಾತ್ಮಕ ಫೋಟೋವನ್ನಿಟ್ಟುಕೊಂಡೇ ನಾವು ಪೂಜೆ ಮಾಡಬೇಕಾಗಿದೆ. ಈಗ ಅವರು ತಂದಿರುವ ವಿಧೇಯಕವೇ ಸಾಕು. ಅವರ ಸರ್ಕಾರವು (ಗೊಂದಲ) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಾಗಾಗಿ ಈಗಲೂ ಎಚ್ಚರಿಕೆಯಿಂದ ಹೇಳುತ್ತಿದ್ದೇನೆ, ಅದನ್ನು ಕೈಬಿಟ್ಟು ಚುನಾವಣೆ ಮಾಡಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಮಾನ್ಯ ಸದಸ್ಯರಿಗೆ ಇಷ್ಟ ಇಲ್ಲವೇ?

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಬಿ.ಜೆ.ಪಿ. ಸರ್ಕಾರವು ಧೂಳಿಪಟ ಆಗಿ ಬಿಡುತ್ತದೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರಿಗೆ ಏತಕ್ಕೆ ನಮ್ಮ ಚಿಂತೆ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎನ್ನುವಂಥ ವಿಶ್ವಾಸ ಇದ್ದರೆ, ವಿಧೇಯಕಕ್ಕೆ ಅನುಮೋದನೆ ನೀಡಲಿ.

ಶ್ರೀ ಎಸ್.ರವಿ:- ಮಾನ್ಯ ಸಚಿವರೇ, ದಯವಿಟ್ಟು ಬೇಡ. ಅನ್ಯಾಯ ಮಾಡಿಕೊಳ್ಳಬೇಡಿ. ಈಗಾಗಲೇ ಚುನಾವಣೆ ನಡೆಸಿ ಬಹಳಷ್ಟು ದಿವಸಗಳಾಗಿವೆ.

(ಗೊಂದಲ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಕೋಪದಿಂದ ಮೂಗು ಕತ್ತರಿಸಿಕೊಳ್ಳುತ್ತಿದ್ದಾರೆ. Local bodies election ಮುಂದುವರೆಸಲಿ.

ಉಪ ಸಭಾಪತಿಯವರು:- ಮಾನ್ಯ ರವಿರವರೇ ತಮ್ಮ ಸಮಯ ಮುಗಿಯಿತು, ಕುಳಿತುಕೊಳ್ಳಿ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯವರು ಮತ ಹಾಕುವುದು ಬೇಡವೇ? ಹಾಗಾಗಿ ಮಾನ್ಯ ಸಚಿವರಿಗೆ ಅಲ್ಲಿ ಚುನಾವಣೆ ನಡೆಸಲು ಹೇಳಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ,...

ಉಪ ಸಭಾಪತಿಯವರು:- ಆಯಿತು. ಕುಳಿತುಕೊಳ್ಳಿ. ಮಾನ್ಯ ಪಿ.ಆರ್.ರಮೇಶ್.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಹಿಂಬಾಲಕರ ಬಗ್ಗೆ ಮಾನ್ಯ ಸದಸ್ಯರಿಗೆ ಏತಕ್ಕೆ ಅಷ್ಟೊಂದು ಯೋಚನೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2021 ಅನ್ನು ಏನು ತಂದಿದ್ದಾರೆ, ಅದರಲ್ಲಿ 'Statement of Objects and Reasons' ನಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖ ಮಾಡಿ,

"...population and territory cannot be effectively achieved without any research or proposal by the Delimitation Commission; and delimitation

exercise for constitution of local bodies at all levels is properly undertaken as per criteria for delimitation of Constituencies”

ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. Rural Constituencies ನಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಬರುವುದರಿಂದ ಈ ಮೂರಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಧೇಯಕವನ್ನು ಜಾರಿಗೆ ತಂದಿದೆ. ಈ ವಿಧೇಯಕವನ್ನು ಜಾರಿಗೆ ತರುವಾಗ ಸುಮಾರು 308-ಎಂ ವರೆಗೂ ತಿದ್ದುಪಡಿ ಮಾಡಲಾಗಿದ್ದು, ಮನಗೆ ತಿಳಿದಿರುವ ಹಾಗೆ 308-ಜೆ ನಲ್ಲಿ ಈ ರೀತಿ ಇದೆ:-

“309-J. Power to issue Directions.- The Government may issue to the Delimitation Commission such directions as in its opinion are necessary or expedient for carrying out the purposes of this Act and the Delimitation Commission shall give effect to all such directions.”

(ಮುಂದು...)

(789) 17.09.2021/1.30/ ಎಸ್‌ಕೆ-ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ. ಆರ್. ರಮೇಶ್ (ಮುಂದು):-

ಈ delimitation process ನಲ್ಲಿ ಸರ್ಕಾರದ ಹಸ್ತಕ್ಷೇಪ ಕಾನೂನುಬದ್ಧವಾಗಿ ಇರತಕ್ಕಂತಹದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಸಂವಿಧಾನ ಏನು ಹೇಳಿದೆ?

ಶ್ರೀ ಪಿ. ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಇದನ್ನು ತಾವು ಹೇಳಿ. ನಾನು ಹೇಳುತ್ತಿಲ್ಲ, ಸಂವಿಧಾನದಲ್ಲಿ ಹೇಳಿರುವಂತಹದ್ದು. ತಾವು ಚುನಾವಣಾ ಆಯೋಗಕ್ಕೆ ಚುನಾವಣೆ ಮಾಡುವಂತಹ ಒಂದು superintendence ಕೊಡುವಂತಹ ಅವಕಾಶ ಮಾಡಿಕೊಡಬೇಕೆಂಬುದು ಇದೆ. ತಾವು ಈ ಕಮಿಷನ್ ಮಾಡುತ್ತಿರುವ ಉದ್ದೇಶವೇನೆಂದರೆ, ರಾಜಕೀಯ ತಮ್ಮ ಏನೊಂದು ಅನಿಸಿಕೆಗಳು ಮತ್ತು ಆಶಯಗಳನ್ನು ನೀಗಿಸಿಕೊಳ್ಳುವುದಕ್ಕೆ, ತಂದಿರುವಂತಹ ಕಮಿಷನ್ ಆಗಿದೆ ಎಂದು ಇದರಲ್ಲಿ ಕ್ಲಿಯರ್ ಆಗಿ ಕಾಣುತ್ತದೆ. In Section

308-L, it is said, “No suit or other legal proceeding shall lie against the Government...”
ಇವರ ಮೇಲೆ ಯಾರೂ ಹೋಗುವಾಗಿಲ್ಲ. ಇವರು ಏನೂ ಬೇಕಾದರೂ ಮಾಡಿಕೊಳ್ಳಬಹುದು.
ವಕೀಲರು ಕಾನೂನಿನಡಿಯಲ್ಲಿ ಇವರ ಮೇಲೆ ಯಾವ ಒಂದು ಕೋರ್ಟ್‌ಗೆ ಹೋಗುವಾಗಿಲ್ಲ
ಎಂದು ಇದರಲ್ಲಿ ಹೇಳಿರುವಂತಹದ್ದು ಹಾಗಿದೆ. ಮಾನ್ಯ ಸಚಿವರೇ ಇದನ್ನು ಪೂರ್ತಿ
ಓದಿಬಿಡುತ್ತೇನೆ.

Sri J.C. MADHUSWAMY: Delimitation constitutional provision ಆ ರೀತಿ ಇದೆ.
Will you go against the Delimitation Commission of India?

Sri P.R. RAMESH: That is right. ನಾನು ಹೇಳುತ್ತಿರುವುದು ಏನೆಂದರೆ...

Sri J.C. MADHUSWAMY: You are an enlightened Member. ತಮಗೆ ಹೇಗೆ
ಬೇಕೋ ಹಾಗೇ ತಿರುಚಿ... Delimitation Commission ಮೇಲೆ ಅಪೀಲ್ ಇಲ್ಲ ಎನ್ನುವುದೇ
ಸಂವಿಧಾನ.

ಶ್ರೀ ಪಿ. ಆರ್. ರಮೇಶ್:- ತಾವು ಹೇಳಿರುವಂತಹ ವಿಷಯಕ್ಕೆ ನಾನು ಬರುತ್ತೇನೆ.
ಸಂವಿಧಾನದಲ್ಲಿ ಚುನಾವಣಾ ಆಯೋಗ ಎಂದು ಹೇಳಿದ್ದೀರಾ.

Sri J.C. MADHUSWAMY: Mr. Chairman, There is no connection between the
Election Commission and the Delimitation Commission. ಚುನಾವಣಾ ಆಯೋಗವೇ
ಬೇರೆ ಮತ್ತು Delimitation Commission ಬೇರೆ ಇರಬೇಕಾದನ್ನು ತಾವು ಚುನಾವಣಾ
ಆಯೋಗಕ್ಕೆ ಕೊಟ್ಟಿದ್ದು ತಪ್ಪು. ಮಾನ್ಯ ಸದಸ್ಯರೇ ಸ್ವಲ್ಪ ಕೇಳಿರಿ. ನೀವು ಚುನಾವಣಾ
ಆಯೋಗಕ್ಕೆ ಕೊಟ್ಟಿದ್ದು ತಪ್ಪು ಎಂಬುದು ನಮ್ಮ ವಾದ. Delimitation Commission ಅನ್ನು
ಮಾನ್ಯ ಬಿ.ಕೆ. ಹರಿಪ್ರಸಾದ್‌ರವರು ಒಪ್ಪುತ್ತಾರೆ. Where is the link between the Election
Commission and the Delimitation Commission?

ಶ್ರೀ ಪಿ. ಆರ್. ರಮೇಶ್:- ನಾನು ಇದನ್ನು ಪೂರ್ತಿ ಓದುವರೆಗೂ ಮಾನ್ಯ ಸಚಿವರೇ
ಕೇಳಿ.

Sri J.C. MADHUSWAMY:- No, ದಯಮಾಡಿ ಸರ್ವಶೇಷ ಮಾಡಬೇಡಿ. It is also
above an individual.

(Interruptions)

ಶ್ರೀ ಪಿ. ಆರ್. ರಮೇಶ್:- ಮಾನ್ಯ ಸಚಿವರೇ, ನನಗೆ ಓದಲು ಅವಕಾಶ ಮಾಡಿಕೊಡಿ. .

In Section 308-L, it is said,

“308-L. Protection of action taken in good faith.- No suit or other legal proceeding shall lie against the Government,...

ನಾನು ಚುನಾವಣಾ ಆಯೋಗದ ಬಗ್ಗೆ ಹೇಳುತ್ತಿಲ್ಲ. ಸರ್ಕಾರದ ಬಗ್ಗೆ ಹೇಳುತ್ತಿದ್ದೇನೆ. It further reads,

“...the Delimitation Commission or any member thereof or any employee or person...”

ಇವರ ವಿರುದ್ಧವಾಗಿ ಉದ್ಯೋಗಿಗಳು, ಸದಸ್ಯರು, ಕಮಿಷನ್ ಸರ್ಕಾರವಾಗಲೀ ಯಾರೂ ಕೂಡ ದಾವೆ ಹೂಡುವಾಗಿಲ್ಲ. ನಾನು ಹಾಗೇ ಅದನ್ನು ಓದಿ ಬಿಡುತ್ತೇನೆ. It reads thus,

“...acting under the direction of the Government or the Delimitation Commission, in respect of anything which is in good faith done or intended to be done in pursuance of this Act or regulations, orders or directions made or issued under this Act.”

That means, these people are not under the court. They are completely exempted from the questioning by any public or citizens. Totally, they are completely out of the provision of law and the legislature also. ಇದು ಈ ರೀತಿ ಮಾಡಿರುವುದರ ಬಗ್ಗೆ ನನಗೆ ಅನಿಸುವುದೇನೆಂದರೆ, undemocratic ಎಂದು ಹೇಳುತ್ತೇನೆ. Dravida Munetra Kazhagam (DMK) Vs Secretary case ನ ತೀರ್ಪನ್ನು ರೆಫರ್ ಮಾಡುತ್ತೀರಾ. ಇದರಲ್ಲಿ ಸ್ಪಷ್ಟವಾಗಿ ಹೇಳುತ್ತದೆ.

ಉಪ ಸಭಾಪತಿಯವರು:- ಮಾನ್ಯ ರಮೇಶ್‌ರವರೇ ತಮ್ಮ ಮಾತನ್ನು ಬೇಗ ಮುಗಿಸಿ.

ಶ್ರೀ ಪಿ. ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ನನ್ನ ಮಾತನ್ನು ಒಂದು ನಿಮಿಷದಲ್ಲಿ ಮುಗಿಸಿಬಿಡುತ್ತೇನೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯಾಗಿ ಇವತ್ತಿಗೆ ಆರು ತಿಂಗಳಿಗಿಂತ ಮೇಲಾಗಿದೆ. ಯಾವ ಒಂದು ಸಂವಿಧಾನದಲ್ಲಿ ಇದು ನಮಗೆ ಅಲೋ ಮಾಡುವುದಿಲ್ಲ. ಆ ಚುನಾವಣೆ ಅವಧಿ ಮುಗಿಯುವುದರೊಳಗಡೆ ಚುನಾವಣೆ ಮಾಡಬೇಕು ಎನ್ನುವುದು its mandatory and compulsory under the Constitution. ಇವತ್ತು ಆರು ತಿಂಗಳು ಮುಂದೆ ಹೋಗಿದ್ದೀರಾ. ಇವತ್ತು ನೀವು delimitation ಅನ್ನು ಮಾಡುವುದಕ್ಕೆ ಒಂದು commission constitute ಮಾಡುವುದಕ್ಕೆ ಹೊರಟಿದ್ದೀರಿ. ಇದನ್ನು ಮಾಡುವುದಕ್ಕೆ ಹೊರಟಿರುವಂತಹ ಸಂದರ್ಭದಲ್ಲಿ 2021 ನಲ್ಲಿ ಜನಗಣತಿಯನ್ನು ತರಬೇಕಾಗುತ್ತದೆ. ಇವತ್ತು 2021 ಜನಗಣತಿ ನಿಮಗೆ ಬಂದಿಲ್ಲ. ಈಗ ಇರುವಂತಹದ್ದು 2011 ಜನಗಣತಿ ಇದು ಈಗಾಗಲೇ ಅದರ ಅವಧಿ ಮುಗಿದು ಹೋಗಿದೆ. ಈಗಿರುವಂತಹ ತಾಲ್ಲೂಕು ಮತ್ತು ಜಿಲ್ಲಾ ಹಾಗೂ ಪಂಚಾಯಿತಿಗಳಲ್ಲಿ 2011 ಜನಗಣತಿಯಲ್ಲಿ ನಿಮಗೆ delimitation ಆಗಿರುವಂತಹ ಕ್ಷೇತ್ರಗಳು. ಇವತ್ತು 2021 ಜನಗಣತಿ ತೆಗೆದುಕೊಂಡರೆ, ...

ಉಪ ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ತಾವು ಮಾತನಾಡುತ್ತಿರುವುದು ಮತ್ತೆ ಅದೇ ಪುನರಾವರ್ತನೆಯಾಗುತ್ತಿದೆ. ಇದರಲ್ಲಿ ಏನಾದರೂ ಹೊಸ ವಿಚಾರವಿದ್ದರೆ, ತಾವು ಮಾತನಾಡಿ. ದಯವಿಟ್ಟು, ಸಮಯವನ್ನು ವ್ಯಯ ಮಾಡಬೇಡಿ.

ಶ್ರೀ ಪಿ. ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿರುವ ತಮಿಳುನಾಡಿನ ತೀರ್ಪನ್ನು ತಾವು ರೆಫರ್ ಮಾಡಿದ್ದೀರಿ. ಇದರಲ್ಲಿ ನಾಲ್ಕು ತಿಂಗಳೊಳಗಡೆ ಮಾಡಬೇಕೆಂದು ನಿರ್ದೇಶನ ಕೊಡುತ್ತದೆ. ಹೊಸ ಒಂಭತ್ತು ಜಿಲ್ಲೆಗಳು ಮಾತ್ರ ಬಂದಿದೆ ಎಂದು ಹೇಳಿ, ಈ ತೀರ್ಪು ಇರುವಂತಹದ್ದು. ಇಡೀ ರಾಜ್ಯವನ್ನೇ ತಾವು ಮಾಡುವುದಕ್ಕೆ ಅಲ್ಲ. ಇಲ್ಲಿ ಒಂಭತ್ತು ಹೊಸ ಜಿಲ್ಲೆಗಳಲ್ಲಿ ಮಾಡುವುದಕ್ಕೆ ಮಾತ್ರ ಇರುವಂತಹದ್ದು. ಇದನ್ನು ರೆಫರೆನ್ಸ್ ತೆಗೆದುಕೊಂಡು, 2021 ಜನಸಂಖ್ಯೆಯನ್ನು ತೆಗೆದುಕೊಳ್ಳದೇ ಇವತ್ತು ನೀವು ಈ delimitation process ಮಾಡುವುದಕ್ಕೆ ಹೊರಟಿರುವುದು ನನ್ನ ಪ್ರಕಾರ ಈ ಕಮಿಷನ್ constitute ಆದರೂ ಸಹ ನೀವು ಇನ್ನೂ ಎರಡು ವರ್ಷದವರೆಗೂ delay ಮಾಡಿದಂತಾಗುತ್ತದೆ. ಕಾರಣವೇನೆಂದರೆ, delimitation ನೊಳಗಡೆ ಯಾವುದೇ ಒಂದು constituency fix ಮಾಡಲಿಲ್ಲ ಎಂದು ಹೇಳಿ, ತಾವು ಇದನ್ನು ತಡ ಮಾಡಿ, ಇನ್ನೂ ಎರಡು ವರ್ಷ ಚುನಾವಣೆ ಮಾಡದೇ ಇರುವ ರೀತಿಯಲ್ಲಿ ಮಾಡುವಂತಹದ್ದಕ್ಕೆ ಈ ಒಂದು ಕಾಯಿದೆಯನ್ನು ತಂದಿದ್ದಾರೆ. ಹಾಗಾಗಿ ಇದು ಸಂವಿಧಾನ ವಿರುದ್ಧ. ಇದರ ಜೊತೆಗೆ

ಜನ ಪ್ರತಿನಿಧಿಗಳನ್ನು ಕೇಂದ್ರೀಕರಣ ಮಾಡತಕ್ಕಂತಹದಕ್ಕೆ ಏನೊಂದು ಹೊರಟಿದ್ದೀರಿ. ಆ ಕೇಂದ್ರೀಕರಣ ಮಾಡುವುದಕ್ಕೆ ಅಧಿಕಾರವನ್ನು ಮಾಡುವಂತಹದಕ್ಕೆ ಸಂಬಂಧಿಸಿದಂತೆ, ಈ ಒಂದು ಕಾಯಿದೆಯನ್ನು ತಂದಿದ್ದಾರೆ ಹೊರತಾಗಿ, ಜನರುಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕಾಗಿದ್ದನ್ನು ಮಾಡತಕ್ಕಂತಹದ್ದು ಅಲ್ಲವೇ ಅಲ್ಲ.

ಉಪ ಸಭಾಪತಿಯವರು:- ಮಾನ್ಯ ಸಚಿವರೇ ತಾವು ಮಾತನಾಡಿ.

ಶ್ರೀ ಕೆ.ಎಸ್. ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಲ್ಲರೂ ಕೂಡ ಅವರ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಕ್ತಿ ಕೊಡಬೇಕೆಂಬ ಉದ್ದೇಶದಿಂದ ಮಾಡಿರುವಂತಹ ಒಂದು ವಿಶೇಷವಾದ ವಿಧೇಯಕ. ಈ delimitation ಬಗ್ಗೆ ಅನೇಕ ಜನ ಸದಸ್ಯರು ಮಾತನಾಡಿದರು. ಸುಮಾರು 2600 ಕ್ಕೂ ಹೆಚ್ಚಿಗೆ objections ಬಂದಿರಬೇಕಾದರೆ, ಇದು ಎಷ್ಟರ ಮಟ್ಟಿಗೆ ಸರಿಯಿದೆ ಎಂಬುದನ್ನು ತಾವು ದಯವಿಟ್ಟು ಗಮನಿಸಬೇಕು. ಇಲ್ಲ ಅಂತಾ ಅಂದರೆ ಸಾವು ಈ ರೀತಿ ಇಡೀ ಕರ್ನಾಟಕ ರಾಜ್ಯದಲ್ಲಿರುವ ಜನರು delimitation ಸರಿಯಿಲ್ಲ. ಸುಮ್ಮನೆ ಕ್ಷೇತ್ರಗಳಿಗೆ ಸಮಸ್ಯೆಗಳಾಗುತ್ತಿದೆ ಎಂದಾಗ ಸರ್ಕಾರ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದಕ್ಕೋಸ್ಕರ ಈ ಒಂದು ವ್ಯವಸ್ಥೆಯನ್ನು ಮಾಡಿರುವಂತಹ ಅಂಶವನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಮಾನ್ಯ ಎಸ್.ಆರ್ ಪಾಟೀಲ್‌ರವರಿಗೆ ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಇಲ್ಲಿ ನಾನು ಸತ್ಯ ಹೇಳದೇ ಹೋದರೆ ತಪ್ಪಾಗುತ್ತದೆ. ಕಾಂಗ್ರೆಸ್, ಬಿ.ಜೆ.ಪಿ., ಜೆ.ಡಿ(ಎಸ್) ಪಕ್ಷಗಳ ಎಲ್ಲಾ ಮುಖಂಡರು ನನ್ನ ಹತ್ತಿರ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗುತ್ತೇನೆ. “ಅಲ್ಲಿ ವಿರೋಧ ಮಾಡುತ್ತೇನೆ, ತಪ್ಪು ತಿಳಿದುಕೊಳ್ಳಬೇಡಿ” ದಯವಿಟ್ಟು, ಈ ವಿಧೇಯಕವನ್ನು ಪಾಸು ಮಾಡಿ” ಎಂದು ಹೇಳಿದ್ದಾರೆ. ನಾನು ತಪ್ಪು ಗಮನಕ್ಕೆ ಏಕೆ ತರುತ್ತಿದ್ದೇನೆಂದರೆ, ಮಾನ್ಯ ಹರಿಪ್ರಸಾದ್‌ರವರೇ ನನ್ನನ್ನು ನಂಬಬೇಕು.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಚಿವರೇ, ಕಾಂಗ್ರೆಸ್ ಪಕ್ಷದಲ್ಲಿರುವ ಸದಸ್ಯರು ಯಾರು ಹೇಳಿದ್ದಾರೆ ಎಂಬ ಬಗ್ಗೆ ಮಾನ್ಯ ಸಚಿವರು ಹೇಳಬಿಡಲಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಆಯಿತು. ದಯವಿಟ್ಟು, ಕುಳಿತುಕೊಳ್ಳಿ.

Sri S.R. PATIL: There may be some privileged talks. ಅದನ್ನು ಇಲ್ಲಿ express ಮಾಡುವುದು...

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅದಕ್ಕೋಸ್ಕರ ನಾನು ಏತಕ್ಕೆ ಪ್ರಸ್ತಾಪ ಮಾಡಿದೆ ಎಂದರೆ, ಮನಸ್ಸಿನಲ್ಲಿ ಒಂದು ಇಟ್ಟಿಕೊಳ್ಳುವುದು ಹೊರಗಡೆ ಇನ್ನೊಂದು ಇಟ್ಟಿಕೊಳ್ಳುವುದು ನನ್ನ ಜೀವನದಲ್ಲಿಯೇ ಗೊತ್ತಿಲ್ಲ. ಅವರ ಹೆಸರು ಹೇಳಬೇಕೆಂದರೆ, ನಾನು ತಾವು ಖಾಸಗಿಯಾಗಿ ಸಿಕ್ಕಿದಾಗ ಹೇಳುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಪಕ್ಷದ ನಿಲುವೇ ಬೇರೆ. ವ್ಯಕ್ತಿಗತವಾದ ನಿಲ್ಲುವುದೇ ಬೇರೆ ಇರುತ್ತದೆ. ತಮ್ಮ ಪಕ್ಷದವರು ಏನೇನೂ ನಮಗೂ ಹೇಳುತ್ತಾರೆ. ಅದನ್ನೆಲ್ಲಾ ನಾವು ಹೇಳುವುದಕ್ಕಾಗುತ್ತದೆಯಾ?

Sri K.S. ESHWARAPPA: You are right.

ಶ್ರೀ ಬಿ.ಕೆ. ಹರಿಪ್ರಸಾದ್:- ಅವೆಲ್ಲಾ ಬೇಡ.

ಶ್ರೀ ಕೆ.ಎಸ್. ಈಶ್ವರಪ್ಪ:- ಅದಕ್ಕೆ ನಾನು ಹೇಳುತ್ತಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಪಕ್ಷದ ನಿಲುವಿನ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ. ಅದರ ಪ್ರಕಾರ ನಾವು ಹೋಗುತ್ತೇವೆ.

ಶ್ರೀ ಕೆ.ಎಸ್. ಈಶ್ವರಪ್ಪ:- ನಾನು ಅದಕ್ಕೋಸ್ಕರ ಹೇಳಿದೆ.

ಉಪ ಸಭಾಪತಿಯವರು:- ಮಾನ್ಯ ಸಚಿವರೇ ದಯವಿಟ್ಟು ಹೇಳಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆ ವ್ಯಕ್ತಿಗಳ ಅಭಿಪ್ರಾಯವನ್ನು ಹೇಳಿದೆ. ಪಕ್ಷಗಳ ನಿಲುವನ್ನು ವಿರೋಧ ಮಾಡುವುದಕ್ಕಾಗುವುದಿಲ್ಲ. ಅಲ್ಲಿ ನಮ್ಮ ಪಕ್ಷದ ನಿಲುವಿನ ಜೊತೆಗೆ ಇರುತ್ತೇವೆ. ವೈಯಕ್ತಿಕವಾಗಿ ಈ ಭಾವನೆ ನಮಗೆ ಇದೆ. ದಯವಿಟ್ಟು, ಇದನ್ನು ಮಾಡಿ ಎನ್ನುವಂತಹ ಅಭಿಪ್ರಾಯವನ್ನು ಅವರು ಹೊರಗಡೆ ಹೇಳಿದ್ದಾರೆ. ಇಲ್ಲಿ ಮಾನ್ಯ ಅಪ್ಪಾಜಿಗೌಡರು ಮಾತನಾಡಿದ್ದನ್ನು ತಾವು ಗಮನಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಏನೆಲ್ಲಾ ಸಮಸ್ಯೆಗಳಾಯಿತು. ಇದರಿಂದ ಏನೇನು ತೊಂದರೆಗಳಾಗಿವೆ? ಇಡೀ ಕರ್ನಾಟಕ ರಾಜ್ಯದಲ್ಲಿರುವ ಪಂಚಾಯತ್ ರಾಜ್ ವ್ಯವಸ್ಥೆಗೆ ಈ ಒಂದು ವಿಧೇಯಕವನ್ನು ಶಕ್ತಿ ತುಂಬಬೇಕು. ಹಾಗಾಗಿ, ಈ ವಿಧೇಯಕವನ್ನು ತಂದಿರುತ್ತಹದ್ದು, ಬಿಟ್ಟರೆ ಬೇರೆ ಇನ್ನೂ ಏನಿಲ್ಲ. ದಯವಿಟ್ಟು, ಈ ವಿಧೇಯಕವನ್ನು

ಪಾಸು ಮಾಡಿಕೊಡಬೇಕೆಂದು ನಾನು ತಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದನ್ನು ಪರ್ಯಾಲೋಚನೆಗೆ ಮಾಡಿಸಬೇಕೆಂದು ಮಾನ್ಯ ಸಭಾಪತಿಯವರಿಗೆ ವಿನಂತಿಸಿಕೊಳ್ಳುತ್ತೇನೆ.

ಉಪ ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ ತಾವು ಮಾತನಾಡಿ.

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಪಕ್ಷ, ಜಾತ್ಯಾತೀತ ಜನತಾದಳ ಪಕ್ಷದ ಸದಸ್ಯರ ಮನಸ್ಸಿಗೆ ನೇರವಾಗಿ ಮುಟ್ಟುವ ಹಾಗೇ ಮಾನ್ಯ ಕೆ.ಎಸ್. ಈಶ್ವರಪ್ಪನವರು ಮಾತನಾಡಿದ್ದಾರೆ. ಇದು ಸಂವಿಧಾನದ ವಿರೋಧಿ ವಿಧೇಯಕ ಎಂದು ನಮಗೆ convince ಆಗಿದೆ. ಅವರು ನಿಶ್ಚಿತವಾಗಿ conscious ವಿರುದ್ಧವಾಗಿ ಹೋಗುವುದಿಲ್ಲವೆಂದು ಹೇಳಿದರು. ಈ ವಿಧೇಯಕ ವಾಪಸ್ಸು ತೆಗೆದುಕೊಳ್ಳುತ್ತಾರೆಂದು ನಾನು ಹಾಗೆಯೇ ತಿಳಿದಿಕೊಂಡಿದ್ದೆ. ಆದರೆ ಮಾನ್ಯ ಸಚಿವರು ಈ ವಿಧೇಯಕವನ್ನು ಪಾಸು ಮಾಡಿಕೊಳ್ಳುವುದಕ್ಕೆ ತಯಾರಾಗಿ ನಿಂತಿದ್ದಾರೆ. ಈ ವಿಧೇಯಕದಲ್ಲಿ ಏನು ತಂದಿದ್ದಾರೆ ಭಾರತ ರತ್ನ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ರಚನೆ ಮಾಡಿದಂತಹ ವಿಶ್ವದಲ್ಲಿಯೇ ಶ್ರೇಷ್ಠವಾದಂತಹ ಸಂವಿಧಾನದ ಪಾವಿತ್ರತೆ, ಅದರ ಆಸೆಗಳನ್ನು ಮಣ್ಣುಗೂಡಿಸುವಂತಹ ವಿಧೇಯಕ ಎಂದು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಎರಡನೆಯದಾಗಿ ಇವರಿಗೆ ಬಹುತೇಕ ಸಂವಿಧಾನಾತ್ಮಕವಾಗಿ ರಚನೆಗೊಂಡಂತಹ ಸಂಸ್ಥೆಗಳಲ್ಲಿ ನಂಬಿಕೆ ಇಲ್ಲವೇ ಇಲ್ಲ ಎನ್ನುವಂತಹ ನಿರ್ಣಯಕ್ಕೆ ನಾನು ಬಂದಿದ್ದೇನೆ.

(ಮುಂದು)

(790) 17.09.2021, 1.40, ಟಿಸಿಹೆಚ್-ಆರ್‌ಎನ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್. ಪಾಟೀಲ್ (ಮುಂದು):-

ಮಾನ್ಯ ಸಭಾಪತಿಯವರೇ, ಇನ್ನೊಂದು ಇವರ ಉದ್ದೇಶ ಏನಿದೆ ಎಂದರೆ, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿದೆ. ಇದನ್ನು ಮುಂದೂಡತಕ್ಕಂಥ ಹುನ್ನಾರವನ್ನಿಟ್ಟುಕೊಂಡು ಇವರು ಈ ವಿಧೇಯಕವನ್ನು ತಂದಿದ್ದಾರೆ. ಬಹಳಷ್ಟು ಮಂದಿ ನೀವೆಲ್ಲಾ ಮಾನ್ಯ ರಾಮಕೃಷ್ಣ ಹೆಗಡೆ ಕಾಲದಿಂದಲೂ ಬಂದಂಥವರು. ಈಗಾಗಲೇ ನಮ್ಮ ಎಸ್.ರವಿಯವರು ಹೇಳಿದಂತೆ ಬಹಳ ಶ್ರೇಷ್ಠವಾದಂಥದ್ದು; ಏಕೆಂದರೆ ನೀವು ಹೇಳಿಲ್ಲ, ನೀವು ಹೇಳಿದ್ದರೆ ನಾನೂ ಕೂಡ ಹೇಳುತ್ತಿದ್ದೆನು. ಜಿಲ್ಲಾ ಪರಿಷತ್ತಿನ ಸದಸ್ಯರಾಗಿಯೇ ನಾವು ರಾಜಕಾರಣ ಪ್ರಾರಂಭ

ಮಾಡಿದ್ದು. ನಾವು ಹಾಗೆಯೇ ಬಂದಿದ್ದೇವೆ ಮತ್ತು ನೀವು ಕೂಡ ಹಾಗೆಯೇ ಬಂದಿದ್ದೀರಿ. ಬಹುತರವಾಗಿ ನಿಮಗೆ ಈ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಸಂವಿಧಾನದ ಆರ್ಟಿಕಲ್ 73 ಮತ್ತು 74ನೇ ತಿದ್ದುಪಡಿಯನ್ನು ಹಿಂದಿನ ನೆಚ್ಚಿನ ಯುವ ಪ್ರಧಾನ ಮಂತ್ರಿಗಳಾದ 21ನೇ ಶತಮಾನಕ್ಕೆ ಭಾರತದ ಪರಿಕಲ್ಪನೆಯನ್ನು ಹೊಂದಿದ್ದಂಥ ಸನ್ಮಾನ್ಯ ರಾಜೀವ್ ಗಾಂಧಿಯವರು ಏನು ತಂದಿದ್ದರೋ, ಆ ಅಮೆಂಡ್‌ಮೆಂಟ್‌ನಲ್ಲಿ ನಿಮಗೆ ನಂಬಿಕೆ ಇದೆಯೆಂದು ಭಾವಿಸಿದ್ದೆವು. ಆದರೆ ಇವರಿಗೆ ಯಾವುದರಲ್ಲೂ ನಂಬಿಕೆ ಇಲ್ಲ. ಬಹುತರವಾಗಿ ಒಂದು ವೇಳೆ ಮುಂಬರುವಂಥ ಚುನಾವಣೆ ನಡೆದರೆ ನಿಶ್ಚಿತವಾಗಿ ನಾವು ಮುಖಭಂಗ ಎದುರಿಸಬೇಕಾಗುತ್ತದೆ ಎನ್ನುವಂಥ ಉದ್ದೇಶದಿಂದ ಸಂವಿಧಾನ ವಿರೋಧಿಯಾದಂಥ ಈ ವಿಧೇಯಕವನ್ನು ಸರ್ಕಾರ ಏನು ತಂದಿದೆ, ಅದಕ್ಕೆ ನಾವೆಲ್ಲಾ ವಿರೋಧಿಸಿ ಸಭಾತ್ಯಾಗ ಮಾಡುತ್ತೇವೆ.

(ಈ ಹಂತದಲ್ಲಿ ವಿರೋಧ ಪಕ್ಷದವರೆಲ್ಲರೂ ಸಭಾತ್ಯಾಗ ಮಾಡಿದರು)

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಈಶ್ವರಪ್ಪನವರು ಹೇಳಿದ್ದು ಸತ್ಯ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ 2021ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2 ರಿಂದ 12 ರವರೆಗೆ

ಉಪ ಸಭಾಪತಿಯವರು:-

“ಖಂಡ 2 ರಿಂದ 12ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 12ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ-1 ಇತ್ಯಾದಿ

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ ಮೊದಲನೆಯ ಖಂಡ, ದೀರ್ಘ, ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ, ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, 2021ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ 2021ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಹಾಗೂ ಮಸೂದೆಗೆ ಒಪ್ಪಿಗೆ ನೀಡಲಾಯಿತು

ಈ ಹಂತದಲ್ಲಿ ಶ್ರೀ ಪಿ.ಆರ್.ರಮೇಶ್ ಹಾಗೂ ಶ್ರೀ ಕೆ.ಎ.ತಿಪ್ಪೇಸ್ವಾಮಿಯವರು ಸದನವನ್ನು ಪ್ರವೇಶಿಸಿದರು)

12. ಸದಸ್ಯರ ಖಾಸಗಿ ವಿಧೇಯಕ**ಮಂಡನೆಗೆ ಅನುಮತಿ ಕೋರಿಕೆ**

ವಿಷಯ:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ (ಮೊದಲನೇ ತಿದ್ದುಪಡಿ) ವಿಧೇಯಕ, 2021ರ ಬಗ್ಗೆ.

ಶ್ರೀ ಪಿ.ಆರ್.ರಮೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ಈ ಕೆಳಕಂಡ ವಿಧೇಯಕವನ್ನು ತಮ್ಮ ಅನುಮತಿ ಕೋರಿ ಸಭೆಯ ಮುಂದೆ ಮಂಡಿಸುತ್ತೇನೆ.

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ (ಮೊದಲನೇ ತಿದ್ದುಪಡಿ) ವಿಧೇಯಕ, 2021”

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ ಮೊದಲನೇ ತಿದ್ದುಪಡಿ) ವಿಧೇಯಕ, 2021ನ್ನು ಮಂಡಿಸಲು ಅನುಮತಿ ನೀಡುವುದು”

ವಿಧೇಯಕದ ಮಂಡನೆಗೆ ಅನುಮತಿ ನೀಡಲಾಯಿತು.

ಶ್ರೀ ಪಿ.ಆರ್.ರಮೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ಈ ಒಂದು ಖಾಸಗಿ ವಿಧೇಯಕವನ್ನು ತರುವುದಕ್ಕೆ ಕಾರಣವೇನೆಂದರೆ, ಸಂವಿಧಾನದಲ್ಲಿ ಅನುಚ್ಛೇದ 243 (ಟಿ) ರ ಪ್ರಕಾರ ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗ ಹಾಗೂ ಮಹಿಳೆಯರು ಇವರೆಲ್ಲರಿಗೂ ಮೀಸಲಾತಿಯನ್ನು ಕೊಟ್ಟಿದ್ದಾರೆ. ಕೊಟ್ಟಿರತಕ್ಕಂಥ ರಿಜರ್ವೇಷನ್‌ಗೆ ಸಂಬಂಧಿಸಿದಂತೆ, ಈ ಒಂದು 2020ರ ವಿಧೇಯಕವನ್ನು ಮಾಡುವಾಗ ಹಿಂದುಳಿದ ವರ್ಗದವರಿಗೆ ಮೇಯರ್ ಮತ್ತು ಡೆಪ್ಯೂಟಿ ಮೇಯರ್ ಮೀಸಲಾತಿ ಇತ್ತು, ಅದನ್ನು ಕೈಬಿಟ್ಟಿರುವುದರಿಂದ ಅದನ್ನು ಸೇರಿಸುವುದಕ್ಕೆ ಈ ವಿಧೇಯಕವನ್ನು ತಂದಿದ್ದೇವೆ. ಹಾಗಾಗಿ, ಕೆ.ಎಂ.ಸಿ ಕಾಯ್ದೆಯಲ್ಲಿ ಹಿಂದುಳಿದ ವರ್ಗಕ್ಕೆ ಮೇಯರ್ ಮತ್ತು ಡೆಪ್ಯೂಟಿ ಮೇಯರ್ ಸ್ಥಾನಕ್ಕೆ ಮೀಸಲಾತಿ ಇದೆ. ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲಾ ಅಧ್ಯಕ್ಷರ ಸ್ಥಾನಕ್ಕೂ ಕೂಡ ಆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆಯಲ್ಲಿ ಇದು ಇಲ್ಲದೇ

ಇರುವುದರಿಂದ ಇದನ್ನು ಸೇರಿಸಿಕೊಳ್ಳುವುದಕ್ಕೆ, ಸರ್ಕಾರ ಈ ಒಂದು ತಿದ್ದುಪಡಿಯನ್ನು ತರಬೇಕೆನ್ನುವ ಉದ್ದೇಶದಿಂದ ನಾನು ಈ ಒಂದು ವಿಧೇಯಕವನ್ನು ತಂದಿದ್ದೇನೆ. ಹಾಗಾಗಿ ದಯವಿಟ್ಟು ಮಾನ್ಯ ಎಲ್ಲಾ ಶಾಸಕರು ಇದಕ್ಕೆ ಒಪ್ಪಿಗೆ ಕೊಡಬೇಕೆಂದು ನಾನು ತಮ್ಮ ಮುಖಾಂತರ ವಿನಂತಿಸಿಕೊಳ್ಳುತ್ತಿದ್ದೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- (ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಸಭಾಪತಿಯವರೇ, we are trying to do that. ಮಾನ್ಯ ರಮೇಶ್‌ವರೇ, ಏತಕ್ಕೆ ಬೇಕು ಬಿಲ್? ಇದು ಆಕಸ್ಮಿಕವಾಗಿ ಬಿಟ್ಟು ಹೋಗಿದೆ. I assure you. ನಾನು ಅದನ್ನೇ ಕಾನೂನು ಕಾರ್ಯದರ್ಶಿಯವರನ್ನು ಕೇಳಿದೆನು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ಇದು ರೆಕಾರ್ಡ್ ಆಗಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, there is a mistake. We are moving this.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ನಾವು ಹೇಳುವುದು ರೆಕಾರ್ಡ್ ಆಗಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಆಗಬಹುದು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ (ಮೊದಲನೇ ತಿದ್ದುಪಡಿ) ವಿಧೇಯಕ, 2021ರ ಖಾಸಗಿ ವಿಧೇಯಕವನ್ನು ಮಂಡಿಸುತ್ತಿದ್ದೇನೆ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ (ಮೊದಲನೇ ತಿದ್ದುಪಡಿ) ವಿಧೇಯಕ, 2021ರ ಖಾಸಗಿ ವಿಧೇಯಕವನ್ನು ಮಂಡಿಸುವ ಪ್ರಸ್ತಾವವನ್ನು ಸದನದ ಮತಕ್ಕೆ ಹಾಕುತ್ತಿದ್ದೇನೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಹಾಗೂ ವಿಧೇಯಕ ಮಂಡಿಸಲಾಯಿತು

ಈ ಸಭೆಯನ್ನು ಸೋಮವಾರ ಬೆಳಿಗ್ಗೆ 11.00 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ಸದನವು ಮಧ್ಯಾಹ್ನ 1 ಗಂಟೆ 48 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ
ದಿನಾಂಕ 20 ನೇ ಸೆಪ್ಟೆಂಬರ್ ಮಾಹೆ 2021ರ ಸೋಮವಾರದಂದು ಬೆಳಿಗ್ಗೆ 11.00
ಗಂಟೆಗೆ ಸೇರಲು ನಿಶ್ಚಯಿಸಿತು)

<><><>

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”